

**THE BOOK WAS
DRENCHED**

TIGHT BINDING BOOK

**TEXT FLY WITHIN
THE BOOK ONLY**

UNIVERSAL
LIBRARY

OU_198490

UNIVERSAL
LIBRARY

OSMANIA UNIVERSITY LIBRARY

Call No. K84 Accession No. K1191

Author *W. E. B. DuBois*

Title *Our World 1931*

This book should be returned on or before the date
last marked below.

॥ శ్రీ: ॥

ఎట్టికి సతీహితైషిఃశ్రీ గ్రంథమాలా సంబ్యే గగ

ABALADAURJANYAM

అభిలా దౌజున్యం

సంబన్ధగొడు

శణాటటికి సతీహితైషిఃశ్రీ వాత్మవుందిరదల్లి
పుచ్ఛపూదుదు

८६३

పరిష్కార ముద్రణ १,००० ప్రతిగలు

శాసన సార్వతంత్రాన్ని సంపాదకియిరదాగిరువుదు

ಬೆಂಗಳೂರು ಪ್ರಸ್ತುತಿ, ಮೈಸೂರು ರೋಡ್

ಬೆಂಗಳೂರು ಸಟಿ

೨೯೭೧

ಶ್ರೀ
 ಪ್ರಸಿದ್ಧ
 ಶ್ರೀ ಲಕ್ಷ್ಮೀನೃಸಂಹ ಪರಬುಷ್ಟನ್



ಭೂದ್ವತ್ವಾಚಾ ತವ ಕಂಕರೇಣ
 ತ್ವತ್ಪ್ರಿತಿಕಾಮೇನ ಮಯಾಕೃತೇನ |
 ಸೋತ್ತ್ರೇಣ ಲಕ್ಷ್ಮೀನೃಹರೇ ಸವಿಮ್ಮಃ
 ಶ್ರೀತೋಭವತ್ತಂ ಕರುಣಾದ್ರ್ವದ್ವಷ್ಟಃ ||

ಸಮರ್ಪಣಣ

(ಏಭವ ಮಾಹ್ ಶುಕ್ಲ ಅ ಭೀಷಾತ್ತಷ್ಣಮ್ ಸಿಫಿರವಾಸರ)
 ‘ಶ್ರೀಪಾದರೇಣ’

సతీరీత్యేషింహాయ సంప్రాఘనా.

సతీపిత్యేషింహా అజ్ఞాతవాసక్క శ్శారంభవాగా ఇందిగి
గఱ వషణుదాదవు. సతీపిత్యేషింహా గ్రంథమాలేయ షత్రునే పుస్తక
వాద ‘పూర్వాకలే’ (ఆశ్వాసావాంయో) ప్రకటివాగా. వాజకర
కుతుంబమన్న జచ్ఛిస్ గ్రంథమాలేయ గా నేడే పుస్తకవాగా. ఆసంద
మయియన్ను, గ్రంయసే గ్రంథగాలాగా. మణిమాలా బ్రుద్ధిచారిణి
యరస్సు ప్రకటిస్ ప్రచారాగా. వాగ్నాసమాట గఱ వషణుదాదరూ
ఒడిదంత మాజులారద తప్పి సతీపిత్యేషింహా అభ్యాయేచ్చుగా
అగ్రాక్కచ్చ గురుయాగుద్దుదు, ద్వైక్కపట్టింద ఇందిగాదరూ
సతీపిత్యేషింహేయ ప్రసద్ధాసద యోగవన్ను కండిపెంబ సంతోష
చంద సాయసమాట సిందుదాయ్య. ఇష్ట దీపాకాల అజ్ఞాత
వాసదల్లిద్ద అఒలేయరాద మణిమాలా, ఆనందమయిా,
బ్రుద్ధిచారిణియర అంతఖిసంస్కరణక్కాగి ఇందు మౌదలు
“అబలా దౌజస్య” పెంబ ప్రబంధవన్నే సతీపిత్యేషింహేయ గా నేడే
గ్రంథవాగా. కాలయుక్త—సద్భాధ్యగళల్లి కన్నాచిపక సందినియల్లి
ప్రకటివాగాద్ద ఈ ప్రబంధవన్ను పుస్తకరూపదల్లి ప్రకటిస్రంపేవు.
ఇందిసింద సతీపిత్యేషింహేయ నియతవాగా త్యమాసిక గ్రంథమాలే
యాగా ప్రకటగొండు జందాదారర షస్త్రవన్ను లంకరిసువుదరల్లి
సంతయవిల్లవెంటష్ట నివేదిసి, ఇందు సిమ్మ సిమ్మ అభ్యాయమన్న
తిళిదుకేంచ్చువ కుతుంబాదింద సిరిచ్చి సుత్తురుపేవు. సతీపిత్యేషింహేయ
(అడ్వ్యాన్సు) ముంగడవన్ను త్తురువవరిగెలల్ల ప్రతి పుస్తకవు “ఆ.ర.
వాసిలా” ద్వారా కళుచుడువడు. మణిమాలే ముందిన చైత్ర
ఒచులదల్లి సిమ్మ కరకమలగళన్ను అలంకరిసువదరల్లి సంతయవల్ల.

ప్రమాదూత మాఘ శుక్, ద్వాదశి, |
తా॥ ఇం-ఇ-ఇం-ఇ. |

ఇంతు నివేదిసువ.
రీత్యేషిణి.

ಶ್ರೀ :

ಅಬಲಾ ದೌಜ್ಯನ್ಯಂ

ಉರಂಗೇ ಶಯಮಾ ಕರ್ನಾತಿ ಜಗತಾಂ ಸೃಷ್ಟಿ ಪ್ರತಿಷ್ಠಾ ಕ್ರಿಯಾ
ಸತ್ಯಾ ಮುತ್ರಜ ಭೋಗಮಕ್ಕ ಯ ಸುಖಂ ವೋಕ್ಕಂಚ ತತ್ತ್ವಾಷಾ ||
ತತ್ತ್ವಾತಂತ್ರಾಷಾಸ್ತ್ರಾ ಕೆಲ್ಲ ಕ ಜಗತ್ ಕ್ಷೇಮಾತಿ ಹೃದಾ ಸೃತಃ ||
ಕಾ ಸ್ತಿಸ್ತೇ ಕರುಣಾ ಸಪ್ತೇ ಷಣಯತಾಂ ಕ್ಷೇಮಾಯ ಸರ್ವಾತ್ಮಾಂ ||

(ಕ್ರಿ. ವ್ಯಾ.)

ಕ್ಷೇಮಾ ಪ್ರಾಧ್ಯಾನೇ.

ಕ್ಷೇಮಯುರಳಿ, ನನ್ನ ವಿರಯಭಿಗಣಯರೇ, ಕ್ಷೇಮುರಳಿ.

“ಅಬಲಾ ದೌಜ್ಯನ್ಯಂ” ಎಂಬ ಚರಣಸ್ಯ ಕೇಳಿದ ವಾತ್ತದಿಂದಾರ್ಥೀ ಇಗ್ರರಾಷಾಪನಸ್ಯ ತಾಳಿ ಮಿತ್ರೇಷಿಗೆ—ಸಂದಿಯಿರಸ್ಯ ಬಗೆಯಬೇಟಿರಿ, ತಾಯಾಯರೇ, ಕೈನೀಡಿ ಕೇಳಿಕೊಳ್ಳುತ್ತಿರಿಪನ; ತಾಳ್ಳುಯಸ್ಯ ತೆಗೆದು ಕೊಳ್ಳಿ! ಚರಣತ್ತಿದುದೇ ಸಾಕಂದು ಮೂಡಿದು ಮೂಡಲಿಸಬೇಟಿರಿ. ಇಷ್ಟಕ್ಕೇ ಈ ಬಗೆಯ ದೌಜ್ಯನಾಳ್ಳಿಕ್ಕೇಪದ ವೃಘಾಲಾಪದಿಂದ ಸ್ತ್ರೀ ಸಮುದಾಯವನ್ನೇ ತೆಗೆದಾಟಿರುವನೆಂದು ಅಲ್ಲಿದ ಸಲ್ಲಿದ ಭಾವನೆಯನ್ನು ತಳೆದು, ಅಧ್ಯಾವಿಲ್ಲದ ಅಸಧ್ಯ ಕೊಡಕ್ಕೇ ಸಿಮ್ಮು ಕೊಮುಲ ಹೃದಯು ವನ್ನು ವಾತ್ತ ತೆರಬೇಟಿರಿ!

ನನ್ನ ಉದ್ದೇಶವು ಅಷ್ಟು ಸಿಂದ್ರಾವಾದರದಲ್ಲಿ; ಸ್ತ್ರೀ ಜಗತ್ತನ್ನು ಸಿಂದಿ ಸುವುದೇ ನನ್ನ ಉದ್ದೇಶವೆಂದು ಸೀವು ಭಾವಸುವಂತಿಲ್ಲ; ಹಾಗೆ ಒಂದು ವೇಳೆ, ಸೀವು ಭಾವಿಸುವುದಾದರೂ ಒಂದಿಷ್ಟು ವಿಷಾರವಾಟಿ ನೋಡಿರಿ? ಸ್ತ್ರೀ ವರ್ಗದಲ್ಲಿ ಒಬ್ಬಾಗಿದ್ದು ಆ ನಮ್ಮ ಸ್ತ್ರೀ ವರ್ಗವನ್ನು ದೂರಿಗಳಿಂದಾ ಜುವನೆಂದರೆ, ಸಂಬಬಹುದಾದ ವಾತ್ತೇ? ಅಂತಹ ಸ್ವರೂಪನಾಶನದ—

ಆಶ್ಚರ್ಯಾತದ ವಿಚಾರದಲ್ಲಿ ಪ್ರವರ್ತಿಸುವುದು ಸನ್ನು ಶೀಲವಲ್ಲ. ಆ ಪರಮ ಪೂಜ್ಯಾಳಾದ ಆರ್ಥಮಾತೆಯೇ ಸನ್ನು ಪ್ರಿಯ ಮಾತೆಯೂ ಛ್ಯೇಯ ಮಾತೆಯೂ ಆಗಿರುವಲ್ಲ, ಆ ತಾಯಿಯ ಅಂಶರೂಪಿಣಿಯರಾದ ಸಮ್ಮಾನಿ ಮಿಳಿಯರನ್ನು ದೂರಿದರೆ ಅದು ಸನ್ನು ತಾಯಿಗೂ ಸೇರಿದಂತಾದೀತೆಂದು ತೆಳಿದಿರುವ ನಾನು, ಸನ್ನು ಭಗಿಸಿಯರನ್ನು ದೂರಿಗಳಿಂದು ಅದರಿಂದ ಅವರ ಹಾರ್ಕಸ್ಟ್ರೆಕ್ಚೆ ಕಲಂಕವನ್ನು ಆರೋಪಿಸಿ ಅನಧ್ರವನ್ನು ಒಂಟುಮಾಡ ಬೇಕೆಂದು ಮನಸ್ಸಿನಿಂದಾದರೂ ಸನೆದಿರುವುದಿಲ್ಲ. ಚೆನ್ನಾಗಿ ನಂಬಿರಿ!

“ಹಾಗ್ಗಾರೆ, ದೌಜನ್ಯವನ್ನೇ ಹುಡುಕುತ್ತಿರುವುದೇಕೆ? ಸಮ್ಮಾನ ರಲ್ಲಿ ಸೌಜನ್ಯವೆಳ್ಳಷ್ಟು ಇಲ್ಲವೋ?” ಎಂದು ಕೇಳುವಿರೇನು? ಭಗಿಸಿ ಯರೇ! ಅದಕ್ಕೆ ನೀವೇ ಉತ್ತರವಾದಿಗಳಾಗಿರುವಿರನ್ನು ವೆನು. ನೋಡಿರಿ.— ಆವುದೇ ಒಂದು ವಸ್ತು ವಿಷಯವಾಗಿ, ಒಂದು ವ್ಯಕ್ತಿ ಪಷಯವಾಗಿ ನಾವು ನೋಡುತ್ತಿರುವ ಸಮ್ಮಾನ ದೃಷ್ಟಿಗೆ ಗುಣಭಾಗಗಳು ಹಲವು ತಿಳಿದು ಒಂದು, ಒಂದೆರಡು ದೊಷಗಳು ಕಂಡುಬಂತೆಂದರೂ ಸಾಕು, ನಾವು ಅದರ ದೊಷವನ್ನೇ ಉದಾಖಂಟಸ ಮಾಡುವೆವು. ಅದೇಕೆ? ಅದು ಗುಣಸಮೂಹದಿಂದ ಸುತ್ತುವರಿದಿದ್ದರೂ ಅಲ್ಲಿಸ್ತಲ್ಲ ದೊಷದಿಂದ ಕೂಡಿ, ನಿದುಷಣ್ಣ ವಸ್ತುವೇನ್ನಿಸಲಾರದೆಂದಲ್ಲವೇ, ಅದನ್ನು ದೊಷ ಸಿಮುರ್ಕ್ತವಾಗಿ ಮಾಡಲು ಹಾಗೆ ಉದಾಖಂಟಸ ಮಾಡಲೆಂದುಸುವೆವು? ಹಾಗೆಂದ ಬಳಿಕ ಸಿಟ್ಟೇಕೆ?

ಸಮ್ಮಾನಾರೀವರಗಳಲ್ಲಿರುವ ಸೌಜನ್ಯರೂಪದ ಕೋಮಲತೆಯ ಪರಿಶ್ರವಾದ ಪ್ರೇಮ, ಪರಾಸುಕಂಪನ, ಸೌಶೀಲ್ಯಗಳೇ ಮೊದಲಾದ ಗುಣಗಳನ್ನು ಆಶ್ರಯಿಸಿಯೇ ಸಮಾಬಂಧವು ತನ್ನ ಮರ್ಯಾದೆಯನ್ನು ಇಸಿಕೊಂಡು ಒಂದಿದೆಯಿಂದಮೇಲೆ ಆ ಸಮ್ಮಾನ ಆರ್ಥಮಿಳಿಯರ ವಿಷಯ ದಲ್ಲಿ ಸನ್ನು ಭಾವ ನೆಯು ಅದೆಂತಹ ಉಷ್ಟುಭಾವದಲ್ಲಿರಬೇಕೋ ನೀವೇ ಆಲೋಚಿಸಿರಿ?

ಧರ್ಮಬಾಂಧವರೇ! ನೀವು ವ್ಯಂಗ್ಯವಾಗಿ ನಗುವಿರೇನು? ‘ಅಬಲಾ ದೌಜನ್ಯ’ವನ್ನು ಹೊರಗೆಡಹುವೆಸಿದೋ? ಒಂದೆರಡು ಗಳಿಗೆ ತಡೆದು ಕೇಳಿರಿ, ದೌಜನ್ಯ ವೃಕ್ಷಕ್ಕೆ ಅಂಕುರಾರ್ಥಣಮಾಡಿದವರು ನೀವಾದುದ

ಚಿಂದ ಅದರ ಬಹುಮಾನದ ಫಲವು ನಿಮ್ಮನ್ನೇ ಸೇರಿರುವುದೆಂಬ ಉತ್ತರವು ಹೊರಡುವುದು! ಆದುದರಿಂದ ಆಶುರಪಟ್ಟಿ ಅಪಹಾಸಮಾಡದೆ ತಡಟಿರಿ! ಪ್ರಕೃತದಲ್ಲಿ ನಮ್ಮ ಲೇಖನದ ಗುರಿಯೆಂದರೆ ನಮ್ಮ ಆರ್ಥಿಕಾ ವರ್ಗಕ್ಕೆ ಮೊದಲು ಸಲ್ಲುತ್ತಿದ್ದು, ಸನಾತನವನ್ನು ಪರಾಧೀನಗೊಳಿಸಿ ಮುಕ್ತಿರುವ ಆ ಪ್ರಬು ದೌರ್ಜನ್ಯ ಸಂಬಂಧವಾದ ಅಪವಾದವನ್ನು ಸರ್ವಾಹಂಕಾರ, ಪ್ರಯತ್ನದಿಂದಲೂ ಜಯಿಸಿ ಸಮ್ಮಾನ ಕೀರ್ತಿಚಂದ್ರಕೆಯು ಮತ್ತೆ ನಿಷ್ಪಲಂಕವಾಗಿ ಜಗತ್ತನ್ನೇ ಬೆಳಗುವಂತೆ ಮಾಡಲು ನಮ್ಮ ಮಹಿಳಾ ಗುಣದ ಸಹಾಸುಭೂತಿಯನ್ನು ಕೊರುವದೇ ಆಗಿರುವುದರಿಂದ ಇದರಲ್ಲಿ ತೋರಿಬರುವ ಸ್ತುತ್ಯೋಕ್ತಿಗೆ ರುಷ್ಣರಾಗದೆ ಸಹಸ್ರೀಯಂದ ಸಮಾಲೋಚಿಸುತ್ತು ಬರಬೇಕೆಂದು ಮೊದಲು ಕ್ಷಮೆಯನ್ನು ಕೊರಿ ಮುಂಬಿರಿಸು.

I

ದೌರ್ಜನ್ಯಕ್ಕೆ ಮೂಲಕಾರಣಗಳಾದ ಅಲಸ್ಯಾದಿಗಳ ಅಲಂಕೃತ ಫಲಗಳು.

“ದೌರ್ಜನ್ಯಂ” ಎಂದರೆ, ಧೃಷ್ಟಿತನವೆಂದು. (ದಯಾ ದಾಕ್ಷಿಣ್ಯ ಧರ್ಮ ಶ್ರದ್ಧೆಗಳಿಲ್ಲದ ಪರುವವುತ್ತಿಯೆಂದು ಅಭಿಪ್ರಾಯವು.) ‘ಅಬಲಾ ದೌರ್ಜನ್ಯ’ವೆಂದರೆ ಅಬಲೆಯರ ಧಿಟ್ಟಿತನವೆಂದಾಗುವದು. ಇದನ್ನೇ ಸ್ತೋಯರ ಆತ್ಮಾನಸ್ತುತಿ ಮತ್ತು ಸಮಾಜದ ಸಂಪರ್ಧಾವುದ್ದಿಗಳಿಗೆ ಆತ್ಮವನನ್ನು ಒಂಟುಮಾಡುವ ದೌರ್ಜನ್ಯವೆಂದೂ ಹೇಳಬಹುದು. ಹೇಗೆ? ಯಾವ ಯಾವ ಬಗೆಯಿಂದ ಎಲ್ಲೆಲ್ಲಿ ಎಂದರೆ, ವರ್ತಮಾನಸಿದ್ಧತಿ ವಿಚಾರದಿಂದ ಅಬಲೆಯರಲ್ಲಿ ವಿಶೇಷವಾಗಿ ಆಲಸ್ಯ, ಉದಾಸೀನ, ಆತ್ಮಸ್ತುತಿ, ಅಸೂಯೆ, ಆಗ್ರಹ, ಹಟ—ಇತ್ಯಾದಿ ಅಜ್ಞೀಯಗಳಾದ ಹಲವು ಮಹಾಗುಣಗಳು ತುಂಬಿಹೊಗಿವೆಯೆಂದೂ, ಎಲ್ಲಿ, ಯಾರಲ್ಲಿ, ಸ್ವಶಂಸಿ, ನಿಷ್ಪರ್ಣಿತೆ, ಪರಸ್ಪಾಪಹರಣ, ಪರಮೀಡನಾದಿ ಕೌರ್ಯವು ತೋರಿಬರುವುವೋ ಅವೆಲ್ಲಕ್ಕೂ ಸ್ತೋಯರ ದೌರ್ಜನ್ಯವೇ ಕಾರಣವೆಂದೂ, ಇನ್ನೂ ಎಷ್ಟೇಕ್ಕೂ ಬಗೆಯಿಂದ

ಸ್ತ್ರೀಯರಲ್ಲಿ ಇದ್ದುದನ್ನೂ ಇಲ್ಲದುದನ್ನೂ ಸೇರಿಸಿ ದೌಖನ್ನಾಪವಾದದ ದೊಡ್ಡ ಹೊರಯಸ್ಸು ಅವರ ಮೇಲೆ ಹೊರಿಂಗಿಸಿ, ತಾವದನ್ನೂ ನೋಡಿ ನಲಯಬೇಕೆಂದರೂ ಮಹಿಳೆಯರು ಒಮ್ಮೆಮಂದಿಯುಂಟಿಂದು ಹೇಳಬಹುದಾಗೀದೆ. ಮಾಡತಕ್ಕುದೇನು?

ಅಲಸ್ಯಾದಿಗಳಲ್ಲಿ ಒಂದೊಂದೇ ಮಾನವರ ಸ್ವರೂಪನಾಶಕ್ಕೆ ಸಾಕಾಗಿರುವುದು. ಅಂತಹದರಲ್ಲಿ ಎಲ್ಲವೂ ಒಂದೆಡೆಯಲ್ಲಿಯೇ ಇರುವುದೆಂದು ಕಲ್ಪಿಸಿ ಹೇಳುವಂತಹ ಕರ್ಮಕರ್ತೆರವಾದ, ಯ್ಯಾದಯಪದಾರ್ಥಕವಾದ, ಮಹಾರಂತಿಕ ಯಾತನೆಯಸ್ಸುಂಟುಮಾಡುವ ವ್ಯಾಘಾಪವಾದ ಪನ್ನು ಕೇಳಿಯೂ ಅದನ್ನು ಸಿವಾರಣೆಮಾಡಿಕೊಳ್ಳಲು ಪ್ರಯತ್ನ ಶೀಲರಾಗದೆ “ಕುಣಿವ ಕಾಲಿಗೆ ಕೊಣಮಿಣಿ ಗಜ್ಜೆ,” “ತೂಕದಿಸುವವರನ್ನು ತಟ್ಟಿ ಮುಲಗಿಸಿದಂತೆ” ಎಂಬ ಗಾದೆಗಳಿಗನುಸಾರವಾಗಿ ಸಮೃದ್ಧರು ಇನ್ನೂ ದುರ್ಭಕ್ಷ್ಯಾದಿಂದರುವುದು, ಸೋಲದೆ ಹೇಳುತ್ತಿರುವ ದೂಷಕರ ನಾಲುಗೆಗೆ ಸವಿತ್ರೇರುವಂತೆಯೇ ಆಗಿದೆಯೆಂದು ತಿಳಿದು ಪರಾದಿಸಬೇಕಾಗಿದೆ. ಹಾಗ್ಯಾದ್ದರೆ ಅಲಸ್ಯಾವೇ ಆದಿಯಾದ ದುಗುಂಜಾದಿಂದ ಉಂಟಾಗುವ ಫಲವೇನು? ಎಂದು ಕೇಳುವರಲ್ಲವೇ? ನಷ್ಟ ಸೋದರೀ ಸೋದರರೇ! ತಾಣ್ಟ್ಯಾಯಿಂದ ಸನ್ನೀ ಸಿವೇದನವನ್ನು ಕೇಳಿ ನಿಮ್ಮಲ್ಲಿಯೇ ಪಂಚಾರ ಮಾಡಿರಿ!

ಅಲಸ್ಯ—ಅಲಸ್ಯವೆಂಬುದೇ ಸೋದರಾರಿತನವೇ ಈಗಿನ ಸಮೃದ್ಧರಲ್ಲಿ ಪ್ರಬಲವಾದ ದೋಷವು. ಈ ದೋಷವೇ ಸಮೃಜಂದಿನ ವಿಷಮಸ್ಥಿತಿಗೆ ಅಂಕರಾಂತರಾಯವು. ಇದೇ ಸಮೃಜನ್ನು ಆಕ್ರಮಿಸಿರುವ ಅಪವಾದಕ್ಕೆ ಕಾರಣವು. ಈ ಅಲಸ್ಯವೆಂಬುದು ಸಮೃಜನ್ನು ಸಮಾಪಿಸಿದಂತೆ ನಾವು ಎಷ್ಟುತ್ತಿರಬೇಕು. ಒಂದುವೇಳೆ ತಲೆಹಾಕಿದರೂ, ಕೂಡಲೇ ಅದನ್ನು ಹೊರಟುಸುವುದಕಾಳಿದರೂ ನಾವು ಮರಿಯದೆ ಸವಿಪ್ರಕಾರದಿಂದಲೂ ಪ್ರಯತ್ನಿಸಬೇಕು. ಇಲ್ಲವಾದರೆ, ಇದು ಸಮೃಜಂತರಿಂದ್ವಿಯಂಗಳಲ್ಲಿಯೂ ವ್ಯಾಪಿಸಿ ತನ್ನ ಅಧ್ಯಾತ್ಮಕ್ಕುಯಿಂದ, ಭಯಂಕರವಾದ ಸನ್ನುಪಾತರೂಗಿದಂತೆ ಪರಿಣಮಿಸುವುದು. ದೌಖಾ-

ಗ್ರಹಕ್ಕೆ ತವಮಾನಸೆಯಾದ ಅಲಸ್ಸುವಿದ್ದೀಡೆಯಲ್ಲಿ, ನಿಂದೆಯೇ ಮೊದಲಾದ ದುರಾಚಾರದ ದುಷ್ಟ ಕಣಗಳು ಯಂತ್ರುವುವು.

ಅಲಸ್ಸುವುಂಟಾಯಿತೆಂದರೆ ಅದರಿಂದ ಉದಾಸೀನ, ಅದರಿಂದ ಅಂಟಾರ, ಅದರಿಂದ ಅಹಂಕಾರ, ಆ ಬಳಿಕ ಆತ್ಮಸ್ತುತಿ, ಅದಾದ ಬಳಿಕ ಪರಸಿಂಹೆ, ಪರಸಿಂದೆಯನ್ನೂ ದಾಟಿ ಬಂದರೆ—ಅಸೂಯೆ, ಆಗ್ರಹ, ಉನಾಡು ಇವುಗಳು ಕರುವಾಗೋ. ಒಂದರಿಂದ ಮತ್ತೊಂದು ಹೀಗೆ ಶಾಪ್ತಹೋವಶಾಬೆಗಳಾಗೆ ಯಂತ್ರುವುವು.

ಹೀಗೆ ಅಲಸ್ಯಾಭಗಳಿಂದುಂಟಾದ ಅಂಟಾರವು ಧರ್ಮದಲ್ಲಿ ಅಶ್ರದ್ಧೆ, ಗುರುದೈವಗಳಲ್ಲಿ ಅಂಥೀಯತೆ, ಸ್ವರ್ಕರ್ತವ್ಯದಲ್ಲಿ ಪರಾಬ್ರಹ್ಮತೆಗಳನ್ನುಂಟು ಮಾತ್ರಂಬಂಡುವುದು. ಈ ಅವಿಚಾರವಂಬಾದು ಯುಕ್ತಾಯ್ಯಕ್ಕೆ, ಸಾರಾಸಾರ, ನಾಗ್ಯಯಾನಾಯ ಪ್ರಕಾರ ಬಾಳ್ಳಸಮ್ಮಳದ ಮಾರ್ಪಾರಭಾವವು. ಇದರಿಂದ ಕರ್ತವ್ಯವೇಸೆಂದಾಗಲ್, ‘ತಾನಾರು, ಹೇಗಾದೆ, ಪಕೆ ಯಂತ್ರಿದೆ, ಪನ್ನಮಾಡಬೇಕಾಗೋದೆ’ ಎಂಬ ಆತ್ಮಸಮಾಧಾನದ ಮಾತನಾಂಗಲ ಗಮನಿಸಲಾರದೆ ಕೇವಲ ಆಶಾಪೂರಣದಲ್ಲಿ ಮಾತ್ರವೇ ಗುರಿಯಿಂಟುಪ್ರಸಂದೆಯುವಂತೆ ಮಾಡುವುದು. ಈ ಆಶ್ಚರ್ಯತ್ವರವು ಇತಿಕರ್ತವ್ಯದ ಸುಶೀಲ್ಯಕ್ಕೆ ಗೊಳಿಸಿದ ಸ್ವೇಚ್ಛೆಯಲ್ಲಿರುವುದರಿಂದ ಆವ ವೇಳೆಯಲ್ಲಿ, ಆವ ಮಷಯ ಗಳಲ್ಲಿ ಆವುದರ ಕಡೆಗೆ ಮನಸ್ಸು ಹೋಗುವುದೇ ಅದನ್ನು ‘ಸಾಧನ ಬಹುದೇ—ಕೂಡದೇ? ಅದು ನನಗೆ ಪಾಲ್ಯ ವಸ್ತುವೇ ದುರ್ಭಾವೇ?’ ಎಂಬೇ ಪೂರ್ವಾವರವಿಚಾರದ ಸದಸ್ಯವೇಕವನ್ನೇ ಹಾಳುಮಾಡಿ, ಹೇಗಾದರೂ ಹೇಗೆಡ್ಡರೂ ಅದನ್ನು ಸಾಧಿಸಿಯೇ ತೀರಬೇಕೆಂಬ ಚಂಪಾರಿತನವನ್ನು ರಂಟುಮಾಡುವುದು.

ಈ ಹಂತವು ಮನಸ್ಸನಲ್ಲಿ ಸೆಟ್ಟಿತೆಂದರೆ ಸಾಕು, ಅದರ ಸಾಧನಗಾಗೆ ಆಗ್ರಹ, ಸಿದ್ಧಯೆ, ಪರಸ್ಯಾಪರರಣ, ಪರಪೀಡನೆಗಳೇ ಮುಂಟ್ಯಾಮುಂಟ್ಯಾ ವಾದ ಆಯುಧಗಳಾಗೋ. ಪ್ರಯೋಗಿಸಲ್ಪಡುವುವು. ಜಾಗಾದ ಬಳಿಕ ಲಜ್ಜೆಯೂ ಸಾಧುಭಾವನೆಯೂ ದೂರವಾಗುವುವು. ಅವಗಳಿಂದ್ದೀಡೆಯಲ್ಲಿ ಅನ್ತೇ ಕುತಂತ್ರಗಳೂ ಬಂದು, ಪ್ರಭುತ್ವವನ್ನು ವಹಿಸುವವು. ಇಂತಹ

ಹಟನೆಂಬ ಬ್ರಹ್ಮದಂಡದಿಂದಲೇ ಅಬಲೆಯರು ಪ್ರಬುವಾದ ಕಾರ್ಯಗಳನ್ನು ಸಾಧಿಸಬಲ್ಲವರಾಗಿ ಜಗತ್ತಿಗೆ ಕೆಲವು ವೇಳೆಗಳಲ್ಲಿ ಕೌಶಲವನ್ನೂ ಮತ್ತೆ ಕೆಲವು ವೇಳೆಗಳಲ್ಲಿ ಭೀತಿ, ಶಂಕೆ, ವಿಷಾದ, ಬೇಸರಗಳನ್ನೂ ಉಂಟು ಮಾಡುತ್ತು “ಅಭಲಾ” ಎಂಬ ಶಬ್ದಕ್ಕೆ “ಅತಿಬಿಲ” ಅಧವಾ “ಬಲಾ ಪೇಕ್ಕೆಯಿಲ್ಲದವಳು” ಎಂಬ ವಿಪರೀತಾರ್ಥ ಕಲ್ಪನೆಗೂ ಅವಕಾಶವನ್ನು ಕಲ್ಪಿಸಿಕೊಡುತ್ತಿರುವರು. ಈ ಹಟನೆಂಬುದು ಸ್ತೋ ಸಾಮಾನ್ಯದಲ್ಲಿಲ್ಲ ಕಂಡುಬರುತ್ತಿರುವುದಾದರೂ ಕೆಲವು ಕಡೆ ಇದು ಸ್ತೋಯರ ಸದ್ವರ್ತನೆ, ಕರ್ತವ್ಯಸಾಧ್ಯಕ್ಕಿಂತಿಗಳಿಗೆ ಸಹಕಾರಿಯಾಗಿಯೂ, ಮತ್ತೆ ಕೆಲವು ಕಡೆ ಅವರ ದುರಾಚಾರದ ಅಸರ್ಥ ವ್ಯಾಪಾರಕ್ಕೆ ಸಹಕಾರಿಯಾಗಿಯೂ ಪರಿಣಾಮ ಸುತ್ತಿರುವುದು. ಆದುದರಿಂದ ಈ ‘ಹಟ’ ವೆಂಬುದನ್ನು ೧೦. ವಿಮಾನ ಪೂರ್ವಕವಾದ ಹಟ, ೨. ಅವಿಚಾರದ ಆಶಾಂಧತೆಯ ಹಟ— ಎಂದು ಎರಡು ಬಗೆಯಾಗಿ ವಿಭಾಗಿಸಬಹುದು. ಹೇಗೆಂದರೆ—

ಆಯ್ದ ಮುಹಿಳಿಯರಾದ ಸಮ್ಮು ಪ್ರಿಯ ಭಗ್ನಿಯರಲ್ಲಿ ಹಲವರು ತಮ್ಮ ದೇಹ ಪೋಷಣೆಯ ವಿಷಯವಾಗಿ ತೋರುವ ಅನಾದರಣೆಯ ಫಲದಿಂದಲೋ ಅಧವಾ ವಾಯುಗುಣ, ಕಾಲಗುಣಗಳ (ವ್ಯಾತ್ಯಾಸ) ವ್ಯಾತಿರಿಕ್ತ ದೋಷದಿಂದಲೋ ಹೇಗೋ ರೋಗಾದ್ಯವದ್ವರಗಳಿಂದ ಆಶಕ್ತಿಯರಾಗಿ ಸರಳತ್ವದ್ವಾರಾ, ತಮ್ಮ ತಮ್ಮ ಗೃಹಕಾರ್ಯಗಳನ್ನು ಹೇಗಾದರೂ ಮಾಡಿ—ಎಷ್ಟು ಶ್ರಮವಾದರೂ ಸಹಿಸಿಕೊಂಡು, ಹಿಡಿದ ಕೆಲಸಗಳನ್ನು ಕೊನೆಮುಂಟ್ಯಾವವರೆಗೂ ಮಾಡದೆ ಬಿಡರು. ಅದನ್ನು ಅವರು ಯಾವ ಶಕ್ತಿ ಪ್ರಭಾವದಿಂದ ಮಾಡುವರಂದು ವಿಚಾರಮಾಡುವೊದರೆ, ಅವರ ಕವಿತಾರಂತಹ ಕರಣದಲ್ಲಿ ಬಲವಾಗಿ ನಾಬಿಡುವ ಹಟದ ಅದ್ಭುತ ಶಕ್ತಿ ಏಂದಾದುದೆಂದು ಜೆನಾಗ್ಗಿ ತಿಳಿದುಬರುವುದು. ಏಕೆಂದರೆ, ವಿಮಾನ ಪೂರ್ವಕವಾದ ಹಟದಲ್ಲಿ “ಈ ಕೆಲಸವು ನನ್ನ ಪಾಲಿಗೆ ಬಂದಿರುವುದು. ಇದನ್ನು ನಾನು ಮಾಡದೆ ಬಿಟ್ಟರೆ ಕರ್ತವ್ಯಕ್ಕೆ ಲೋಪವುಂಟಾಗುವುದು. ನನ್ನ ಅಶಕ್ತಿಗಾಗಿ ಇದನ್ನು ಇತರರ ಪಾಲಿಗೆ ಬಿಟ್ಟರೆ ನನ್ನ ಸುಖಕ್ಕಾಗಿ ಹೇರವರಿಗೆ ತೊಂದರೆಯನ್ನು ಕೊಟ್ಟಿ ದೋಷವುಂಟಾಗುವುದು. ಅಷ್ಟಾದರೂ ನನ್ನ ದಾಗಿರುವ

ಈ ಕೆಲಸವನ್ನು ಅನ್ಯಾರಿಂದ ವಾಡಿಸಿದರೆ ನಾನು ವಾಡಿದಂತಾ ಗುಪ್ತವಿಲ್ಲ. ಆದುದರಿಂದ ಇದನ್ನು ಹೇಗಾದರೂ ಎಷ್ಟು ಕಷ್ಟ ಪಟ್ಟಾದರೂ ವಾಡಿಯೇ ತೀರಬೇಕು.” ಹೀಗೆಂಬ ದೃಢಸಂಕಲ್ಪದ ಸಾಕ್ಷಿವಾಸವನ್ನು ಅಂಥವಾಡುವುದು. ಈ ಅಭಿವಾಸವೇ ಕೆಲಸಗಳಲ್ಲಿ ಆಸಕ್ತಿಯನ್ನೂ ಆತುರವನ್ನೂ ಹುಟ್ಟಿಸುವುದು. ಇವರು ಹಿಡಿದ ಕೆಲಸವು ಪೂರ್ವಸುವರಗೂ ದೇಹಾರ್ಥಾಸದ ಕಡೆಗಾಗಲು, ರೋಗಾ ದ್ವಾರಾದ್ವರಗಳ ಕಡೆಗಾಗಲು ಗಮನವನ್ನು ಕೊಡದೆ ಸ್ಥಿರತೆ ಅಥವಾ ಚಿಶ್ಚೈಕಾಗ್ರತೆಯಿಂದ ಉದ್ದೇಶ ಸಿದ್ಧಿಹೂಂದುವಂತೆ ಮಾಡುವುದು. ಈ ಪಥವಾದ ವಿಮರ್ಶಾಪೂರ್ವಕ ಹಟಕ ಪರಿವರ್ತನವು ಸುಖ ಸಮಾಧಾನ ಗಳಿಗೆ ಆಕರವಾದ ಸದ್ಗುರುನವೆನ್ನು ಸುವುದು. ಆದರೆ ಇಂತಹ ಮನೋ ಯೋಗ-ಆತ್ಮಯಜ್ಞಕ್ಕೆ ಅವರಳ್ಳಿ ಬಾಧಾದಿಂದಲೂ ಅಭಾಸವಾಗಿ ಬಂದು ಸಂಸ್ಕಾರವಾಗಿರಬೇಕು.

ಇನ್ನು ಎರಡನೆಯದಾದ ಅವಿಚಾರದ ಆಶಾಂಧತೆಯ ಹಟ್ಟಿ ಎಂಬುದರ ಸ್ಥರೂಪ ಗುಣಗಳಿಂದರೆ ಹೇಳಲಳವಲ್ಲದುವು. ಏಕೆಂದರೆ, ಈ ಹಟವು ನಾನಾಪರಿಯಾದ ರೂಪಾಂಶಗಳನ್ನು ಹೊಂದಿ ತಮ್ಮ ಗುರಿಗೆ ಒಳಪಟ್ಟಿರುವುದು ಹೇಗೇ ಇರಲಿ, ಎಷ್ಟು ಕೊರತನವಾಗಿರಲಿ, ಎಂತಹ ಹೇಯ ಅಥವಾ ಅನಧಿಕಾರಿಯಾಗಿರಲಿ, ಅದನ್ನು ಸಾಧಿಸಿಯೇ ತೀರಿ ಬೇಕೆಂಬುದು ಇದರ ಗುಣವು. ಇಂತಹ ಅವಿಚಾರದ ಹಟವು ಸ್ಥರೂಪ ನಾಶಕ್ಕೇ ಕಾರಣವಾಗುವುದು. ಹೇಗೆಂಬುದನ್ನು ಹಿಂದೆಯೇ ಸಂಕ್ಷೇಪ ವಾಗಿ ಕೊಟ್ಟಿರುವೆನು. ಇನ್ನು ಈ ದುರಾಗಿದ್ದ ಹಟಂದ ಶಾಶ್ವತವಾದ ಅಪಕ್ರಿಯೆಗೂ ನಿರಂತರ ಶೋಕಕ್ಕೂ ಕಾರಣರಾದವರಲ್ಲಿ ಒಬ್ಬಬ್ಬಿರುವಾಗಿಯೆನ್ನು ಕೊಡುವುದು ಇಲ್ಲಿ ಮುಖ್ಯವಾಗಿದೆ:—

೧. ದಶರಥ ಪತ್ನಿಯಾದ ಕೈಕೇಯಿಂದ ದೇವಿಯು, ‘ರಾಮಸಿಗೆ ನನವಾಸವೂ ತನ್ನ ಮಗನಾದ ಭರತಸಿಗೆ ಯುವರಾಜ ಪಟ್ಟಾಭಿಷೇಕವೂ’ ಆಗಬೇಕೆಂದು ಹಟವನ್ನು ತೊಟ್ಟು ಆ ತನ್ನ ಉದ್ದೇಶವನ್ನು ಪೂರಣಗೊಳಿಸಿ ಕೊಂಡಳಾದರೂ ತನ್ನ ಅವಿಚಾರದ ಆಶಾಂಧತೆಗೆ ಫಲವಾಗಿ, ಪತಿಯ

ತಿರಸ್ವಾರ, ವೈಧವ್ಯಾಸುಭವಗಳಿಗೆ ಪಾತ್ರಾಧಳ್ಳುದೆ, ಪುತ್ರನ ಆಗ್ರಹ, ಪುರಜನರ ನಿಂದಿಗಳಿಗೂ ಗುರಿಯಾದಳು.

ಇ. ರಾಜೀಂದ್ರರಾಮುನ ದ್ವಿತೀಯ ಪತ್ತೆಯಾದ ಜಿತ್ತಾರ್ಥಿಯು ಸಪತ್ನೀ ಪುತ್ರನಾದ ಸಾರಂಗಧರನನ್ನು ಮೋಹಿಸಿ ಅನೇಕವಾಗಿ ವಾರ್ಧಿಕಿಸಿ ದರೂ ಜಿತ್ತೀಂದ್ರಿಯನೂ ಪೂರ್ಣಪ್ರಜ್ಞನೂ ಆದ ಆತನು ಸಿರಾಕರಿಸಲು, ರೋಹತ್ತೀಷಗಳಿಂದ ಆತನ ಪಾತ್ರಾಧಳಾದಲ್ಲಿ ನಿಶ್ಚಿತವಾದ ಮನಸ್ಸನ್ನಿಳ್ಳವಾಗಿ, ತನ್ನ ಹಟ ಸಾಧನೆಗಾಗಿ ಅನೇಕ ಕಪಟ ನಟನೆಗಳನ್ನು ತೋರಿಸಿ, ನಿದೋರಿಷಿಯಾದ ಮಗನ ಮೇಲೆ ಆಕ್ರಮಪ್ರವೇಶದ ಆರೋಪವಿರಿಸಿ ಆತನನ್ನು ಕೊಲ್ಲಿಸಲು ಪ್ರಯತ್ನಿಸಿದಳು. ಆದರೇನು? ಸತ್ಯಕೂ ಧರ್ಮಕೂ ಬಯವು ಸದ್ಗುಪೆಂಬಂತೆ ಸತ್ಯಾತ್ಮನಾದ ಸಾರಂಗಧರನು ಸಾಯಲಿಭ್ರ! ದೈವಾಸುಗ್ರಹದಿಂದ ಆಪತ್ತನ್ನು ದಾಟಿ ಅಭ್ಯುದಯವನ್ನು ಹೊಂದಿದನು. ಜಿತ್ತಾರ್ಥಿಯ ಹಟಕ್ಕೆ ಘಲವೆಂದರೆ ಪತಿಯ ಆಗ್ರಹಕೂ ಅತ್ಯಂತ ಕೂರತರದ ಪಾತ್ರಾಂತ ಶಿಕ್ಷೆಗೂ ಗುರಿಯಾಗಿ ಸಿರಂತರ ಅಪ ಕೀರ್ತಿಗೆ ಭಾಜನಕಾದುದೇ!—ಹೀಗೆ ಇನ್ನೂ ಎಷ್ಟೂ ಮಂದಿಯರು ಹಟದಿಂದ ಕೆಟ್ಟುಹೊಗಿರುವರಾದರೂ ಲೇಖನ ಏಸ್ತಾರಕ್ಕೆ ಭಯಪಟ್ಟು ಅದನ್ನು ಹೇಳಲಾಗದೆ ಇಷ್ಟಕ್ಕೇ ಸಿಲ್ಲಿಸಬೇಕಾಗಿರುವದು.

ಅಬಲೆಯರ ಈ ವಿಧವಾದ ಅವಿಚಾರಾಂಧರೀಗೆ ಕಾರಣ ವೆಂದರೆ ಸುಶಿಕ್ಷಾರಹಿತವಾದ ಅವಿದ್ಯೆಯೇ ಕಾರಣವೇನ್ನ ಬೇಕಾಗಿರುವದು.

II

ಅತ್ಯೌನ್ನತಿ—ಮಾನಸಿಕೋನ್ನತಿಗಳಿಗೆ ಆಧಾರವಾದ
ವಿದ್ಯಾ ಸ್ವರೂಪವನ್ನು ತಿಳಿಯಬೇಕಾದುದರ ಆವಶ್ಯಕತೆ.

ಮಾನವ ಜನ್ಮಧಾರಣಾದಲ್ಲಿ ಮುಖ್ಯವಾಗಿರಬೇಕಾದುದೇ ಪ್ರಜ್ಞೆ. ಮನಸ್ಸನ್ನೂ ಇಂದಿಯಗಳನ್ನೂ ಸ್ವಾಧೀನದಲ್ಲಿಟ್ಟು ಉಚಿತಾನುಚಿತಗಳನ್ನು ತಿಳಿದು, ಭಗವತ್ಸ್ವರೂಪ ಸಂಬಂಧಗಳ ವಿಚಾರಗಳನ್ನು ಅನುಭವ

ಮಾಡಿಕೊಡಲುಳ್ಳ ಬುದ್ಧಿ ಕರ್ತೃಯೇ ಪ್ರಸ್ತುತಿಯನ್ನಿಸುವುದು. ಇದರ ಪೂರ್ವ ಪ್ರಕಾಶವೇ ವಿದ್ಯೆಯನ್ನಿಸುವುದು.

ವಿದ್ಯೆಯು ಕೇವಲ ಸೈತಿಕ (ಸೀತಿಬೋಧ) ಶಿಕ್ಷಾರೂಪದ ಅಭ್ಯಾಸ ದಿಂದಲೇ ಲಭಿಸಬೇಕಲ್ಲದೆ ಸ್ವೇಚ್ಛೆಯಿಂದ ದೊರೆಯದು. ಪ್ರಸ್ತುತಿಯು ಮಾನವರಿಗೆ ಜನ್ಮಸಹಜ ಗುಣವಾಗಿದ್ದರೂ ಅದು ಕೇವಲ ಸೂಕ್ತ ರೀತಿಯಿಂದ ಭೂಮಿಯಲ್ಲಿರುವ ನಿಕ್ಷೇಪದಂತೆ ಅಂತಿಕರಣದಲ್ಲಿ ಅಜಾಲ್ತವಾಗಿ ರುವುದು. ಇದನ್ನು ಪ್ರಕಾಶಕ್ಕೆ ತರಬೇಕಾದರೆ ಬೋಧನೆ-ಶಿಕ್ಷಣೆ-ಅಭ್ಯಾಸಗಳ ಸಾಧನಗಳು ಆವಶ್ಯಕವು. ಈ ಸಾಧನಗಳಿಗಾದರೂ ಕೇವಲ ಧರ್ಮಶಾಸ್ತ್ರಗಳೇ ಆಧಾರವು. ಈ ಶಾಸ್ತ್ರಗಳಿಂದರೆ, ನಮ್ಮ ಶಾರೀರಕ ಮತ್ತು ಮಾನಸಿಕ ರಚನಾ ಪ್ರಮಾಣಗಳಿಗೆ ತಕ್ಷಣ ವರ್ತಿಸಬೇಕಾದ ರೀತಿಗಳನ್ನೂ ಅವುಗಳು ಕ್ರಮ ಕ್ರಮವಾಗಿ ಬೆಳೆದು ಬಲೀಯವಾಗಿ ಒನ್ನೊಂದ್ದೇ ಸಾಫಲ್ಯಗೊಳಿಸುವರಂತೆ ಮಾಡುವ ಅಭ್ಯಾಸ ಕ್ರಮಗಳನ್ನೂ ಸ್ವಾಸ್ಥಸಭವ ಪೂರ್ವಕವಾಗಿ ಬೋಧಿಸುವ ಮಹನೀಯರ ಅವೋಧ ವಾಕ್ಯಗಳಾಗಿ ಅಧಿವಾ ಶಾಸನಗಳಾಗಿರುವುದು. ಈ ವಾಕ್ಯಗಳು ನಮಗೆ ಕಲಾರ್ಥಿತದ ವರೆಗೂ ಲಭಿಸುತ್ತಿರಬೇಕಾದುದು ಆವಶ್ಯಕವೆಂಬ ಉದ್ದೇಶದಿಂದ ಆ ಮಹನೀಯರು ತಮ್ಮ ಅವೋಧಶಾಸನಗಳನ್ನು ಸ್ವಾತಂತ್ರವಾಗಿಯಾಗಿ ತಿಷ್ಟಿ ಪ್ರತಿಪ್ರಯರುಗಳಿಂದಲೂ ಲಭಿತ ರೂಪವಾಗಿ ನಮಗಾಗಿ ಅನುಗ್ರಹಿಸಿರುವರು. ಇವನ್ನೇ ಶಾಸ್ತ್ರಗಳಿಂದಾ ಸೀತಿಗಳಿಂದಾ ಸೂತ್ರಗಳಿಂದಾ ಹೇಳಬಾರು. ಇವುಗಳ ಅನುಭವವನ್ನು ಪಡೆಯಬೇಕಾದರೆ ನಮಗೆ ಗುರುಜನರ ಸಹಾಯವೂ ಭಾವಾಭ್ಯಾಸವೂ ಆವಶ್ಯಕವಾಗಿರುವುದು. ಪಕ್ಷಿಂದರೆ, ಲಭಿತ ರೂಪದಲ್ಲಿರುವುದನ್ನು ಅನುಭವಕ್ಕೆ ತಂದುಕೊಡಲು—ಎಂದರೆ ಕಾಲ ದೇಶವರ್ತಮಾನ ಸ್ಥಿತಿಗಳಿಗೆ ಅನುಗುಣವಾಗಿ ತಕ್ಷ್ಯಾ ಉದಾಹರಣೆಗಳೂಡನೆ ಅವುಗಳನ್ನು ವಿವರವಾಗಿ ಹೇಳಿ ತೋರಿಸಿ, ಮತ್ತು ಹೃದಯಿಂಗಮವಾಗುವಂತೆ ಮಾಡಲು, ಗುರುಜನರ—ಎಂದರೆ ಅನುಭವಶಾಲಿಗಳೂ ಕ್ಷಮಾಗುಣ ಸಂಪನ್ಮೂರ್ಚಿತವಾಗಿ ಅದ ಸಮರ್ಪಿತ ಅಶ್ರಯವನ್ನು ನಾವು ಮೊದಲು ಸಂಪಾದಿಸಬೇಕು. ಆ ಬಳಿಕ, ಲಿಪಿಗಳಿಗೆ ಮೂಲವಾದ ಅಕ್ಷರಚಾಲನ, ಭಾವಾ ಪರಿಶ್ರಮಗಳನ್ನು ಪಡೆಯಬೇಕು. ಒಟ್ಟಿನಲ್ಲಿ, ಮೇಲೆ ಹೇಳಿದ

ವಿದ್ಯಾ (ದಿಕ್ಕುಕಾಶಕತ್ವವನ್ನು ಹೊಂದಿದ ಪ್ರಜ್ಞೆ) ಲಾಭಕ್ಕೆ ಭಾವಾಭ್ಯಾಸ, ಶಾಸ್ತ್ರಪರಿಚಾಲನವೇ ಮೂಲವೆಂದು ಹೇಳಿದುತಾಯಿತು. ಇದನ್ನೇ ವಿದ್ಯೆಯುಂದು ಈಗ ರೂಪಿಯಾಗಿ ಹೇಳುವರು. ಸೂಕ್ತ ರೀತಿಯಿಂದ ನೋಡಿದರೆ ನಿಜವಾದ ವಿದ್ಯೆಯನ್ನು ಸಬೇಕಾದರೆ, ಸಾರಾಸಾರ ವಿಚಾರಪೂರ್ವಕವಾದ ಪ್ರಜ್ಞೆಯೇ ಆಗಿರುವುದಲ್ಲದೆ ಬರಿಯ ವಾಗಾಡಂಬರದ ಭಾವಾ ಪೌರಿ ಮೆಯು ವಿದ್ಯೆಯಾಗುವುದಿಲ್ಲ.

ಮೇಲೆ ಹೇಳಿದಂತೆ ಭಾವಾಭ್ಯಾಸದಿಂದ ಶಾಸ್ತ್ರಪರಿಚಾಲನವನ್ನು ಸಂಪಾದಿಸಬೇಕೆಂದರೆ, ಮೂದಲು ಸ್ಪೃದೇಶ, ಸ್ಪೃಭಾಷೆ—ಎಂದರೆ ತಮ್ಮ ಒನ್ನು ಧಾರಣವಾದ ಮತ್ತು ತಾವಿರುವ ದೇಶದಲ್ಲಿ ಪ್ರಚುರವಾಗಿರುವ ಭಾಷೆಯನ್ನು ಕಲಿಯಬೇಕಾದುದೇ ಪ್ರಥಮ ಕಾರ್ಯವು. ಇದನ್ನೇ ಬಾಲ್ಯ ವಿದ್ಯಾಭ್ಯಾಸವು—ಎಂದರೆ ದೇಶಭಾವಾ ಪರಿಚಾಲನವು ಶೈಲಿಕರವಾಗಿ ಅಭ್ಯಾಸವಾಡಲ್ಪಟ್ಟ ಬಳಿಕ, ಚೀವಾಸಂಪರ್ದವಾದ ಗೀವಾಜಾ ಭಾಷೆಯನ್ನೂ ಆ ಬಳಿಕ ಇತರ ದೇಶೀಯ ಭಾಷೆಗಳನ್ನೂ ತಮ್ಮ ಅವಕಾಶ ಅನುಕೂಲಗಳಿಗೆ ತಕ್ಷಂತೆ ಅಭ್ಯಾಸ ವಾಡಬಹುದು.

ಈ ಸಮಗೆಂದರೆ, ದೇಶವು ಕನ್ನಡ ನಾಡು. ಸಮ್ಮತ ದೇಶಭಾಷೆ (ನಾಡ ಸುಡಿ)ಯೆಂದರೆ ಕನ್ನಡವು. ಆದುದರಿಂದ ಸಮಗೆ ಈ ಕನ್ನಡ ಸುಡಿಯೇ ತಾಯ್ಯುಡಿ(ಮಾತ್ರಭಾಷೆ)ಯೆಂದು ಹೇಳಬಹುದು. ಆದುದ ರಿಂದ ನಾವು ಮೂದಲು ಸಮ್ಮತ ತಾಯ್ಯುಡಿಯ ಪರಿಚಯವನ್ನು ಜನಾಗಿ ಪಡೆದು, ಆ ಬಳಿಕ ಅದರ ಸಹಾಯದಿಂದ ಇತರ ಭಾಷೆಯ ಪರಿಚಯ ಲಾಭವನ್ನು ಹೊಂದಿ, ತಮ್ಮ ದೇಶದ ಧರ್ಮ, ಸೀತಿಗಳನ್ನು ಪ್ರಚುರಗೊಳಿಸಲು ಬೇಕಾದ ಅಂಶಗಳನ್ನು ತಿಳಿದುಕೊಳ್ಳಬೇಕಾದುದು ಪ್ರತಿಯೊಬ್ಬ ಕನ್ನಡಿಗನ—ವಿಶೇಷವಾಗಿ ಕನ್ನಡಿತಯಿಗೂ ಆವಕ್ಯಕವಾಗಿರುವವು.

ಆ ದೇಶಭಾಷೆಯನ್ನು ಅಲ್ಪವೆಂದು ಹಿನ್ನಬಾವನೆಯಿಂದ ನಿರಾಕರಿಸಿ, ಪರಾಸುಕರಣ ಮಂತ್ರದಿಂದ ಮುಗ್ಗಾಗಿ ಮಾಡುವ ವಿದೇಶೀ ಭಾಷೆಯ ಪರಿಶ್ರಮವೇ ಪೌರಿಷಧವಿದ್ಯೆಯೆಂದು ಹಿಗ್ಗಿದೆವಾದರೆ ಪೌರಿಷಧವಿದ್ಯೆಯನ್ನು

ಕಲಿತವರೆಂಬ ಪ್ರತಿಷ್ಠಿಯನ್ನು ಪಡೆಯಬೇಕೆನ್ನುವ ದುರಭಿಮಾನದ ಹಟವು ನಮ್ಮಲ್ಲಿ ನೀಲಿಗೆಂಡು ಅದರ ಮತ್ತು ತಲೆಗೆರುವುದರಿಂದ ನಮ್ಮ ದೇಶೀ ಯರ ಆಚಾರ ವಿಚಾರಗಳನ್ನೂ ನಮ್ಮವರ ಕರ್ತವ್ಯ, ಧರ್ಮ, ಧ್ಯೋಯಗಳ ಸಿಂಹಸ್ತರೂಪಗಳನ್ನೂ ತಿಳಿಯಲಿಯದೆ ಹೊರ್ಗಿ, ನಮ್ಮ ಜನ್ಮ ಸಹಜವಾದ ಪ್ರಜ್ಞೀಯ ಬೆಳಗಳಿಗೆಯನ್ನು ನಾವೇ ಮುರಿದವರಾಗುವೆಂದು ದರಿಂದ ನಮಗೆ ಮೂರಿರ್ತಿಯ (ಅವಿದ್ಯೀಯ) ಪ್ರಥಮ ಸಾಫಿನವೇ ಲಭಿಸುವುದಲ್ಲದೆ ವಿದ್ಯಾವತಿಯರ್ನೈ ಸಿಕ್ಕೆಳ್ಳಲಾರೆವು.

ಮೇಲೆ ಹೇಳಿದ ದುರಭಿಮಾನವು ಎಲ್ಲಿಯವರೆಗೆ ನಮ್ಮಲ್ಲಿ ಇರುವದೋ ಅದುವರೆಗೂ ಸ್ವಯಂಪ್ರಭುತ್ವ ಸಾಫಿಪನೆಯ ದುರಾಕೆಯೂ ಅದನ್ನೇ ಆಶ್ರಯಿಸಿರುವ ಆತ್ಮಸ್ತುತಿ, ಪರನಿಂದಿ, ಪರದೋವಾಸ್ತೇಷಣೆ, ಮತ್ತು ತೆಗಳೂ ನಮ್ಮಲ್ಲಿ ಬೀಡುಗೊಂಡಿರುವುವು. ಈ ಕಾರಣಾದಿಂದಲೇ ಈ ನಮ್ಮ ನಾಡಿ ನಲ್ಲಿ ಸಿಂಹವಾದ ವಿದ್ಯೀಯು ಪ್ರಚಾರಕ್ಕೆ ಬರಲಾಗದೆ ಬಯಲಾಡಂಬರದ ವ್ಯಾಪಾರಕ್ಕೇ ನಮ್ಮ ನಾಡು ಅಧಿಕ ಭಾಗವನ್ನು ಒಷ್ಟಿಸಿರುವುದು.

ಈ ಅವಿದ್ಯೀಯಂದುಂಟಾಗುವ ಸ್ವಯಂಪ್ರಭುತ್ವ ಸಾಫಿಪನೆಯ ಪ್ರತಿಷ್ಠಾಕಾಮನೆಗೆ ಮುಖ್ಯವಾಗಿ ಅಹಂಭಾವವು ಬೇಕು. ಈ ಅವಂಭರ್ಯತ್ವದಿಂದ—‘ನಾನೇ ದೊಡ್ಡವಳು,’ ‘ಇವೆಲ್ಲವೂ ನನ್ನ ಅದ್ವಿತ್ಯಕ್ಕೊನ್ನು ಪಟ್ಟುವು?’ ‘ಇವೆಲ್ಲಕ್ಕೂ ನಾನೇ ಅಧಿಕಾರಿಯಾಗಲುಭ್ಯಾವಕು—’ ಎಂಬೇ ಆಶೋತ್ತರವುಂಟಾಗಿ, ಆಶಾಪೂರಣಕ್ಕೆಯ ತಾನು ವಾಡುವ, ಹೇಳುವ ತನ್ನ ಕೃತಿಗೆ ಸಂಬಂಧಪಡುವ ಪ್ರತಿಯೊಂದು ಅಂಶಗಳಲ್ಲಿಯೂ ಸ್ತುತಿ, ಹಾರುತ್ಸ್ಯ, ವಿಡಂಬನಗಳೂ, ಅವುಗಳ ಸಾಫಿಪನೆಗಾಗಿ ಪರದೂಪಣಿಯೂ ಅವಶ್ಯಾಚರಣಗಳಾಗುವುವು. ಹೀಗೆ ಮೊದಲು ತಲೆದೊರುವ ಪರನಿಂದೆಯು ಮುಂದೆ ಮುಂದೆ ಹೋದಂತೆಲ್ಲಾ ತಮಗೆ ಪ್ರತಿಯಾಗಿ ಹೇಳುವವರ ವಿಚಾರದಲ್ಲಿ ಆಗ್ರಹ, ಅಸಮಾಧಾನ, ಉದಾಸೀನಗಳೂ, ಆಬಳಿಕ ಧಿಕ್ಕಾರವು ಪ್ರಯೋಗವಾಗುವುವು. ಅಸಂತರ ಇಚ್ಛಾಪೂರ್ಣತೆಯ ಸಲುವಾಗಿ ಮಾಡಲ್ಪೂಡುವ ಕಾರ್ಯಕ್ಕೆ ಪ್ರತಿಬಂಧಕರಾದವರಲ್ಲಿ ಮಾತ್ಸರ್ಯವುಂಟಾಗುವುದು. ಈ ಮಾತ್ಸರ್ಯದ ಸ್ವಭಾವವು ಬಹು ಭಯಂಕರವಾದುದು.

ಈ ಮಾತ್ರಯೆವು ಪರೋತ್ತಮಾರ್ಥತೆಯನ್ನು ಸಹಿಸುವುದಿಲ್ಲ. ಯಾವಾಗಲೂ ಪರರಮೇಶ್ವರ ಕಲಂಕ—ಆರೋಪಗಳನ್ನು ಕಲ್ಪಿಸುವುದೂ, ಉತ್ತಮಾರ್ಥತೆಯ ಲೀರುವವರನ್ನು ಮೆಟ್ಟಿ ಪಾತಾಳಕ್ಕೆ ತುಳುದುಹಾಕುವುದಕ್ಕೆ ಹವಣಿಸುವುದೂ ಇದರ ಸಹಜ ಗುಣವು. ಪರಹಿಂಸೆ, ತೇಜೋವಧಿಗಳಿಗೆ ಇದು ಕಾಸಿನಲ್ಲಿ ಕೂಡ ಹಿಂದೆಗೆಯುವುದಿಲ್ಲ. ಈ ಮಾತ್ರಯೆದ ಆವೇಶದಿಂದ ಹಿಂದೆ ಎಷ್ಟೂಛೀಮಂದ ಸ್ತ್ರೀಪುರುಷರು ನಾನಾವಿಧಗಳಾದ ಲೋಕಕಂಟಕ ಕಾರ್ಯಗಳನ್ನು ಮಾಡಿ, ತತ್ತ್ವಾರಾಸಭವದ ಫೋರ ಸರಕಕ್ಕೆ ಗುರಿ ಯಾಗಿರುವರು.

ಈ ಮಾತ್ರಯೆವು ನಾಮಾನ್ಯವಾಗಿ ಸ್ತ್ರೀಹೃದಯದಲ್ಲಿಯೇ ಹುಟ್ಟಿರುಬೇಕೆಂದು ಅನುಭವಜ್ಞರಾದ ಪಂಡಿತರು ಹೇಳಿರುವರು. ವಿಚಾರಪಾಠಾವೇ ವಾದರೆ ಅದು ಸ್ವಿಚವಾಗಿಯೇ ಕಾಣುವುದು! ಹೇಗೆಂದರೆ, ಒಂದೇ ಗೃಹ ರಾಜ್ಯದಲ್ಲಿ ಪುರುಷರು ಅನೇಕರಿಧ್ವರೂ ಅವರೆಲ್ಲರೂ ಪರಸ್ಪರ ಸ್ವೀಹಭಾವ ದಿಂದಲೇ ಇರುವರು. ಅವರಲ್ಲಿ ಗಲಭೇಯೇನೂ ಆಗುವುದಿಲ್ಲ. ಆದರೆ ಒಂದು ಮನೆಯಲ್ಲಿ ಇಬ್ಬರು ಹೆಂಗಸರಿಧ್ವರೂ ಗಲಭೇ ತಪ್ಪಲಾರದು;—ಎಂದರೆ ಒಬ್ಬರಮೇಲೊಬ್ಬರು ವಕರ್ದೃಷ್ಟಿಯಿಂದ ಸೋಡದಿರುವುದಿಲ್ಲ. ಹೀಗಾಗಲು ಕಾರಣವೇನು?—ಎಂದರೆ ಮೇಲೆ ಹೇಳಿದ ಸ್ವಪ್ರತಿಷ್ಠೆ, ಸ್ವಯಂಪ್ರಭಾತ್ಮಕ ಸಾಘಾಪನೆಯ ದುರಭಿಮಾನವೇ ಕಾರಣವೇನ್ನು ಬೇಕಾಗುವುದು.

ಈ ಪ್ರಬಲ ಕಾರಣಗಳಿಂದಲೇ ನಮ್ಮವರಲ್ಲಿ ಯಾರೂ ತಗ್ಗಿ ಸಡೆಯದೆ, ಶರತೆಯಿಂದ ಒಬ್ಬರಲ್ಲಿನ್ನೂಬ್ಬರು ಹೀನಭಾವನೆಯಿಂದಿರುವರು. ಕೆಲವು ಕಡೆಗಳಲ್ಲಿ ದುರಭಿಮಾನದ ಅತಿರೇಕದಿಂದ ಹಂಟುವ ಮಾತ್ರಯೆ-ಕೇಶ್ವಾಧಗಳ ಆವೇಶಗಳಿಂದ ಬೇಗಿ, ಅವಿಚಾರದ ಮದಾಂಧತೆಯಿಂದ ತಮ್ಮ ವಾಸಸ್ಥಳವನ್ನು ಮಾತ್ರವಲ್ಲದೆ ನೆರಹೊರಯುವರಲ್ಲಿ ಕೂಡ ಅಸಧ್ಯಕಾರಿ ಗಳಾದ ಗೃಹಚಿದ್ರಗಳಿಗೆ ಎಡೆಮಾಡಿ, ಶಾಂತಿ-ಸಂತೋಷಗಳಿಗೆ ನೆಲೆ ಯಾಗಿರಬೇಕಾದ ಗೃಹರಾಜ್ಯವನ್ನು ಕಲಹ-ಪೀಡಾ-ಹತ್ಯಾಗಳೇ ಮೊದ ಶಾದುವುಗಳಿಗೆ ಗುರಿಗೈದು, ಶ್ವಾಶಾನವನ್ನಾಗಿಮಾಡಿ, ಮಾಡುತ್ತರುವ ಹಂದರೆ ತಪಾಗದು! ಇಂತಹ ಭಯಂಕರ ಶ್ವಾಶಾನ ಸದ್ಗುರುವಾದ ಕಲಹ

ಕಲುಷಿತ ಸಂಸಾರಗಳು, ದಿನಂಪ್ರತಿಯೂ ಅನೇಕರ ದೃಷ್ಟಿಪಥಕ್ಕೆ ಒಳಿಂಬಿ
ತ್ತಿರುವವೆಂಬುದು ಎಷ್ಟು ಮಾತ್ರಕ್ಕೂ ಅತ್ಯುಕ್ತಿಯಾಗಲಾರದು!

ಮೇಲೆ ಹೇಳಿದ ಅಸರ್ಥಕಾರಿಣಿಯರು ಬಾಲ್ಯದಿಂದಲೂ ಅಶೀಕ್ಷಿತಿಯ
ರಾಗೀ—ಎಂದರೆ ತಮ್ಮ ಕುಲ, ಮತ, ಸ್ವರೂಪ, ಧರ್ಮಗಳಿಗೆ ಅಸುಗುಣ
ವಾದ ಸೈತಿಕ ಶಿಕ್ಷಣಿಗೆ ಒಳಪಡದೆ, ಬಾಲ್ಯದಿಂದ ಸ್ವೇಚ್ಛೆಯಾಗಿ ಬೆಳೆದು
ಅವಿವೇಕಾಂಧರಾಗಿರುವವರು ಏನಾ ಬಾಲ್ಯದಿಂದಲೂ ಗುರುಜನರ ಸೈತಿಕ
ಮತ್ತು ಉದಾತ್ಮ ವಿಚಾರಗಳಿಂದ ಸುಶಿಕ್ಷಿತಿಯರೂ ಪ್ರಭಾವಿತಿಯರೂ
ಆದ ಕುಲವಥ್ವಮನೀಯರು, ಮೇಲೆ ಹೇಳಿದ ದೌಜನ್ಯ ದೌಭಾಗ್ಯ
ಗಳಿಗೆ ಎಷ್ಟು ಮಾತ್ರಕ್ಕೂ ಕಾರಣರಾಗುವುದಿಲ್ಲ! ಇವರು ತಮ್ಮ ಕುಲ,
ಧರ್ಮ ಸ್ವರೂಪ, ಕರ್ತವ್ಯ, ಮಾನಧನಗಳಿಗೆ ಸ್ವಲ್ಪವೂ ಹಾಸಿತಬ್ಬಿದಂತೆ
ಜಾಗ್ರತ್-ಸ್ವಾಪ್ತ-ಸುಷುಪ್ತಿಗಳಲ್ಲಿಯೂ ಎಚ್ಚರಿಕೆಯುಳ್ಳ ವರಾಗಿದ್ದು,
ತಮ್ಮ ಸೌತೀಲ್ಯ, ಗಾಂಭೀರ್ಯ, ಮಾಧುರ್ಯ, ಸತ್ಯಸಂಧರೆ, ಪರೇಚನೆಗಳೇ
ಮೊದಲಾದ ಉತ್ತಮೋತ್ತಮ ಗುಣಗಳಿಂದ ಒಗತ್ಯಾಚಿತ್ಯರಾಗಿರುವರು.
ಮೇಲಿನ ಅಸರ್ಥ ಕಲಹಗಳನ್ನು ಶಮನಗೊಳಿಸುವುದರಲ್ಲಿ ಕೂಡ ಈ ನಮ್ಮ
ಆರ್ಥಿಕಾರ್ಥಿಕಿಯರು ಸಂಭಾಸನಸಾರ ದರ್ಶಕಿಯನ್ನು ಪ್ರದರ್ಶಿಸುತ್ತಿರು
ವರು. ಇಂತಹ ಸಾಧ್ಯೋಮಾನೀಯರೇ ನಮ್ಮ ದೇಶಕ್ಕೆ ಅಲಂಕಾರ
ಸ್ವರೂಪಿಸಿಯರು. ಇವರೇ ನಮ್ಮ ದೇಶದ ಸಂಪದ ಪ್ರೇರಣಾಗಳ ಖಾಸ್ತಿಗೆ
ಅಧಾರ ಪಾತ್ರರು. ಇವರೇ ಸಿಬಿವಾದ ನಾರೀ ಶಬ್ದ ಧಾರಣಕ್ಕೆ ಅರ್ಹರಾದ
ವರು. ಇಂತಹ ಸಾಧಿಕ್ಕುನಾಮ ಸಂಕೋಭಿತ್ಯರಾಗಿ ಒಗತ್ಯಾಲಾಣ
ಕತ್ತಿರ್ಯಾಯರಾಗಿರುವ ನಾರೀಮಾನೀಯರೆಲ್ಲರಿಗೂ ನಮ್ಮ ಸಿರಂತರ ಕೃತಜ್ಞತಾ
ಪೂರ್ವಕವಾದ ಧನ್ಯವಾದಗಳು!

ಅವಿವೇಕದಿಂದ ಮಾನಸಿದ ಹೆಂಗಸರಲ್ಲಿ ಲಜ್ಜೆ, ಮಾನ, ಭಯ,
ವಿನಯಗಳಲ್ಲಿ ಒಂದೂ ಉರುವುದಿಲ್ಲ. ಸ್ತ್ರೀಚಾತಿಗೆ ಆವುವು ಮುಖ್ಯ
ಅಧಾರವೋ, ಆವುದು ಪರದೈವಸ್ವರೂಪವೋ ಅಂತಹ ಪತಿಯ ವಿಷಯದಲ್ಲಿ
ಕೂಡ ಮೇಲಿನ ಮದೋಸ್ವಾತ್ಮತೆಯು ಹೀನ ಮತ್ತು ಉದಾಸೀನ ಭಾವನೆ
ಗಳನ್ನೇ ಹಾಬ್ರಿಸುವುದರಿಂದ ಪತಿಯ ಸಹಚರ್ಯಾಯಾಗಲಿ, ಮರ್ಯಾದಾ
ವಿಷಯದಲ್ಲಿಯಾಗಲಿ, ಪರಾಬ್ರಹ್ಮಿರನ್ನಾಗಿಯೇ ಮಾಡುವುದು. ಇವರು

ಮನಕ್ಕೆ ಪೂರ್ವಕವಾಗಿಯೇ ಹೀಗೆ ಸಡೆಯುವರೆಂದು ನಾವು ಹೇಳಲಾರೆ ವಾದರೂ ಉಚಿತಾನುಚಿತ ಪ್ರಜ್ಞೀಯನ್ನು ಕಳೆದುಕೊಂಡು, ಇಂದ್ರಿಯಗಳ ವೇಗಕ್ಕೆ ಪಶ್ಮಿಭೂತರಾಗಿ ಹೀಗೆ ಸಡೆಯುವರೆಂದು ಹೇಳಿರಲಾರುವು. ಪಕೆಂದರೆ, ಮನಸ್ಸು, ಇಂದ್ರಿಯಗಳಿಂಬ ಅಶ್ವಗಳಿಂದ ಸಜ್ಜಿಕೃತವಾಗಿರುವ ಬಂದು ರಥವಾಗಿರುವುದು. ಈ ರಥವನ್ನೂ ಅಶ್ವಗಳನ್ನೂ ಸಡೆಯಿಸುವಾತನೇ—“ಬುದ್ಧಿ”ಯಂಬ ಸೂತನು. ಈ ಸೂತನ ವಿಚಾರಣೆಗೆ ಒಳಪಟ್ಟಿರಬೇಕಾದುದೇ ರಥ ಮತ್ತು ಇಂದ್ರಿಯಗಳಿಗೆ ಶ್ರೀಯಸ್ವರವೂ ಆವಶ್ಯಕವೂ ಆದ ಕರ್ತವ್ಯವು. ಈ ಸೂತನಿಗೂ ರಥ-ಅಶ್ವಗಳಿಗೂ ಅಧಿಕಾರಿಯಾದವನೇ ಸದಸದ್ವಿವೇಕಸಂಪನ್ಮೂಲಾದ ಜಾಳಿಸದೇವನು. ಈ ರಥಿಕನ್ನಿಲ್ಲದ್ದೂ ಸೂತನು ರಥವನ್ನು ಎಲ್ಲಿಗೆ ಸಡೆಯಿಸಬೇಕು? ಎಲ್ಲಿಲ್ಲಿ ಹೋಗಬೇಕು? ರಥವನ್ನು ಸಡೆಯಿಸುವ ಉದ್ದೇಶ ಪ್ರಯೋಜನಗಳೇನು? ಎಂಬವನು ತಿಳಿಯಲು ಅಸಮರ್ಥನಾಗಿ ಒಡಭಾವವನ್ನು ಹೊಂದುವನು. ಆದುದಿಂದಲೇ ‘ಬುದ್ಧಿ’ಯಂಬ ಸೂತನಿಗೆ ಜಾಳಿಸವೆಂಬ ರಥಿಕನ ಆಶ್ರಯವಿರಬೇಕಾಯಿತು. ಈ ಸೂತನು ರಥಿಕನ ಆಶ್ರಯದಿಂದ ಉತ್ಸಾಹಿತನಾಗಿ ಯಜಮಾನನ ಆಚಾರ್ಯಾಭಲದಿಂದ ರಥ ಮತ್ತು ತುರಗಗಳ ಸ್ವಾಮಿತ್ವವನ್ನು ತನ್ನ ಆಧಿಕ್ಷಣೆಯಾದಿಕೊಂಡನಾದರೆ ನಿರ್ವಿಷ್ಟ ಸಾಫಿನವನ್ನು ಸುಖರೂಪದಿಂದ ಹೊಂದಬಹುದು. ಹಾಗಿಲ್ಲದೆ ರಥಿಕನು ದುರ್ಬಲನಾಗಿ ಅಳಿದರೆ, ಸಾರಥಿಯು ಬಲವು ನಾಗಿದ್ದು ಕೂಡ ಸುವಿಯಾಗಲಾರಾನು; ರಥಿಕನು ಸವ್ಯವಾದುದನ್ನು ಸೋಡಿ, ದುರ್ವಿಷಯಗಳಿಂಬ ಶತ್ರುಗಳು ಸಾರಥಿಯನ್ನೂ ನಾಶಗೊಳಿಸಬಹುದುವು. ಹಾಗೆ ಸೂತನೂ ನಾಶವಾದ ಬಳಿಕ ಸ್ವೇಚ್ಛೆಯಾಗಿ ತಿರುಗುವ ಅಶ್ವಗಳು ಹಳ್ಳಿಕೊಳ್ಳಿಗಳಿನ್ನು ದೆ ಪರುತೆಟ್ಟಿಗಳಿನ್ನು ದೆ, ಗುಡ್ಡಕಾಡುಗಳಿನ್ನು ದೆ ಕಂಡ ಕಂಡಲ್ಲಿಗೆಲ್ಲಾ ಈ ರಥವನ್ನು ಎಳೆದೊಯ್ದುತ್ತ ತಮ್ಮ ವೇಗಕ್ಕೆ ಸಿಕ್ಕಿದ ರಥವು ಸುಜ್ಞ ಸುಜ್ಞಾಗಿ ಹೋಗುವಂತೆ ಮಾಡಿ ಕಡೆಗೆ ತಾವೂ ಅನೇಕ ಉಪಹತಿಗೆ ಸಿಕ್ಕ ನಾಶವಾಗುವುವು. ಎಂದರೆ, ಇಲ್ಲಿ ನಾವು ತಿಳಿಯ ಬೇಕಾದ ವಿಚಾರವನ್ನು; ಕಮೆಂಡಿಯಗಳಿಂಬ ಅಶ್ವಗಳಿಂದ ಸಜ್ಜಿಕೃತವಾದ ಮನಸ್ಸೀಂಬ ರಥವನ್ನು ಸೂತಕಾರ್ಯ ಕುಶಲನಾದ ಬುದ್ಧಿಯ ಸಾರಧ್ಯಕೊಳ್ಳಬದಿಸಿ ಆ ಮೂಲಕ ಸದಸದ್ವಿವೇಕ ಜಾಳಿಸವನ್ನು ಹೊಂದುವುದೇ

ಪ್ರತಿಯೊಬ್ಬ ಸ್ತ್ರೀಪುರಣಗೂ ದೈವನಿಯಾಮಕವಾಗಿರುವುದು. ಹಾಗೆ ಮಾಡುವ ಮಹನೀಯರೇ ಪಂಡಿತರು ಅಥವಾ ಏದ್ದುಂಸರು. ಇಂತಹ ಆತ್ಮವಿಚಾರಪರಲ್ಲಿಯೇ ನಿಮ್ಮಲವಾದ ಆಸಂದವು ನೆಲೆಗೊಂಡಿರುವುದು. ಈ ಆಸಂದಕ್ಕೆ ಸ್ತ್ರೀಪುರಷರೆಲ್ಲರೂ ಅಧಿಕಾರಿಗಳು.

ಸದ್ಯಃಸ್ಮಿತಿಯಲ್ಲಿ ಈ ಆಸಂದವು ಸಮ್ಮಿ ಮಹಿಳೆಯರಲ್ಲಿ ಒಹು ಮಂದಿಯ ಪಾಲಿಗೆ ಸ್ವಪ್ನೇಪಿ ದುರ್ಭಾಗ್ಯವಾಗಿರುವುದು. ಅವರು ಆಲಸ್ಯಾದಿ ದುಷ್ಪ ರೋಗಗಳಿಗೆ ಎಡಗೊಟ್ಟು ಅನೋಘವಾದ ತಮ್ಮ ಕಾಲಧನವೆಲ್ಲ ವನ್ನೂ ಲೋಳಾವಿಸೋದಾದಿ ಕೇವಲ ಕ್ಷಮ್ಮತ್ವಾರದಲ್ಲಿಯೇ ಕಳೆದು ಕೊಳ್ಳುತ್ತ ತಮ್ಮ ಮನಶ್ಚಾಂತಿಗೆ ಭಂಗತಂದುಕೊಳ್ಳುವರಲ್ಲದೆ ದೇಕಕ್ಕೂ ದೇಶೋದಾರಕ ವ್ಯತದಲ್ಲಿ ಬದ್ಧದೀಕ್ಷಾರಾಗಿರುವ ಮಹನೀಯರ ಇತ್ತಾನಿ ಹಕ್ಕೂ ಹಲವು ವಿಧದ ವಿಷ್ಣುಗಳನ್ನುಂಟುಮಾಡುತ್ತಿರುವರೆಂದರೆ ಏನ್ನು ಸಂಕಟವಾಗಬಹುದೋ ವಿಚಾರಪರರಾದ ಸಮ್ಮಿ ಸೋದರಿಯರೇ ವಿಮರ್ಶಿಸಬೇಕು.

“ಹಾಡಿಗಿಂತ ಹರಟೇ ಲೇಸು” ಎಂಬ ಗಾದೆಯನ್ನು ಹೇಳುತ್ತೇ, ಇವರು ಈ ಒಗೆಯ ವ್ಯಾಧಾರ್ಥಾಲಾಪದಲ್ಲಿಯೇ ಎಂದರೆ ಆವ ಕೆಲಸಕ್ಕಾಗಿ ಬಾರದೆ ಬರಿಯ ಮನೋವಿಕಲ್ಪಕ್ಕೆ ಮಾತ್ರ ಕಾರಣಗಳಾಗುವ ಈ ಕಾಡು ಹರಟಿಗಳಲ್ಲಿಯೇ ಮನಸ್ಸಿಟ್ಟು ಬಬ್ಬಿರಸ್ಸು ಇನ್ನೊಬ್ಬರು ಸೋಲಿಸಬೇಕೆಂಬ ಹುರುಡುಳ್ಳವರಾಗಿರುವರು. ಇವರಿಗೆ ಅದರಿಂದುಂಟಾಗುವ ಕಷ್ಟಸಷ್ಟ-ನಿಷ್ಕುರಗಳಾವುವೆಂಬುದನ್ನು ತಿಳಿಯುವಷ್ಟು ಮವೇಚೆಸಯಿರುವುದಿಲ್ಲ. ಕಷ್ಟ ಬಂದು ಸಂಕಟಪಡುವ ಕಾಲದಲ್ಲಿ ಕೂಡ ಕಂಡಕಂಡವರ ಮೇಲೆ ತಪ್ಪಿಗಳನ್ನು ಹೊರಿಸುವುದು, ತಮ್ಮ ಅದೃಷ್ಟವೇ ಸರಿಯಾಗಿಲ್ಲವೆಂದೂ, ನಿಭಾಗಗ್ಗಾರಾದ ತಮಗೆ ದೈವವೂ ನಿಷ್ಕುರವಾಗಿ ತರುಗಿರುವದೆಂದೂ, ತಮ್ಮನ್ನೂ ದೈವವನ್ನೂ ಕೂಡಿಸಿ ಬಯಸ್ಸುವುದು—ಇಷ್ಟ ಮಾತ್ರವೇ ಗೊತ್ತಾಗುವುದಲ್ಲದೆ ‘ತಮ್ಮ ಕರ್ಮಕ್ಕೆ ಇದು ತಪ್ಪದ ಫಲಾನುಭವ’ವೆಂದು ತೋರುವುದು ದುರ್ಘಟವು! ಇದಕ್ಕೆ ದೃಷ್ಟಾಂತಗಳನ್ನು ಕೇಳುವವರು ಒಹು ದೂರ ಹೋಗಬೇಕಾಗಿಲ್ಲ. ಸಾಧಾರಣವಾಗಿ ಇಂತಹ ಹರಟಿಮಲ್ಲಿಯರ

ಗುಂಪು ಅನೇಕರ ಮನೆಬಾಗಿಲ ಮುಂದೆಯೇ ಸೇರುತ್ತಿರುವುದನ್ನು ನಮ್ಮ ವಾಚಕರಲ್ಲಿ ಅನೇಕರು ನೋಡಿರಬಹುದು. (ಒಂದೆರಡು ವೇಳೆ ತಾವೂ ಸೇರಿದ್ದರೂ ಇರಬಹುದು.) ಹೀಗೆ ಸೇರುವ ಸಂಘದಲ್ಲಿ ಅವರು ಜಚಿಸುವ ವಿಷಯಗಳೇನೆಂಬುದು ಕೂಡ ತಿಳಿದ ವಿಚಾರವೇ ಆಗಿರುವುದು. ಸಾಮಾನ್ಯ ವಾದ ಯಳಿಗ್ಗಾರುಮಗಳಲ್ಲಿ ಶ್ರೀಮದ್ಗಂಭೀರಸಂಪನ್ಸ್ವರಾದ ಪುರುಷ ಬಂಧುಗಳು ಕೂಡ ಈ ಮಂಟಿಳಾಮಂಡಲಗೆ ಉಪಶಾಖೆಯನ್ನೇ ಏರ್ಫೆಡಿಸಿಕೊಂಡು ಮೇಲೆ ಸ್ತ್ರೀ ಸಂಘದಲ್ಲಿ ಸದೆಯುವ ವಿಚಾರಗಳ ವಿವರಣೆಯನ್ನು ಮಾಡುವುದು, ವಿಶೇಷವಾಗಿ ಸ್ವತ್ಯಾ, ಗೀತ, ದ್ವಾರ್ಥ ಪ್ರಸಂಗಗಳೇ ಮೊದಲಾದ ಮಾರ್ಯಾಕಾರ್ಯಗಳನ್ನು ಸದೆಯುಸುತ್ತಿರುವುದನ್ನು ಕೂಡ ನಾವು ನೋಡಿ—ನೋಡಬಹುದಾಗಿದೆ. ಇಲ್ಲಿ ನಮಗೆ ಪುರಾಣರ ವಿಚಾರವು ಅಷ್ಟು ಅಗತ್ಯವಾಗಿಲ್ಲ. ಮೊದಲು ನಮಗೆ ಬೇಕಾದುದು ನಮ್ಮ ಸ್ತ್ರೀಯರನ್ನು ನುಂಗುತ್ತಿರುವ ದೌಷಣ್ಯವನ್ನು ನಿವಾರಣಮಾಡಿಕೊಳ್ಳಲು ವಂತಹ ವಿಚಾರವಷ್ಟೇ ನಮ್ಮ ಗುರಿಯಾಗಿರುವುದರಿಂದ ಮೊದಲು ಸ್ತ್ರೀ ಸಮಾಬದ ವಿಚಾರವನ್ನೇ ಪ್ರಸಾರಿಸುವೆನ್ನ.

ತುಷ್ಣೆಪ್ರಸಂಗಸ್ಯಿಯರಾದ ಮೇಲೆ ಸಂಘದ ಯುವತಿಯರು, ಮೊದಲು ಪ್ರಸಾರಿಸುವ ವಿಷಯಗಳಿಂದರೆ, ಬಹುವಾಗಿ—ಜನರ ರೂಪ-ವರ್ಯಸ್ಸು, ಸುಕುಮಾರತೆಗಳು; ಆ ಬಳಿಕ, ಆವರ ಆಕಾರ-ವಿಕಾರ, ಆಚಾರ-ವ್ಯವಹಾರಗಳು—ಇವುಗಳಿಗೆ ಸಂಬಂಧಪಟ್ಟ ವಿಚಾರವು! ಈಗ ನಾವು ಆವ ವಸ್ತುವಿನಲ್ಲಿಯಾಗಲೀ ದೋಷಗಳನ್ನೇ ಹುಡುಕುತ್ತ ಹೋದರೆ ಆವೃದಾದರೂ ದೋಷವು ನಮಗೆ ಕಂಡುಬಂದೇ ಬರುವುದು. ಒಂದುವೇಳೆ ತಪ್ಪಕಾಣಲ್ಲಿವೆದರೂ, ಇದ್ದೇಶ ಸಾಫಲ್ಯಕ್ಕಾಗಿ ಪ್ರಯತ್ನ ಪಟ್ಟಾದರೂ ಇಲ್ಲದ ಸಲ್ಲದ ಸುಳ್ಳಸ್ಸು ಕಲ್ಪಿಸಿ ಹೇಳುವುದು ಸ್ವಪ್ರತಿಷ್ಠಾಕಾಮಿಗಳ ಸ್ವಭಾವವಾಗಿರುವುದು. ಹೀಗಿರುವುದರಿಂದ ಇಂತಹ ಪ್ರತಿಷ್ಠಾಕಾಮಿಗಳ ಮಾತ್ರಯ ಕೊರ್ಧಗಳಿಗೆ ಗುರಿಯಾಗುವ ನಮ್ಮ ಇತರ ಸೋದರೀಮನಿಯರು ನಿದೋಷಾಷಿಂಜಿಗಳಾಗಿದ್ದ ತಮ್ಮ ಕರ್ತವ್ಯ-ಧರ್ಮ-ಮಾನ-ಕೀರ್ತಿಗಳಿಗೆ ಕುಂಡಕವನ್ನು ಅಂತರು ಮಾಡುವ ಇಂತಹ ಅಧಿಕಪ್ರಸಂಗದಲ್ಲಿ ಸೇರಿದಿರುವ ದೋಂದೇ ದೋಷ—ಅಧವಾ ಮಹಾಪರಾಧಕ್ಕಾಗಿ ಮೇಲ್ಮೈಂದವರ.

ಆಗ್ರಹದಿಂದ ಹುಟ್ಟಿದ ವಿಧ್ಯಾಪವಾದಾಗ್ನಿಗೆ ಸಿಕ್ಕಿ ಕಂಡ ಕುಂದಿ ಹೋಗು
ತ್ತಿರುವ ವಿಚಾರವು ಎಷ್ಟು ಸಮಾಧಾನಕರವಾಗಿರುವುದೋ ಕೋಪಲ
ಹೃದಯರೆಸಿದ ಮಹಿಳೆಯರೇ ಉಪಿಸೆ ತಿಳಿದು ತಕ್ಕು ಪ್ರತೀಕಾರೋ
ಪಾಯವನ್ನು ಚಿಂತಿಸಲಿ!

III

**ಸ್ವಪ್ರತಿಷ್ಠಾಕಾರಿಗಳಿಗೆ ಸ್ವಜನರಲ್ಲಿ ಉಂಟಾಗುವ
ಅಷ್ಟಾರ್ಥಸೂರ್ಯಿಗಳೂ ಅದರ ಪರಿಣಾಮವೂ.**

ಒಂದೆ ಹೇಳಿದಂತೆ ಪ್ರತಿಷ್ಠಾಕಾರಿಗಳಾಗಿರುವ ಅಂಗಸೆಯರಿಗೆ
ತಮ್ಮ ಸ್ವಪ್ರತಿಷ್ಠಾ ಸಾಧಪನೆಗೆ ಆತಂಕವನ್ನು ಉಂಟಾಡುವರೆಂದು ದುಭಾಗಿ
ವನೆಯು ಮೊದಲು ಸ್ವಜನರಲ್ಲಿ ಉಂಟಾಗುವುದು. ಇದೇ ಬರುಬರುತ್ತೆ
ಅಷ್ಟಾರ್ಥ-ಅಸೂಯ್ಯಾ—ದೈವಿಷರೂಪಗಳನ್ನು ಹೊಂದಿ, ಈ ಮುಖರೂ
ಗುಣಗಳ ಸಮಾವೇಶದಿಂದ ಕೂಡಿದ ಮಹತ್ತರವಾದ ಮಾತ್ಸರ್ಯದ ರೂಪಕ್ಕೆ
ಬರುವುದು—ಈ ವಾತ್ಸಲ್ಯರ್ಥದ ಮಹಿಮೆಯು ಹಿಂದೆ ಸಂಗ್ರಹವಾಗಿ
ಹೇಳಲ್ಪಟ್ಟಿರುವುದಷ್ಟೇ? ಇರಲಿ; ಮೊದಲು ಸ್ವಜನರಲ್ಲಿ ಅಸೂಯ್ಯಾದಿ
ಗಳುಂಟಾಗುವ ಬಗ್ಗೆ ಹೇಗೆಂಬುದನ್ನು ಮೊದಲು ಉದಾಹರಣೆಯೊಡನೆ
ಮುಂದಿಟ್ಟು ಆ ಬಳಿಕ ಮುಂದೆ ಸಾಗುವ.

ಒಂದು ಮನೆಯಲ್ಲಿ ನಾಲ್ಕಾರುಮಂದಿ ಗಂಡಸರ್ಹ, ನಾಲ್ಕಾರು
ಮಂದಿ ಹಂಗಸರ್ಹ ಇರಬಹುದು. ಇದ್ದರೆ ಇವರೆಲ್ಲರ ಚಿತ್ತವೃತ್ತಿಯೂ
ಒಂದೇ ವಿಧವಾಗಿರಲಾರದು. ಎಂದರೆ ಕೆಲವರು ವಿದ್ಯಾಭ್ಯಾಸವನ್ನು
ದ್ವೇಷಿಸುವರು. ಕೆಲವರು ವಿದ್ಯಾಭ್ಯಾಸವನ್ನು ಆಶಿಸುವರು. ಇನ್ನು
ಕೆಲವರು ಶಿಕ್ಷಣವೃತ್ತಿಯಲ್ಲಿರುವರು. ಮತ್ತೆ ಒಷ್ಟುಬ್ಬಿರು ಕೆಲಸಗಳಲ್ಲಿಯೇ
ಅಸಕ್ತರು. ಉಳಿದವರು, ಕೇವಲ ಅಧಿಕಪ್ರಸಂಗದ ಕಾಲಕ್ರಣದಲ್ಲಿಯೇ
ತತ್ವರರು. ಹೀಗಿರುವುದರಿಂದ ಅವರೆಲ್ಲರ ಅಭಿಮಂತವು ವಾಕ್ಯವಾಗಿರುವ

ದೆಂತು? ಏಕ್ಕೆವಲ್ಲದಮೇಲೆ ಸಾಮರಸ್ಯ ಅಥವಾ ಸಮಾಧಾನದ ಮಾತ್ರಲ್ಲಿ? ಇವರಡೂ ಇಲ್ಲವಾಯಿತ್ತಾಗ್ಯೋ?

ಇಲ್ಲಿ ಪ್ರಸಂಗಪ್ರಿಯರಾದ ಮಹಿಳೆಯರಲ್ಲಿ ಒಮ್ಮೆಕ್ಕೆ ಸ್ವಪ್ರತಿಷ್ಠೆ, ಸ್ವಯಂಪ್ರಭಾತ್ಮಕಗಳ ಗರ್ವವೇ ತುಂಬರುವದರಿಂದ ಅವರು ಮತ್ತಾವ ಕಾರ್ಯಕರಲಾಪಗಳಲ್ಲಿಯೂ ಅಷ್ಟು ಗಮನಿಸುವುದಿಲ್ಲ. ಅವರು ಸಮಯ ವಾದಾಗಲ್ಲಿ, ಆತ್ಮಪ್ರಶಂಸನೆಯನ್ನೇ ಮುಂದುವರಾಡಿಕೊಂಡು ಹರಟಿ ಯಲ್ಲಿಯೇ ಕಾಲಕಳಿಯಬೇಕೆಂದರುವುದರಿಂದ ತಮ್ಮನ್ನು ಗೃಹಕಾರ್ಥಗಳಲ್ಲಿ ಸಿಹೋಚಿಸುವರ ಮೇಲಾಗಲೀ, ಇಲ್ಲವೇ—ಇಂಥ ಕಾಡುಹರಟಿಯು ಕೂಡದೆಂದು ಸಿಹೋಧಿಸುವರ ಮೇಲಾಗಲೀ, ಮತ್ತೆ, ಪಾರಪಣಿಕ ಪಾರ ಮಾರ್ಥಿಕ ತತ್ವಗಳನ್ನು ತಿಳಿದು ಸಾಧ್ಯವಾದಷ್ಟು ಮಟ್ಟಿಗೂ ಸ್ತ್ರೀಒಣತ್ತ ಧಾರಣೆಯು ಸಾಧ್ಯಕ್ಕಾಗಿ ಹೊಂದಲು, ಸ್ತ್ರೀಯರ ಪಾಲಿಗೆ ಬಿದ್ದಿರುವ ಮಹತ್ತರವಾದ ಕರ್ತವ್ಯವನ್ನು ಪಾಲಿಸಿ, ತಮ್ಮ ಮುಂದಿನ ಹೆಣ್ಣುಮಕ್ಕಳಿಗೂ ಬುದ್ಧಿಗಳಿಸುವಂತಹರಾಗಬೇಕೆಂದು ಬೋಧಿಸುತ್ತೇ ಈ ಪರಿಣಾಮ ಉಪದ್ರವವನನ್ನು ಒಂಟುಮಾಡುತ್ತಲ್ಲಿರುವವರಲ್ಲಿ, ಇನ್ನೂ ಇದೇ ಒಗ್ಗೆಯಾಗಿ ಇಲ್ಲವೇ ಬೇರೆಯಾಗಿ ತಮ್ಮ ಹರಟಿಗೆ ಅಡ್ಡಿಯಾಗಿ ಬರುವ ಅಣ್ಣ ತಮ್ಮ, ಅಕ್ಕ ತಂಗಿ ಕಡೆಗೆ, ತಂದೆ ತಾಯಿ (ಮತ್ತೂ ಮುಂದೆ ಒಂದರೆ ಅತ್ಯು ಅತ್ಯಿಗೆ ನಾದಿನಿ ಮೊದಲಾದವರ ಮಾತಂತ್ರಾ ಹಾಗಿರಲಿ, ಮಾಪ—ಗಂಡ—ಇವರ ವಿಷಯದಲ್ಲಿ ಕೂಡ ಪ್ರತ್ಯೇಕ ಪರೋಕ್ಷಗಳಲ್ಲಿ ನಿಷ್ಪತ್ತವಾಡುವುದು, ಹರವರಲ್ಲಿ ದೂರಿ, ಮೇಲ್ನೂಂಡವರ ಮಾಸಹಾಸಿಯಾಗುವಂತೆ ಸಿಗುವುದು ಎಷ್ಟೂ ಕಡೆಗಳಲ್ಲಿ ಕಂಡುಬರುತ್ತಲ್ರುವುದು) ಮೊದಲಾದ ತಮ್ಮ ಸ್ವಜನರಲ್ಲಿ ಇವರಿಗೆ ಆಗ್ರಹವುಂಟಾಗುವುದೂ, ಈ ಆಗ್ರಹದಿಂದ ಅವರು ಮರ್ಯಾದೆ ವಿಾರಿ ಮೇಲ್ನೂಂಡವರಿಗೆ ಪ್ರತಿಯಾಗಿ ನುಡಿದು ಸಂಪರ್ಕ ತ್ವರುವುದೂ ಅನೇಕ ಮಂದಿ ನಮ್ಮ ಸೋದರೀ ಸೋದರರ ಅಸ್ಥಿವರೇಧ್ಯ ವಿಷಯವಾಗಿದೆಯಷ್ಟು?

ಪಾರರಂಭದಲ್ಲಿ ತೋರಿಬರುವ ಈ ಆಗ್ರಹವೂ, ಆಗ್ರಹವನ್ನೇ ಆಶ್ರಯಿಸಿ ಕೊಂಡಿರುವ ಅಸಮಾಧಾನವೂ ಮುಂದು ಮುಂದಕ್ಕಾಡಿಯಿಟ್ಟುಂತೆಲ್ಲ ಇವರ

ಮಾಗಾರಸುಯಾಯಿಗಳಾಗಿರುವ ಈತ್ಯಾರ್ಥಸೂಚಿಗಳು ಇವರಲ್ಲಿ ತಮ್ಮ ಪಾರುಬಲ್ಯವನ್ನು ತೋರುದಿಸುವವುವು. ಇವುಗಳ ಪಾರುಬಲ್ಯದಿಂದ ಪರವಶ ರಾದವರು ಮೇಲೆ ಹೇಳಿದಂತೆ ಮನಸೆಯವರಲ್ಲಿ ಅನ್ಯಥಾ ಭಾವನೆಯನ್ನೇ ಹೊಂದಿ ಸಿದ್ಧಾರ್ಥಕ್ಕೆ ಇಂದಿಂದಲೂ, ನಿಷ್ಪರ್ತತೆ ಸೀಲಿಜ್ಞತನದಿಂದಲೂ, ಮರಾಠಿದೆ ಏಂಬಿದ ಕೋಪತಾಪಗಳಿಂದಲೂ, ಇಲ್ಲದೊಂದು ಕಾರಣವನ್ನು ಕಲ್ಪಿಸಿ—ಕಲಹ, ಪೀಡೆ, ರೋದನಗಳಿಂದ ಸಂಸಾರವನ್ನು ಘಯಂಕರ ವಾಗುವಂತೆ ವಾಡುವರು. ಇದಕ್ಕೆ ಉದಾಹರಣೆಯಾಗಿ ಹೇಳಬೇಕೆಂದು ನಾವು ಯೋಜಿಸುತ್ತಿರುವಾಗಲೇ ಸಮ್ಮಿ ದೃಕ್ಕ್ಯಕ್ಕೆ ಒಳಪಟ್ಟು ಬಂದಿರಡು ವಿಷಯಗಳನ್ನು ಮುಂದಿಟ್ಟುಕೊಂಡಿರುತ್ತೇ?

ಒಬ್ಬ ವೃದ್ಧ ಸ್ತ್ರೀಯು, ಹಾಡಿಕಾರರ ಮಾತನ್ನು ನಂಬಿ ಮಗಳ ಮನಸೆಗೆ ಬಂದು, ಆವೇಶದಿಂದ ಸೃಷ್ಟಿಕೂಡ ಇಲ್ಲವೆಂಬ ರೀತಿ, ತನ್ನ ಹೊಳೆಯಲ್ಲಿ ಹುಟ್ಟಿದ ಮಗಳನ್ನೂ ಮಗಳ ಮಕ್ಕಳನ್ನೂ ನಿಷ್ಾಂಕಾರಣವಾಗಿ ಬಯ್ದು (ಬಯ್ದುಳಿಂದರೆ ಸಾಮಾನ್ಯವಲ್ಲ, ಮಗಳು ಸತ್ತು). ತಾನು ಹಾಯಾಗಿರುವ ನೆಂಬವರೆಗೆ) ಪ್ರತ್ಯೇಕ್ಕ ಶೈಶಾಸನ ರೋದನದಂತೆ ಗಲಭೆಯನ್ನೆಷ್ಟು ಶರೀಸಿ ಹೊರಟುಹೋದಳು. ವಾವ, ಆಮಗಳು ಆವಾಧವನ್ನೂ ಕಂಡವಳ್ಳು, ಮನಸೆಗೆಲಸಗಳಲ್ಲಿ ನಿರತೆಯಾಗಿ ಗೃಹಕೃತ್ಯದ ಕಷ್ಟಸುಖಗಳನ್ನು ಹೊರಗೆಡಹದೆ, ಒಸರಲ್ಲಿ ಮರ್ಯಾದೆಯಿಂದಿರಬೇಕೆಂಬ ಉದ್ದೇಶದಿಂದ ತನ್ನ ಶಾರೀರಕ ಕ್ಲೀರಗಳನ್ನು ಕೂಡ ನೋಡಹದೆ, ಗಂಭೀರದಲ್ಲಿರುತ್ತಿದ್ದರು—ತಾಯಿ ಬಂದು ಮಾಡಿದ ಅವಾಂತರದಿಂದ ಆಕೆಗೆ ಎಷ್ಟು ಕ್ಲೀರವೂ, ‘ತಮ್ಮ ಮನಸೆಯಲ್ಲಾದ ಗದ್ದುಲದ ವಿಚಾರವೇನೆಂದು’ ನೆರೆಹೊರೆಯವರು ಹೇಳಿದಾಗ ಆಗುವ ಅವಮಾನವೂ ಎಷ್ಟುಮಾಟ್ಟಿಸದಾಗಿರಬೇಕು? ‘ತಾಯಿಯೇ ಪೀಗೆ ನಾಡಲು ಕಾರಣವೇನು?’ ಎಂದರೆ ಉತ್ತರವೇನೂ ಕಿರಿಸವಲ್ಲ. ತಮ್ಮ ಅಧಿಕ ಪ್ರಸಂಗ, ಸ್ವಯಂಪ್ರಭುತ್ವ ಸಾಧಾಪನೆಯ ದುರಭಿಮಾನ, ಅಸಹನೆ, ಆಗ್ರಹ ಇತ್ಯಾದಿಗಳಿಂದ ಸಿಬವನ್ನು ತಿಳಿಯಲಾರದೆ ಬಂದು ಅಲ್ಲವಾದ ಮಾತಿಗೆ ಕೋಪದಿಂದ ಪರವಶಣಾಗಿ ಮಗಳಮೇಲೆ ತನ್ನ ಪ್ರಭುತ್ವವನ್ನು ತೋರಿಸಲು ಬಂದು, ‘ವೃಫಾರೋಪ, ವಿನಾಕಾರಣ ಕಲಹಗಳು ಕೂಡದು, ತಾಳೈ ಲಿಂದ ನಿಜವನ್ನು ತಿಳಿಯಬೇಕೆಂದು’ ಹೇಳಿದ ಮಗಳನ್ನು ದೃಷ್ಟಿಸಿ

ಅಷ್ಟು ಗಲಭಯನ್ನು ಮಾಡಿದಳಿಂದರೆ ನಾಕು. ಹೇತು ತಾಯಿಯೇ ಹೀಗೆ ಮಕ್ಕಳ ಪಣಯದಲ್ಲಿ ಸಚೆಯುವದಾದರೆ ಇನ್ನು ನಾವು ಅಲ್ಲಿಗಲ್ಲಿಗೆ ಕಾಲು ತ್ತಿರುವ ಅತ್ಯೇ ಸೂಸೆಯರ, ಅತ್ಯೇಗೆ ನಾಬಿನಿಯರ ವಿಚಾರಗಳಿನ್ನೇ ವ್ಯಾಗಿರ ಬಹುದು? ಇವರಲ್ಲಿ ಇಬ್ಬರೂ ಸಮಾನಗುಣಿಗಳೇ ಆದ್ದರಿಂಥೂ ಅಲ್ಲಿ ನಾಕವು—ಸಂಸಾರದ ಸುಖಸರ್ವಸ್ವದ ಹಾಸಿ—ತಪ್ಪಲಾರದೆಂದರೆ ಅತ್ಯುತ್ತೇ ಯಾಬೀತೇ? ದೂರಭವಾಸಿಯಾದ ಧೂತ ಸೂಸೆಗೆ ತನ್ನ ಮೇಲೆ ಅಧಿಕಾರ ವಸ್ತು ತೇಜೀಸುವ ಅತ್ಯೇ ಮುಖ್ಯ ಶತ್ಯರವಂದೂ, ಆ ಶತ್ಯವಿಗೆ ನಾದಿನಿ ಭಾವ ಮೃದುಸರಂಬ ಬಲಗಳು ಇದ್ದವ್ಯಾಪ್ತಿ ತನಗೆ ಚಿಂತೆ ತಪ್ಪಲಾರ ದಾದುದಲಿಂದ ವೇದಲು ಶತ್ಯರವನ್ನು ಸಬಲವಾಗಿ ದೂರಸಾಗಿಸಬಹುದ್ದು ತಾನು ಸುಖವಾರಿರಬೇಕಂದೂ, ಅವರು ಅದನ್ನು ಸಾಧಿಸಲು ತಾವು ಇಲ್ಲದ ಸೋಗಸ್ತು ಹಾಕಿಕೊಳ್ಳುವುದು, ಅತ್ಯೇಯ, ನಾದಿನಿಯರ, ಭಾವ ಮೃದುಸರ ಮೇಲೆ ಇಚ್ಛಾದನ್ನು ಇಲ್ಲದುದನ್ನು ಸೇರಿಸಿ ಅವರಮೇಲೆ ಸೂರಾರು ತಪ್ಪುಗಳನ್ನು ಹೊರಿಸಿ, ಗಂಡನಲ್ಲಿ ದೂರಿ, ಅನ್ನ ನಿದ್ರೆಗಳನ್ನು ಬಿಟ್ಟು ಅಭಿತ್ತ ಕುಳಿತು, ನೇರೆಹೊರಿಯವರಲ್ಲಿ ಸಂಸಾರದ ಉಪದ್ರವವನ್ನು ಹೇಳಿ, ಸಂಸಾರದಲ್ಲಿ ವಿಷಬೀಜವನ್ನು ಬೆಳಸುತ್ತಿರುವುದು! ಸಾಪ್ತಂತ್ರ್ಯ ಪ್ರಿಯಾಳಾದ ಅತ್ಯೇಯೂ ಈ ಸೂಸೆಯ ವರ್ತನವನ್ನು ನೋಡಿ ಸಹಿಸಲಾರಳು!

“ತನ್ನ ಪಾತಿನಂತೆ ಸಚೆಯುತ್ತ ಬೆಳ್ಳಿರಬೇಕಾದ ಈ ತೊತ್ತು, ತನ್ನ ಅಧಿಕಾರವನ್ನು ಕೆಂದುಕೊಳ್ಳಬೇಕೆಂಬಪ್ಪು ದೂರ ಕೊಟ್ಟುತ್ತೇ?” ಹೀಗೆ ಭಾವಸೂತ್ತು ತನ್ನ ಅಧಿಕಾರವು ತನ್ನಲ್ಲಿರುವಾಗಲೇ ಸೂಸೆಯನ್ನು ಹಿಂಸಿ ಸುವುದೂ, ಮಗನಲ್ಲಿ ಚಾಡಿಯನ್ನು ಹೇಳುವುದೂ, ಕಂಡಕಂಡವರಲ್ಲಿ ಸೂಸೆಯಮೇಲೆ ದೂರುವುದೂ ವೇದಲಾದ ಕೃತ್ಯಗಳಿಂದ ಸಂಸಾರದಲ್ಲಿ ಶಾಂತಿ, ಸಂಶೋಧ, ಉತ್ಸಾಹ, ಮಹಿತೆ ವೇದಲಾದ ಗುಣಗಳ ಹೆಸರನ್ನು ಕೂಡ ಉಳಿಸದೆ ಬಡುತ್ತಿರುವರು. ಇಂತಹ ಸಂಸಾರಗಳಲ್ಲಿ ದಿನವೂ ತೊಡ ಕಾಡುತ್ತಿರುವ ಪುರುಷರಿಗೆ ಇವರಿಂದ ಅದೆಷ್ಟು ಸುಖವಾಗುತ್ತಿರಬಹುದೋ ಹೇಳಬಹುದೇ? ಈ ಪುಸ್ತಾಪಗಳು ಇಷ್ಟಕ್ಕೇ ಸಾಕಾಗಿರಲಿ.

ಸೋದರಿಯರೇ! ಕ್ಷಮೆಯಿರಲಿ. ಪ್ರಸಂಗಕ್ಕೆ ಉದಾಹರಣೆಯನ್ನು ಮಾತ್ರ ಕೊಟ್ಟಿವು ಅಷ್ಟು. ಸೋದರಿಯರಮೇಲೆ ಅಸೂಯೆಯಿಂದಿದನ್ನು

ಬರಯಲ್ಲ. ನಾವೆಲ್ಲರೂ ಅಲ್ಲಿಗಲ್ಲಿಗೆ ನೋಡುತ್ತರುವ, ಕೇಳುತ್ತರುವ, ವಚಾರಗಳ ಉದಾಹರಣೆಗಳಿಂದಲೇ ಸಮ್ಮತಿರುವ ದೌರ್ಜನ್ಯಂತಹ ಗಳನ್ನು ಆರಿಸಿ ತೆಗೆದು ಹೊರಗೆ ಹಾಕಿ, ಸಮ್ಮತಿ ಸೂಭಸ್ತಕ್ಕೆ ಅಸ್ತವೃಂಢು ಮಾಡಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಮಾತ್ರ ಇದನ್ನು ಬರೆಯಲು ವುದು. ಇದಕ್ಕಾಗಿ ಕ್ಷಮೆಯಿರಲು!

ಒಂದು ಮನೆಯಲ್ಲಿ ಇಬ್ಬರಿದ್ದರೆ ಕೂಡ, ಅವರಲ್ಲಿ ಪರಸ್ಪರ ಸುತ್ತತ್ವ ಪಲ್ಲದಿದ್ದರೆ ಆ ಮನಸೆಗೆ ಕೊಳ್ಳಿಫೆ ತಪ್ಪಾದು. ಅಂತಹದರಲ್ಲಿ ಒಂದೇ ಮನಸೆಯಲ್ಲಿ ಪರಸ್ಪರ ಏರುದ್ದು ಭಾವದ ಶತ್ರು ಎತ್ತರಿಸುತ್ತರು ಅನೇಕರಿಂದು ಆ ಗೃಹ ರಾಘ್ಯದ ಗತಿಯೇನಾಗಬೇಕು?

ಇಲ್ಲಿ ಸುತ್ತರಂದರೆ, ‘ತಾವಾರು, ಎಲ್ಲಿಯವರು, ಪತಕಾಂಕ್ಷಾ ಯಾಟ್ಯಿರುವವರು, ತಮಗೂ ಪರಮಾತ್ಮಸಿಗೂ ಇರುವ ಸಂಬಂಧನೆಂತಹದು, ಪರಮಾತ್ಮಸಿಗೂ ಇತರ ಮಾನವರಿಗೂ ಇರತಕ್ಕೂ ಸಂಬಂಧನೆಂತಹದು, ಮತ್ತು ಪರಮಾತ್ಮಸಿಗೂ ಇತರ ವಾಸಿಗಳಿಗೂ ಇರುವ ಸಂಬಂಧನಾ ವುದು—ಇವೆಲ್ಲವನ್ನೂ ತೀಳಿದುಕೊಳ್ಳುವ ಸದಸದ್ಬುಷೇಕವ್ಯಾಪರಾಗಿ ವಾರುವಂ ಚಿಕ ಮತ್ತು ಪಾರಮಾಧಿಕ ತತ್ವಗಳನ್ನು ತೀಳಿದು ಭಾತೆಯೂ ಬೈದಾ ಯಾದಿಗುಣಗಳಿಂದ ಕೂಡಿರುವವರೆ ಏತಿರು. ಇವರಲ್ಲಿಯೇ ಸಿಬಾದ ಮೈತ್ರಿಯು—ಎಂದರೆ, ಇತರರಿಗೆ ಶ್ರೇಯಸ್ಸುಂಟಾಗಲೆಂಬ ಸಬಜ್ಞಿಯು ಇರುವುದು. ಶತ್ರುಗಳಿಂದರೆ ಕಾಮ, ಕೊಳ್ಳಿಧ, ಲೋಧ, ಮೋಹ, ಮದ, ಮಾತ್ರಯಾದಿ ಅಂತಹ ಶತ್ರುಗಳ ಆವೇಶಂದಿಂದ ಉಡಿತಾಸುಚಿತ, ಸಾರಾಸಾರ, ಪೇಯಾಪೇಯ, ಭಕ್ಷಿಣಿಷ್ಠಕ್ಕು, ಪಾತ್ರಪಾತ್ರ ಶಾರತವರ್ಗ ಜಾಲಿನವಲ್ಲದೆ ಎಲ್ಲವನ್ನೂ ತಮ್ಮ ಸದಾಳುವನಾ ರೂಸ್ಯ ದೃಷ್ಟಿಯಿಂದಲೇ ನೋಡುತ್ತ ಸ್ವಭಸರನ್ನದೆ ಅಸ್ಯರಸ್ಯದೆ ಅವರ ಸಾಶವನ್ನೇ ಚಿಂತಸುತ್ತ ತಮ್ಮ ಖಾದ್ಯೇಶ ಸಿದ್ಧಿಯಾಗುವವರಿಗೂ ಹೊಟ್ಟಿಯೋಂಗೆ ಕೆಡುಕನ್ನೇ ಬಗೆಯುತ್ತಲೂ ಹೊರಗೆ (ಮೇಲೆ) ಒಳಿತನ್ನೇ ಮಾಡುವವರಂತೆ ಸಟಿಸುತ್ತಲೂ, ಗೃಹಚಿಂದ್ರಗಳನ್ನೇ ಮಾಡುಕುತ್ತಿದ್ದು ಸಿಕ್ಕಿದಾಗ ಕಲಪ ಕಾರಣ ಗಳನ್ನು ಹಬ್ಬಿಸುತ್ತಲೂ ಇರುವ ಮಾರ್ಖರೆ ಶತ್ರುಗಳಾಗಿರುವವರು.

ಮೇಲೆ ಹೇಳಿರುವ ಮೈತ್ರಿಯಂದ ರಪಿತರಾಗಿರುವದೇ ಸಮ್ಮಿ ಸ್ತೋ ಸಮ್ಮಾನಾಯದ ಮೇಲೆ ಸದ್ಯಸ್ಥಿತಿಯಲ್ಲಿ ಕವಿದರುವ ದೌರ್ಚನ್ಯಕ್ಕೆ ಹೇತುವಾಗಿದೆ. ಈ ಸದ್ಯಾವನಾ ಶಾಸ್ಯ ಹೃದಯದಲ್ಲಿ ತಾವಾಗಿ ಹುಟ್ಟುವ ದುರಾಗ್ರಹಾನಿಗಳೇ ಈ ಸಮ್ಮಾವರ ‘ಅಬಲಾ’ ಎಂಬ ಶಬ್ದವನ್ನು ‘ಅತಿಬಲಾ’ ಎಂದು ಹೇಳಿಕೊಳ್ಳಲು ಆಸ್ತಿದಗಳಾಗಿವೆ.

ಒಟ್ಟಿನಲ್ಲಿ ಹೇಳುವುದೇನೇದರೆ, ವಿನಯ, ವಿವೇಚನೆ, ವಿಶರಣಾದಿ ಸ್ತೋತ್ರೀಲ್ಯಾಗಳನ್ನು ಅಭಿವೃದ್ಧಿಪಡಿಸುವ ಸುಶಿಕ್ಷಣಾರೂಪವಾಗಿ ಲಭಿಸುವ ಜ್ಞಾನವೇ ಏದ್ದೀ. ಈ ವಿದ್ಯೆಯಂದಲೇ ಮಾನಸಿಕ ಉನ್ನತಿ (ಅಂತೆಕರಣವು ಸದ್ಗುಣ, ಸದ್ಯಾವನಗಳಿಂದ ಪ್ರಕಾಶ ಹೊಂದುವುದು.) ಶಾರೀರಿಕ ಉನ್ನತಿ (ಸಟ್ಟಪಯ ಚಿಂತನೆ, ಸತ್ಯ ಅಭಾವ, ಸದಾಹಾರಗಳಿಂದಲೂ ಮಾನಸಿಕ ಶಕ್ತಿಯಿಂದಲೂ ದೇಹವು ಇತರ ಉಪಾಧಿಗಳಿಗೇವಾಗದೆ ದೃಢವಾಗಿರುವುದು) ಗಳನ್ನು ಹೊಂದಿ, ಆವ ಮಹತ್ವಾರ್ಥವನ್ನು ಸಿರ್ಪಿಸುವುದಕ್ಕೂ ಅರ್ಥತೆಯನ್ನು ಹೊಂದಬಹುದಾಗಿದೆ. ಅದಲ್ಲದೆ ಶಿಕ್ಷಾರಹಿತವಾದ ವಾಗಾಜಂಬರಾದಿ ಮೇಲಿನ ಸದತ್ತಿಗಳಲ್ಲಿ ಅವಿದ್ಯೆಯನ್ನು ಸುವುದು. ಈ ಅವಿದ್ಯೆಯಿಂದಾಗುವ ಪರಿಣಾಮವೇ ಈವರೆಗೆ ವಿವರಿಸಲ್ಪಟ್ಟಿ ವಿಚಾರಗಳು.

IV

ಸ್ವಕೀಯರ ಮೇಲುಂಟಾದ ಈಷ್ವಾರ ಸೂರ್ಯಿಗೆ ಶಿಂದಾಗುವ ಪರಿಣಾಮ.

ಹಿಂದೆ ಹೇಳಿದಂತೆ ಸ್ವಜನರಲ್ಲಿ ಉಂಟಾದ ಈಷ್ವಾರಸೂರ್ಯಿಗಳಿಂದ ಅವರ ಪ್ರತಿಯೊಂದು ಕಾರ್ಯಕಲಾಪಗಳಲ್ಲಿಯೂ, ಮೇಲ್ಮುಂದ ಸ್ವಪ್ರತಿಷ್ಠಾಪರರಾದ ಅವಿದ್ಯಾವತಿಯಿರಿಗೆ ದೊಂಡವೇ ಕಂಡುಬರುವುದು. ಈ ಬಗೆಯ ದೊಂಡೃಷ್ಟಿಯ ಬಲದಿಂದಲೂ, ಈಷ್ವಾರಕೆಲುಷಿತ ಮನಸ್ಸಿನ ದುರ್ಬಲತೆಯಿಂದಲೂ, ಅವರನ್ನು (ತಮ್ಮ ಆಗ್ರಹಕ್ಕೆ ಕಾರಣರಾದ ಸ್ವಜನರನ್ನು) ದೂಷಿಸಬೇಕೆಂಬ ಆಕ್ರೇಷಣೆಯಾಗಿ ಇವರಲ್ಲಿ ಅಂಕುರವಾಗುವುದು. ಸಾಮಾನ್ಯವಾಗಿ ಸಮ್ಮಿ ಸ್ತೋ ಜಾತಿಗೆ ಆವುದೇ ಒಂದು ವಿಷಯದಲ್ಲಿಯಾಗಲಿ, ಆಕ್ರೇ

ಯುಂಟಾಯಿತೆಂದರೆ ಅದನ್ನು ಮಾಡಬಿದ್ದುರೆ ಅವರ ಮನಸ್ಸಿಗೆ ತುಂಬ ಕಷ್ಟ ವಾಗುವುದು, ಹೇಗಾದರೂ ಅವರು ಈ ಆಶೀಯನ್ನು ಈಡೇರಿಸಿಕೊಳ್ಳಲು ಪ್ರಯತ್ನಪಟ್ಟೀರಿದುವರಲ್ಲದೆ ಬಡುವವರಲ್ಲ. ಆದುದರಿಂದ ಮೇಲೆ ಹೇಳಿದಂತೆ ಇವರ ಆಶೀಯ ಪೂರ್ವವಾಗಬೇಕಾದರೆ ಆಗ ಇವರು ಇತರ ರಾರನಾಂದರೂ ಹುಡುಕಲೇ ಬೇಕು. ಅವರಲ್ಲಿ ಬಣಿಕೆಯನ್ನು ಹೊಂದಿ, ಮೆಲ್ಲಮೆಲ್ಲನೆ ತಮ್ಮ ಮನಸ್ಸಿನಲ್ಲಿರುವ ವಿಷಯವನ್ನು ಉಸಿರಲೇ ಬೇಕು. ಇಂತಹರಿಗೆ “ತಮ್ಮವರನ್ನೇ ತಾವು ಇತರರಲ್ಲಿ ದೂಷಿಸಿದರೆ ತಮ್ಮ ಮಾನವನ್ನು ತಾವೇ ಬೈಲಿಗೆ ತಂದುಕೊಂಡಂತಾಗುವುದಲ್ಲದೆ, ಅವರಿಗೆ ಅದರಿಂದ ತಮ್ಮ ಮನಸ್ಸಿನ ಸಮಾಧಾನಕ್ಕೆ ತಾವೇ ಪ್ರತಿಕೂಲರಾಗುವೆಂಬ” ವಿಚಾರಪ್ಯ ಮೊದಲು ತಿಳಿವುದಿಲ್ಲ. ಪರಿಣಾಮದಲ್ಲಿ ತಮ್ಮಿಂದಾದ ತಪ್ಪಿಗಾಗಿ ತಾವು ತಮ್ಮಲ್ಲಿಯೇ ಕೊರಗಿ ಕೊರಗಿ ಸಾಯಬೇಕಾಗುವುದು! ಅವರಲ್ಲಿ ಕೆಲವರಿಗೆ ಕಡೆಯವರೆಗೂ ತಿಳಿವಳಿಕೆಯಂಟಾಗುವುದಿಲ್ಲ; ಅಂತಹ ಅಂಥ ಹೃದಯರಿಗೆ ತಮ್ಮ ದೌರ್ಜನ್ಯವು ತಿಳಿಯದೆ ತಮ್ಮ ದೌರ್ಜನ್ಯದ ಫಲಾನು ಭವವಾಗಿ ತಾವು ಅತ್ಯಂತ ಹೀನಸ್ಪಿಫಿತಿಗೆ ಬಂದು ತಪ್ಸಿಸುತ್ತಿದ್ದರೂ ತಾವು ಬಹು ಸಾಫ್ಟ್‌ಸೆಯರಂದೂ ತಮ್ಮ ಮೇಲೆ ಅಸಾಯೆಯಿಂದಲೂ ಕೃತಫ್ಳತೆಯಿಂದಲೂ ತಮ್ಮವರೇ ತಮ್ಮನ್ನು ಈ ಗತಿಗೆ ತಂದರಂದೂ ಪುಲಿಸುತ್ತು ಕೇಳುವವರಿಗೂ ಸೋಡುವವರಿಗೂ ಅಸಹ್ಯತೆಯನ್ನು ಒಂಟುಮಾಡುತ್ತಿರುವವರು ಈಗಲೂ ಅಲ್ಲಲ್ಲಿ ಕಾಣುತ್ತಿರುವರು. ಇವರು ಹೀಗೆ ತಮ್ಮವರ ತಪ್ಪನ್ನು ಹೇರವರಲ್ಲಿ ಹೇಳಿ ಮನೆಯ ಇದ್ದವನ್ನು ಹೊರಗೆಜಪಾಗುವುದರಿಂದಾಗುವ ಫಲವೇನೇಂಬುದೇ ಸಮಗ್ರಿಲ್ಲಿ ಮುಖ್ಯ ವಿಚಾರಪ್ಯ.

ಸ್ವಾಜಿನರಲ್ಲಿ ಕೋಪಗೊಂಡು ಅವರ ವಿಷಯದಲ್ಲಿ ಮತ್ತು ರಗ್ರಸ್ತರಾಗಿ ಅವರ ತಪ್ಪನ್ನೇ ಆರಿಸುತ್ತಿರುವವರಿಗೆ ಅವರನ್ನು ಹಿಂಡೆ ಮುಂದೆ ಆಡಿಕೊಳ್ಳಲು ದಿರಲಾಗುವುದಿಲ್ಲ. ಆಡಿಕೊಳ್ಳಬೇಕಾದರೆ ಮೊದಮೊದಲು ತಮ್ಮ ತಮ್ಮಲ್ಲಿಯೇ ಗೊಳಿಗುತ್ತಿರುವುದು, ಶರೀಸುವುದು ಇವು ಸಡೆವುವು. ಅಷ್ಟು ರಿಂದಲೇ ಆ ವಿಕಾರವಾದ ಮನಸ್ಸು ತೃಪ್ತಿಹೊಂದುವುದಿಲ್ಲ. ಆರ ಇದರಿಗಾದರೂ ಆಡಿ ಅವರಿಂದಲೂ ಆಡಿಸಲೇ ಬೇಕು; ಮತ್ತು ತಮ್ಮವರ ತಪ್ಪನ್ನು ತಾವು ಉದಾಖಣಿಸುವುದನ್ನೂ ಅವರು ಮತ್ತಿಮ್ಮು ಪುಟ್ಟಿಗೊಳಿಸ

ಬೇಕು. ಅದರಿಂದ ತಮ್ಮ ಮನಸ್ಸಿನಾಧಾಸವಾಗಬೇಕು. ಅವರಲ್ಲಿ ಸಾತ್ವತಂತ್ರ್ಯಪ್ರೀಯರಾದವರಿದ್ದರೆ ಪ್ರತ್ಯೇಕ್ಕವಾಗಿ ಸಿಹ್ಯರವನ್ನು ಹೇಳುವುದಲ್ಲದೆ ಮೇಲೆ ಹೇಳಿದಂತೆಯೂ ನಾಡುವರು. ಹೀಗೆ ನಾಡಲಾಗದಿದ್ದ ದಿನವೇ ಅವರಿಗೆ ದುರ್ದಿನವನಿಸುವುದು. ಅವರಿಗೆ ಅಂದು ಉಂಡ ಅನ್ನವು ಚೀರ್ಣವಾಗುವುದಿಲ್ಲವೆಂದರೂ ಒಪ್ಪುವುದು. ಅದುದರಿಂದಲೇ ಅವರು ತಮ್ಮ ಮನಸ್ಸಿನಲ್ಲಿರುವುದನ್ನು ಆದಿ ತೋರಿಸಲಾಗಿ ತಮ್ಮ ಮನ ಯವರಲ್ಲಿದ್ದ ಇತರರು ಆರಾಣ್ಣದರೂ ಅವರು ಹುಡುಕಲೇ ಬೇಕು. ಹಾಗೆ ಅರಸುವ (ಹುಡುಕುವ) ಇವರ ಕಣ್ಣಿಗೆ ಬೇಳುವವರು, ತಮಗೆ ಜಿಕ್ಕುವ ರಾಗಿರಲಿ, ದೊಡ್ಡವರಾಗಿರಲಿ, ಕಡೆಗೆ ಮಕ್ಕಳಾದರೂ ಸರಿ—ಅವರಲ್ಲಿ ಹೇಳಿ ತಮ್ಮ ಉಬ್ಬಿನ ರೋಗವನ್ನು ಕಳಿಂದುಕೊಳ್ಳಬೇಕು. ಆ ಸಂದರ್ಭದಲ್ಲಿ ತಮ್ಮ ದೂರನ್ನು ಕೇಳುವವರೂಬ್ಬರೂ ದೊರೆತರೆ ಸಾಕೆಂದು ಆಶುರ ಪಡುತ್ತಿರುವ ಇವರ ಮನಸ್ಸಿಗೆ ವ್ಯಕ್ತಿ ತಾರತಮ್ಯ ಚಾಲ್ನಿಸವಾಗಲಿ, ಮತ್ತೊಂದು ಘೇಡವಾಗಲಿ, ಪಾತ್ರಗಳ ಸೀಚೋಳಿಕ್ಕಿರುತ್ತಿರುತ್ತಾಗಲಿ, ಗೋಚರಿಸುವಂತಿಲ್ಲ. ಹೇಳಿಕೇಳಿದುದೊಂದೇ ಗೊತ್ತು. ಹೀಗೆ ನಾಡುವುದಕ್ಕಾಗಿ ಮೇಲೆ ಹೇಳಿದಂತೆ ಹೆರವರಲ್ಲಿ ಹೆಚ್ಚು ಹೆಚ್ಚಾಗಿ ಬಳಕೆಯನ್ನು ನಾಡಿಕೊಳ್ಳಬೇಕು.

ಹೀಗೆ ಸಂಖಾದಿಸಿದ ಸ್ವೇಂಪಿತರ ಸ್ವಭಾವವೆಲ್ಲವೂ ಒಂದೇ ಬಗೆಯದಾಗಿರುವುದಿಲ್ಲ. ಕೆಲವರಿಗೆ ನೆರಹೊರೆಯವರಲ್ಲಿಯೂ ಸ್ಥಳೀಯರಲ್ಲಿಯೂ ಸಿಂಧಾದ ಅಭಿನಾಸವಿದ್ದು ಎಲ್ಲರ ಹಿತಚಿಂತನೆಯೂ ಅವರಿಗೆ ಸಹಬಗುಣವಾಗಿರಬಹುದು. ಏವೇಕವ್ಯಾಪಕರು ಈ ದೂಡಕರ ದೂಡಣಿಗಳನ್ನು ಅಷ್ಟಕ್ಕೇ ಮುರಿದು ಅವರವರಲ್ಲಿ ನಾಮರಸ್ಯವುಂಟಾಗಿ ಶಾಂತಿಯು ನೆಲ್ಲಿಗೊಳ್ಳುವಂತೆ ನಾಡುವರೂ ಇರಬಹುದು. ಇಂತಹರಲ್ಲಿ ದೂರು ಹೇಳಿದರೆ ಅದರಿಂದ ಈ ದೂರಿಗೆ ಪಾತ್ರರಾದವರಿಗಾಗಲಿ, ಅವರ ಮನಸ್ಸನ ಕ್ಷಾಗಲಿ ಯಾವ ಹಾಸಿಯೂ ತಿಂಬುವುದಿಲ್ಲ. ದೂರು ಹೇಳಿದವರು ನಾನಕ್ಕೇ ಕೊರತೆಯಾಗಬಹುದು. ಮತ್ತೆ ಕೆಲವರು, ಯಾರು ಪನ್ನಹೇಳಿದರೂ “ಮ್ರಾನೇನ ಕಲಹಂ ನಾಸ್ತಿ” ಎಂಬ ಸೂತ್ರವನ್ನೇ ಹಿಡಿದು—“ಎಡದ ಕಿವಿಯಿಂದ ಹೇಳಿ ಬಲದ ಕಿವಿಯಿಂದ ದೂಡುವುದು” ಎಂಬಂತೆ

ಅದನ್ನು ಅಲ್ಲಿಯೇ ಆಗಲೇ ಮರೆತು, ತಮ್ಮವು ಕ್ಕೆ ತಾವು ಸಮೃದ್ಧಿಯ ಲೀರುವರು. ಇಂಥರಿಂದಲೂ ಮೇಲೆ ಹೇಳಿದವರಿಗೆ ಆವ ಯಾಸಿಯೂ ಆಗುವುದಿಲ್ಲ; ದೂರುವರಿಗೂ ಇವರಿಂದ ಪ್ರೋತ್ಸಾಹವಾಗಲು, ಖತ್ಸಾಹ ಭಂಗವಾಗಲು ಎರಡೂ ಆಗುವುದಿಲ್ಲ. ಅದರೆ ಅಷ್ಟುಕ್ಕೇ ಮತ್ತು ರವು ಸುಮ್ಮು ಸಿರಬೇಕೆಲ್ಲವೇ? ಸೆರಪೊರರೆಯವರ ಹುಳುಕಸ್ಸೇ ಮಂಡುಕುತ್ತು ಕಲಹ ವನ್ನೆಬ್ಬಿಸುವುದರಲ್ಲಿಯೂ, ಹತ್ತಿದ ಕಲಹಗಳನ್ನು ಸೋಡಿ ಸಲಯೂವುದ ರಲ್ಲಿಯೂ ಆಶೆಯುಳ್ಳವರಿದ್ದರೆ ಸಾಕ್ಕು, ಅವರು ಅಂತಹ ಸುಸಂಧಿಯನ್ನು ಹೇಗೂ ಕಳೆದುಕೊಳ್ಳುವವರಾಗಿಲ್ಲ; ತಮ್ಮ ಕಡೆಗೆ ದೂರು ತಂದವರನ್ನು ಉಪಚಾರೀಕ್ಕಿರುತ್ತಿರುತ್ತಿದ್ದ ಚನ್ನಾಗ್ಗು ಉಬ್ಬಿಸಿ, ತಮ್ಮ ಕಡೆಗೆ ಒಲಿಸಿಕೊಂಡು, ಮೊದಲೇ ಮತ್ತು ರ, ಕೊರ್ಕಿಂಧಗಳಿಂದ ಏಕಾರವಶಾಗಿರುವ ಅವರ ಮನ ಸ್ವಸ್ಸು ಮತ್ತು ಸ್ವಷ್ಟಿ ದೈತ್ಯ-ಹಟ್ಟ-ಸಿರಂಕುಶ ಪರವರ್ತನಗಳ ಗಾಳಿಯಿಂದ ಹೊಲಸಾಗುವವಂತೆ ಉಪದೇಶಿಸಿ, ಅವರು ಅದುಂದ ಮ್ಯಾಮರೆತು ಸ್ವಚಂಸರಿಗೆ ಏನದಿನಕ್ಕೂ ಹೆಚ್ಚು ಹೆಚ್ಚಾದ ತೊಂದರೆಗಳನ್ನು ಕೊಡುವವಂತೆ ವಾಡಿಸಬೇಡುವರು. ಹೀಗೆ ಹತ್ತಿದ ಕಲಹವು ಮೊದಲು ಇವರ ಆಗುವಕ್ಕೆ ಕಾರಣರಾದ ವರಿಗೆ ವಾತ್ರ ಕಷ್ಟಕ್ಕೇತಗಳನ್ನು ಉಟ್ಟಿಪಾಡುವುದು; ಬರಬರುತ್ತು ಅದೇ ವಿಷದಂತೆ ಆ ಮನಸೆಗಲ್ಲ ವಾಗ್ಯಾಪಿಸಿ, ಪುನರೆಯಲ್ಲಿ ಒಬ್ಬರನ್ನು ಬಿಡುವೆ ಎಲ್ಲ ರನ್ನೂ ತನ್ನ ಬಾಪ್ಪಿಲೆಯಿಂದ ಕಂದಿಕುಂದುವಂತೆ ಪಾಡುವುದು. ಹೆಚ್ಚೇಕೆ, ಇಂತಹ ಗೃಹ ಕಲಹಗಳಿಗೆ ಕಾರಣರಾದ ಒಬ್ಬಿಬ್ಬಿರಿಂದಲೇ ಎಷ್ಟೂ ಮನ ತನಗಳು ನಾಶಹೊಂದಿರುವುದನ್ನು ಇತಿಹಾಸಗಳಿಂದಲೂ ದೃಷ್ಟಾಂತ ಗಳಿಂದಲೂ ಮನಗಾಣಬಹುದು. ಅದರೆ ಈ ಮೇಲೆ ಹೇಳಿದ ಕಲಹಕ್ಕೆ, ಸ್ವಚಂಸರ ಮೇಲನ ಮತ್ತು ರಕ್ಖ್ಯಾಗ್ಗು ಅಷ್ಟು ಸ್ವೇಚಾಹವನ್ನು ಸಂಪಾದಿಸಿ, ಅವ ರಿಂದ ಸ್ವಚಂಸರ ವಾನಖಂಡನವನ್ನು ವಾಡಿಸಬೇಕೆಂಬ ದುರಭವಾನವು, ಕೇವಲ ಅಕ್ಷರ ಶತ್ರುಗಳಾದ ಮಹಿಳೆಯರಿಂದಲೇ ಆಗುವದೆಂದು ವಾತ್ರ ಹೇಳಬಾರದು. ಈಗಿನ ವ್ಯಾವಹಾರೋದ್ದೇಶೀಗ ಪರಿಶಾರಮುಕ ಕಲೆಗಳಲ್ಲಿ ಪರಿಣತೆಯರಾಗಿ ತಾವು ವಿಶೇಷ ಸುಧಾರಿಸಿದವರಿಂದೂ ಪೂರ್ಣ ಪದಾಗ್ಯ ವತಿಯರೆಂದೂ ಹೆಮ್ಮೆಗೊಂಡಿರುವವರಿಂದಲೂ ಮೇಲೆ ಹೇಳಿರುವ ಅನಧ್ಯ ವಲ್ಲದೆ-ಅಕ್ಷರ ಶತ್ರುಗಳನ್ನು ಸುವಂತಹ ಮೂಢ ಸ್ತ್ರೀಯರಿಗೂ ಇಮ್ಮಡಿ

ಮುಮ್ಮುಡಿಯಾದಷ್ಟು ಹಾನಿಯುಂಟಾಗಿ ಆಗುತ್ತಿರುವದೆಂದೂ ಹೇಳಬಹುದು. ಹೇಗೆಂದರೆ, ಮೇಲೆ ಹೇಳಿದ ಸ್ತ್ರೀಯರು ತಮ್ಮ ಸ್ವಜನರನ್ನು ಮಾತ್ರವೇ ಕ್ಷಮಿತಾಗಿ ತಮ್ಮ ಅನುಯಾಯಿಗಳನ್ನೂ ಕೊಡ ಸಂಕಟ ಪಡಿಸುವವರಾಗುವರು; ಇವರು (ಕಲಾಭಿಜ್ಞ ತೆಂಂದ ಮುಕ್ತರಾದವರು) ತಮ್ಮ ಸ್ವಜನರನ್ನು ಮಾತ್ರವೇ ಅಲ್ಲ, ಅವರ ತಲೆತಲಾಂತರದವರನ್ನೂ ತಮ್ಮ ಸಮಾಜ ಪದ್ಧತಿ, ಶಾಸನ ಧರ್ಮಗಳನ್ನೂ, ಧರ್ಮಪಂಥದವರನ್ನೂ ಕೊಡ ಕ್ಲೀಶಕ್ಕೆ ಹಚ್ಚುವುದರಲ್ಲಿ ತಮಗಿರುವ ಸಿಸ್ತೇಮು ಪಾಂಡಿತ್ಯವನ್ನು ಪ್ರದರ್ಶಿಸುವರು. ಅಂತಹರಿಗೆ ಹಿಂದಿನವರೆಲ್ಲರೂ ಮೂಡರು, ಮೂರಿಫರು, ಜಡರು, ಉಲಸರು, ಅಂಥರು—ಮಂಬಿ ಭಾವನೆಯುಂಟಾಗುವುದರಿಂದ, ತಾವೇ ಕುಕಲರಂದೂ, ಚರ್ಮವಬಿಕೆಯಾಳ್ಳವರೆಂದೂ, ಸಾಹಸ—ಜಾಗ್ರತ್ತಿಗಳಾಳ್ಳವರೆಂದೂ, ಸಂಪೂರ್ಣ ಪಾಂಡಿತ್ಯವುಳ್ಳವರೆಂದೂ, ತಮ್ಮ ಈ ಪಾಂಡಿತ್ಯಕ್ಕೆ ತಾವು ಅವಲಂಬಿಸಿರುವ ವಿದೇಶಿಯಾಚಾರ—ವಿಚಾರಗಳ ಅನುಕರಣ ಮತ್ತು ಅವರ ಸ್ವೀಕರಿಸುವ ವರ್ವಹಾರವೇ ಕಾರಣವಂದೂ ಸಂಭುವರು. ಈ ಸಂಭುಗೆ ಯಿಂದಲೇ ಅವರು ತಮ್ಮ ಸಮಾಜದ ಕಟ್ಟಂಗಳನ್ನು ಏಂದಿ ಸಡಿವುದಕ್ಕಾಗಿ ತಮ್ಮ ಸ್ವಜನರನ್ನು ಸುವರರನ್ನು ಬೇಕಾದಂತೆ ಅಲ್ಲಾಗಳಿದ್ದು, ಅವರ ಆಚಾರ—ವಿಚಾರ, ಧರ್ಮಶ್ರದ್ಧೆಗಳನ್ನು ಘಾತಕಕ್ಕೆಯಾಗಳಿಂದು ಒರಿದಾಡುವುದಕ್ಕಾಗಿ, ತಮ್ಮಂತೆ ಸುಧಾರಿಸಿದ ಪದ್ಧತಿಗಳನ್ನು ಅನುಕರಿಸಿ ನಾಗರಿಕರಾಗುವುದಕ್ಕಾಗಿ ಅವರು ಸ್ವತಂತ್ರರಾಗುವರು. ಹೀಗೆ ಮಾಡುವುದರಿಂದ ಅವರು ಹೊಂದುವ ಲಾಭದ ಮಾತ್ರ ಹಾಗಿರಲಿ, ಬಾಧಕವೇಪ್ಪಿಂದು ಇಲ್ಲಿ ವಿವರಿಸುವಂತಿಲ್ಲ. ಒಂದುಕಡೆ ಮೇಲಿನ ಅಕ್ಷರ ಶತ್ರುಗಳಿಂದ ಅಂತರಿಕ ಕ್ಲೀಶ ವುಂಟಾದರೆ ಇವರಿಂದ ಅಂತರ್ಬಂಡಿಗಳಲ್ಲಿಯೂ ಕ್ಲೀಶಕಷ್ಟಗಳಿಂಟಾಗುವಂತಿರುವು. ಹೀಗೆ ಎರಡು ವಿಧವಾದ ತಾಪಗಳೂ ಸೇರಿದರೆ ಅವರಿಂದ ಎಷ್ಟು ಸುಖ, ಶಾಂತಿ, ಸಂಪದಭಿವೃದ್ಧಿಗಳಾಗುವವೆಂಬುದು ಭಾವನೆಗೂ ಏಂದಿರುದು! ಎಂದರೆ ಇಲ್ಲಿ ನಾವು ಕೌಶಲ್ಯದ ಕಲೆಗಳನ್ನೂ ವಿದ್ಯಾಭ್ಯಾಸವನ್ನೂ ನಿಷೇಧಿಸುವೆಂದಾಗಲಿ, ಅನ್ಯರಲ್ಲಿ ಸ್ವೀಕರನ್ನು ಸಂಪಾದಿಸಲಾಗಿದೆ ಹೇಳಿದೆವೆಂದಾಗಲಿ ಭಾವಿಸಬಾರದು. ನಮ್ಮ ಉದ್ದೇಶವು ಹಾಗಿಲ್ಲ. ಒಂದೇ ಮನೆಯಲ್ಲಿ ಬಬ್ಬ ಕರ್ತೃವಿನ ವಿಚಾರಣೆಯಲ್ಲಿ ಅನ್ಯೋನ್ಯೇ

ದಿಂದ ಯಾವಜ್ಞೀವವೂ ಇರಬೇಕಾದ ತಮ್ಮಲ್ಲಿ ತಾವೇ ಒಬ್ಬಿಗೊಬ್ಬರು ಮತ್ತೆರಿಸಿ ಅವರ ದೋಷಗಳನ್ನು ಅನ್ಯರಲ್ಲಿ ಹೇಳುವುದು ಹಾಸಿಕರವೆಂದೂ, ಅದರಿಂದ ಇಂದು ತಮಗೆ ಆಪ್ತರೆಂದು ತೋರುವ ಹರವರೇ ಮುಂದೆ ತಮಗೆ ಮಾನವಾನಿಮಾಡುವವರಾದಾರೆಂದೂ ತಿಳಿದು ಮತ್ತೆರವನ್ನು ಮೊಳಕೆಯಲ್ಲಿಯೇ ಕಿತ್ತುಹಾಕಬೇಕೆಂದೂ, ಅದರಿಂದಲೇ ಮನಸ್ಸುಮಾಧಾನ ವಾಗುವುದೆಂದೂ ಪರಫಮತ್ತೆ ಹೇಳಲ್ಪಟ್ಟ ಸೋದರಿಯರಿಗೆ ನಿವೇದಿಸುವುದು; ಮತ್ತು ತಾವು ಒಂದರಡು ಕಲೆಗಳನ್ನು ಕಲಿತ ಮಾತ್ರದಿಂದಲೇ ತಮ್ಮ ಶಾರೀರಕ-ಮಾನಸಿಕ ಧರ್ಮಗಳನ್ನು, ಜನ್ಮಸಾಧಾನ-ಪೋಷಣ ಕ್ರಮ, ದೇಶದರ್ಮ, ಅನುಷ್ಠಾನಗಳನ್ನು ವಿಚಾರಪೂರ್ವಕವಾಗಿ ಸೋಧಲ್ಪಡಿ, ಅಭಿಮಾನಾಂಧತೆಯೆಂದ ಅವನ್ನು ಮೂಲಿಗೊತ್ತಿರಸುವುದರಿಂದಲೂ ತಮ್ಮಂತೆಯೇ ಸಜೆಯಲು ತಮಗೆ ಸೇರಿದವರನ್ನೂ ಸೇರಿದರುವವರನ್ನೂ ಸಿಬಂಧಿಸುವುದರಿಂದಲೂ ನಿಬಾದ ಲೋಕಪಿತ್ವ ಸಾಧನೆ ಯಾಗದೆ ಹೋಗುವುದೆಂಬುದನ್ನು ಖಚಿತವಾಗಿ ತಿಳಿದು, ಸ್ವಪ್ರತಿಷ್ಠಾಕಾವಃ ಸೆಯು ಮತ್ತುತೆಯನ್ನು ಬೆಂಬ್ಬ ಸಹಜ ಸೌಭಾಗ್ಯದಿಂದ, ಲೋಕಪಿತ್ವ ವನ್ನು ಸಾಧಸುವುದರಲ್ಲಿ ಸಂಕಲ್ಪಿಸಿ, ತಮ್ಮಲ್ಲಿ ಮೊದಲಿಂದಲೂ ಬಂದಿರುವ ಪದ ತಿಗಳನ್ನು ಈ ಕಾಲಕ್ಕೆ ಬಾಧಕವಿಲ್ಲದಂತಿಷ್ಟು ಸುಧಾರಿಸಿಕೊಂಡು ಆಚರಿಸಬೇಕಾದುದೇ ಶ್ರೀಯಸ್ವರವೆಂದೂ ಆ ನಮ್ಮ ಕಲಾಭಿಜ್ಞ ಸೋದರಿಯರಲ್ಲಿ ನಿವೇದಿಸುವುದು. ಇಂತಿಷ್ಟೇ ನಮ್ಮ ಉದ್ದೇಶವು.

ಪಕೆಂದರೆ, ಯಾರೇ ಆಗಲಿ, ಸೃಷ್ಟಿಯಮವನ್ನು ವಿಾರಲಾಗುವುದಿಲ್ಲ; ಪ್ರಕೃತಿಯ ಧರ್ಮವನ್ನು ಪುರುಷನೂ, ಪುರುಷ ಧರ್ಮವನ್ನು ಪ್ರಕೃತಿಯೂ ಹಿಡಿದರೆ ಸೃಷ್ಟಿಯಮವನ್ನು ಅನುಸರಿಸಿದಂತೆ ಆಗುವುದಿಲ್ಲ. ಪ್ರಕೃತಿಯ ಧರ್ಮವನ್ನು ಪ್ರಕೃತಿಯೂ, ಪುರುಷ ಧರ್ಮವನ್ನು ಪುರುಷನೂ ಚಿನ್ನಾಗಿ ಅನುಸರಿಸುತ್ತಿದ್ದರೆಯೇ ಸೃಷ್ಟಿಯಮವನ್ನು ಅನುಸರಿಸಿ ನಡೆದಂತಾಗುವುದು. ಸಹಜ ಭಾವದಿಂದ ವಿನುಶಿಸಿದರೆ, ಕೋಮಲತೆ, ಶಾಂತತೆ, ಉದಾರಪರತೆಗಳು ಪ್ರಕೃತಿಯ ಸೈಸರ್ಗಿಕ ಗುಣಗಳಿನಿಸಿರುವ ವೆಂದು ತಿಳಿಯಬರುವುದು. ಪ್ರಕೃತಿಯ ಸೈಸರ್ಗಿಕ ಗುಣಗಳಿಲ್ಲವೂ ಸ್ತ್ರೀಯರಲ್ಲಿದ್ದೇ ಇರಬೇಕೆಂದೂ, ಸ್ತ್ರೀಯೇ ಪ್ರಕೃತಿಯ ಸ್ವರೂಪವೆಂದೂ

ಮಾನ್ಯರೂಪ ಪಂಡಿತರು ಹೇಳುತ್ತಿರುವರು. ಪ್ರಕೃತಿ ಸ್ವರೂಪಿಣಿಯ ರಾದ ಈ ಸ್ತ್ರೀಯರು ಪುರುಷರ ಕಾರ್ಯಕ್ಕೆ ಪ್ರೋತ್ಸಾಹಕರೂ ಸಹಾಯ ಕರೂ ಆಗಿ, ಪುರುಷರ ಭಾಗ್ಯವನ್ನು (ಕಕ್ಷಿ, ಸಂಪತ್ತಿ) ಸಂರಕ್ಷಿಸುತ್ತಿರ ಬೇಕಾದುದೂ, ಪುರುಷನು ಸ್ತ್ರೀಯರನ್ನು ಅವರ ಪ್ರಕೃತಿ ಧರ್ಮದ ಕೇಂದ್ರವಾಗಿದೆ ಹೊರಗಾಗದಂತೆ ನೋಡಿಕೊಳ್ಳಬೇಕಾದುದೂ ಅಗತ್ಯವು.

ಮಾನ್ಯರಾಗಿ ಇಲ್ಲಿ ಹೇಳುವದೆಂದರೆ ಇಷ್ಟೇ, ‘ನಾರಿಯರಿಗೆ ಪತಿಯೊಬ್ಬನೇ ಆರಾಧ್ಯದೇವನೂ ಜಿಂತ್ಯನೂ ಭೋಕ್ತಾರನೂ ಆಗಿರುವನು. ನಾರಿಯ ಅಂತರಂಗಕ್ಕೆ ಅಧಿಪತಿಯೆಂದರೆ ಆತನೊಬ್ಬನೇ! ಎಂದರೆ ಪತಿಯನ್ನು ಹೊರತು ಉಳಿದವರೆಲ್ಲರನ್ನೂ ದ್ವೇಷಿಸಬೇಕೆಂದಾಗಲೀ ಉಪೇಕ್ಷಾಸಚೇಂದಾಗಲೀ ನಾವು ಹೇಳಿದೆ ವೆಂದು ಭಾವಿಸಲಾಗದು. ನಾರಿಯರಿಗೆ ಮಾತಾಪಿತ್ಯಗಳೂ ಪತಿಯ ಮಾತಾಪಿತ್ಯಗಳೂ ಸಂಸ್ಕರಣೀಯರೂ ಪೂಜ್ಯರೂ ಸಂಸ್ಕೇತ ಅಗಿರುವರು! ಉಳಿದವರು, ಒಡಹುಟ್ಟುಗಳಂತೆಯೂ ಒಡಲಿನಲ್ಲಿ ಹುಟ್ಟಿದವರಂತೆಯೂ ನಿಷ್ಪಲ್ಲಿಷಣವಾದ ವಿಶ್ವಾಸ, ಆದರ—ಕ್ಷೇಮಚಿಂತನೆಗಳಿಗೆ ಅರ್ಥರು, ಇದೇ ಸತಿಯರ ಸೂಕ್ಷ್ಮ ಧರ್ಮವು. ಈ ಧರ್ಮಭಾಷಾನವು ಅವರಲ್ಲಿ ಸ್ಥಿರವಾಗಿ ನಿಲ್ಲಬೇಕಾದರೆ, ಅವರ ಬುದ್ಧಿಯು ಪರಿಪಕ್ವವಾಗಿರಬೇಕು. ಬುದ್ಧಿ ಪರಿಪಕ್ವ ಸ್ಥಿತಿಗೆ ಬಂದಲ್ಲದೆ ಮೇಲೆ ಹೇಳಿದ ಜಾಳಾನವು ಸ್ಥಿರವಾಗಿರಲಾರದು. ಬುದ್ಧಿ ಪರಿಪಕ್ವಕ್ಕೆ ಗುರುಕೃಪಯೇ ಆಧಾರವು. ಆರ್ಥಿಕ ಧರ್ಮದಲ್ಲಿ ಸ್ತ್ರೀಯರಿಗೆ ಕೈಪಿಡಿದ ಸ್ವಾಮಿಯೇ ಬುದ್ಧಿವಿಕಾಸವನ್ನು ಒಟ್ಟುಮಾಡುವ ಮತ್ತು ನಿರಾತಂಕವಾದ ಆಸಂದವನ್ನು ಒಟ್ಟುಮಾಡುವ ಗುರುವು. ಆತನ ಸಹಜರ್ಮಯೇ ಅವಕ ಅಭ್ಯಾಸ—ಗುರುಸೇವೆ, ನಿತ್ಯಕೈಂಕರ್ಯವೆನಿಸುವುದು. ಇದನ್ನು ಬಟ್ಟು ತಾನು ನಾಲ್ಕಾರು ಪುಸ್ತಕಪಾಠಗಳಿಂದ ವಾಚಾಕತೆಯನ್ನೂ ಒಂದರಡು ಕಲಾಭ್ಯಾಸದಿಂದ ಕೂಶಲ್ಯವನ್ನೂ ಹೊಂದಿದ ಮಾತ್ರಕ್ಕೆ ಅಹಂಕಾರದಿಂದ ಬೀಗಿ ಮರ್ಯಾದೆಯನ್ನು ಏಂದಿರಿ ನಡೆಯುವ ಸ್ತ್ರೀಯು, ವೇದಾಧ್ಯಯನವನ್ನು ಬಟ್ಟು ಸಂಧಾನಿಸಿ

ವಂದನಾದಿ ಕರ್ಮಾನುಷ್ಠಾನಗಳನ್ನು ತೊರೆದ ಬಾರಹ್ಯಣನು ಕರ್ಮ
ಜಂಡಾಲನೆಸ್ಸಿ ಸುವಂತೆ ನಿತಿಭಾಪಿರೆಯಾದ ಇವಳೂ ಜಂಡಾಲಿನಿಯೆನಿಸು
ವಳು. ವಿಚಾರ ಮಾಡುವುದಾದರೆ ಇಂತಹ ಕರ್ಮಭಾಪಿರಿಗಿಂತಲೂ
ಒನ್ನೃತ್ಯೆ ಜಂಡಾಲರಾಗಿ ಸ್ಪೃಧಮರ್ ಕರ್ಮಗಳಲ್ಲಿ ಸಿರತರಾಗಿರುವವರು
ಉತ್ತಮರೆಂದು ಅರ್ಥರೂ ಹೇಳುವರು. ಆದುದರಿಂದಲೇ ಸ್ಪೃಜ್ಞಂದತೆಯಲ್ಲಿ
ನಡೆಯಿಸುವ ಸುಕೀಕಾಂತಪಿತಾದ ಓದುಗಾರಿಕೆಯು ಏದ್ಯೈಯೆನಿಸದೆ
ಅವದ್ಯೈ ಅಥವಾ ಏಪರೀತೆ ಏದ್ಯೈಯೆನ್ನಿಸಿ, ಅಂತಹ ಏದ್ಯೈಗಿಂತಲೂ ಮೂರು
ರಾಗಿರುವುದೇ ಉತ್ತಮವೆಂದೂ, ಇವರ ಪ್ರತಿಷ್ಠಿಗಿಂತಲೂ ಮೂರು
ಮೂರುಭಕ್ತಿಯೇ ಉತ್ತಮವೆಂದೂ ಹೇಳಿಸಿಕೊಳ್ಳುವುದು. ಇಂತಹರನ್ನೇ ಮುಖರೆಂದೂ,
ಅವಿದ್ಯಾವತಿಯರೆಂದೂ, ಪಶುಸಮಾನರೆಂದೂ, ಕಾಡು
ಮೃಗಗಳಿಂದೂ, ಹಲವರು ಹಲವು ಬಗೆಯಾಗಿ ದೂರುತ್ತಿರುವರು.
ಇಂತಹರು ನಮ್ಮ ಸಮಾಜದಲ್ಲಿ ಅತ್ಯಲ್ಪ ಮಂದಿ ಇರಬಹುದಾದರೂ
“ಕುಲಕ್ಕೆ ಮೃತ್ಯು ಕೊಡಲಿಯ ಕಾವು” ಎಂಬಂತೆ ಆ ಅಲ್ಪ ಮಂಧಿಯ
ಮರ್ಯಾದೋಳ್ಳಂಫುನ ಕಾರ್ಯಗಳೇ ನಮ್ಮ ಸಮಾಜವನ್ನೇ ಆಕ್ರಮಿಸುತ್ತಿರುವ
“ಅಬಲಾ ದೌರ್ಜ್ಞಾನ್ಯ”ವಾಗಿ ಪರಿಣಮಿಸಿರುವುದೆಂದೂ, ಈ ದೌರ್ಜ್ಞಾನ್ಯದ
ಫಲಾನುಭವವು ಅಲಂಘ್ಯ ಮತ್ತು ಅವರ್ಣನೀಯಗಳಿಂದೂ ತಿಳಿಸಲು
ವಿಷಾದಿಸಬೇಕಾಗಿದೆ.

V

ಸ್ತ್ರೀಯರ ಅವಿದ್ಯೈಗೆ ಪುರುಷರ ಉಪೇಕ್ಷೆಯೇ ಕಾರಣವೇ.

ಸ್ತ್ರೀಯರ ಅವಿದ್ಯೈಗೆ ಮೂಲಭೂತರಾರೆಂದು ನೇರೆಡಿದರೆ ಪುರುಷ
ರೆಂದೇ ಹೇಳಬೇಕಾಗುವುದು. ಹಾಗೆ ಹೇಳುವೆಂದರೆ ನಮ್ಮ ಪುರುಷ
ಬಾಂಧವರು ನಮ್ಮನ್ನೂ ನಮ್ಮ ನಿಷ್ಪೂರ ಲೇಖನಿಯನ್ನೂ ಶಪಿಸುವರು.
ಆದರೂ ನಾವು ಮಾಡುವುದೇನು? ಒಂದು ಕಾರ್ಯಕ್ಕೆ ಕ್ಷೇತ್ರಿಕೆಯಿದೆ ಅದರಿಂದುಂಟಾಗುವ ಕಷ್ಟಸಷ್ಟೂರಗಳೆಲ್ಲಕೂ ತಲೆಯೊಡ್ಡಲು ಸಿದ್ಧರಾಗಿ

ನಿಲ್ಲಲೇ ಬೇಕು; ಆದುದರಿಂದ ನಮ್ಮ ಬಾಂಧವರ ಆಗ್ರಹಕಾಗ್ನಿಗಲಿ, ಶಾಪನೆ ಗಳಿಗಾಗಲೇ ಭಯಪಟ್ಟು ಸುಮ್ಮನಾಗುವುದು ಸರಿಯಲ್ಲವೆಂದೂ, ಸಕಾರಣ ವಾಗಿ ಹೇಳುವ ನಮ್ಮ ಸಮಾಧಾನದ ವಾಕ್ಯಗಳನ್ನು ಮೊದಲೆಂದ ಕೊನೆಯವರೆಗೂ ತಾಳ್ಳುಯಿಂದ ಕೇಳಿ, ಆ ಬಳಿಕ ಆಗ್ರಹಿಸುವುದನ್ನೂ ಶಿಷ್ಟಸುವುದನ್ನೂ ವಿಮರ್ಶಾಪೂರ್ವಕವಾಗಿ ವಾಡಬಹುದೆಂದೂ ನಮ್ಮ ಬಾಂಧವರಲ್ಲಿ ನಾವು ಮೊದಲು ನಿವೇದಿಸುವೇವು.

ಮೊದಲು ನಮ್ಮ ಆಯ್ದ (ಪುರುಷ) ಬಾಂಧವರನ್ನು ನಾವು ಮಾರು ಪಂಗಡವಾಗಿ ವಿಂಗಡಿಸಬೇಕು. ಹೇಗೆಂದರೆ:—

ಉತ್ತಮ ವರ್ಗ—ಪುರುಷ ಧರ್ಮವರಿತು, ಕರ್ತವ್ಯತತ್ವರರಾಗಿ ಶಮದವಾಡಿಗಳಿಂದಲೂ ಸದಸದ್ವಿವೇಚನ—ಭೂತದಯೆ—ಬೀದಾರ್ಯ—ಗುಣಗಳಿಂದಲೂ ಷಿಷ್ಟಿಕ ತತ್ವಜ್ಞತೆಯಿಂದಲೂ ನಿಷ್ಘಾಮಕಮಾರ್ಚರಣೆಯಿಂದಲೂ ವರ್ತಿಸುವ ಮಹನೀಯರೇ ಉತ್ತಮ ವರ್ಗದವರು. ಇಂತಹ ಮಹನೀಯರೇ ನಮ್ಮ ಸ್ತೋವರ್ಗವನನ್ನು ಸುಸ್ಥಿತಿಗೆ ತರುವುದಕ್ಕೆ ಸಮರ್ಪಿತರೂ, ಮಹಿಳೆಯರ ಪಾರ್ತಸ್ತ್ಯವನನ್ನು ಪ್ರದರ್ಶಿಸುವ ಪುಣ್ಯ ಪುರುಷರೂ ಆಗಿರುವರು. ಇಂತಹರು ಸದ್ಯ ಸ್ಥಿತಿಯಲ್ಲಿ ಏರಳರು! ಸತ್ಯರುಷರೂ ಜಿರಸ್ತರಣೀಯರೂ ಅಭಿವಂದನೀಯರೂ ಆದ ಈ ಮಹಾತ್ಮರಿಗೆ ಅನಂತಕಾಲದವರೆಗೂ ನಮ್ಮ ಧನ್ಯವಾದಗಳು.

ಮಧ್ಯಮ ವರ್ಗ—ತಾವು ಏದ್ಯಾಪರಿಣಿತರೂ ಮೇಧಾಪಗಳೂ ಉದ್ದ್ಯಮಶೀಲರೂ ಆಗಿದ್ದರೂ ಇತರರ ಕಣ್ಣಸಿವಾರಣೆಯಲ್ಲಾಗಲಿ, ಇತರರ ಶ್ರೀಯೋಭವೃದ್ಧಿಮಾರ್ಗದಲ್ಲಿಯಾಗಲಿ ಗಮನವಿಲ್ಲದೆ ಕೇವಲ ತಮ್ಮ ದೇಹ, ತಮ್ಮ ಆತ್ಮ ಇವುಗಳ ಶಾಂತತೆಯ ವಿಷಯದಲ್ಲಿ ಮಾತ್ರವೇ ನಿರತ ರಾಗಿರುವರು. ಇಂತಹರಿಂದ ಅಸ್ಯರಿಗೆ ಹಾನಿ ಲಾಭಗಳೇನೂ ಉಂಟಾಗುವ ವಂತಿಲ್ಲ. ಇವರೇ ಮಧ್ಯಮ ವರ್ಗದವರು. ಈ ಮಧ್ಯಮ ವರ್ಗದ ಪುರುಷರು, ಸ್ತ್ರೀಯರಲ್ಲಿ ಅಭಿಮಾನ—ಆದರಗಳುಳ್ಳವರಾಗಿದ್ದರೂ ಅವರ ದೌರ್ಜನ್ಯ ನಿವಾರಣೆಗೆ ಅಷ್ಟಾಗಿ ಪ್ರವರ್ತಿಸಲಾರರು; ಮೇಲ್ತುರದ ಮಹನೀಯರ

ಪ್ರಯತ್ನಕ್ಕೆ ಸಾಸುಭೂತಿಯನ್ನು ಪ್ರದರ್ಶಿಸುವುದೊಂದನ್ನು ಮಾತ್ರ ಬಲ್ಲರು. ಇದೂ ಒಂದು ಬಗೆಯಿಂದ ಉಪಕಾರವೇ ಸರಿ!

ಇನ್ನು ಕಡೆಯ ವರ್ಗಕ್ಕೆ ಸೇರಿದ ಪುರುಷರಲ್ಲಿ, ಕೆಲವರು ತಾವು ಹಾಂಡಿತ್ಯವುಳ್ಳವರೂ, ವಾಕ್ ಪೂರುಷದಿಂದ ಜೀವಿಸುವರೂ, ಸ್ವಾತಂತ್ರ್ಯ ಸಂಪತ್ತಿಯಾಳ್ಳವರೂ ಆದ್ದರಿಂದ ಪ್ರಕೃತಿ ಧರ್ಮದ ಕಡೆಗೆ ತಮ್ಮ ಸೂಕ್ಷ್ಮ ದೃಷ್ಟಿಯನ್ನು ಹೊರಗೊಳಿಸಿದೆ, ಸ್ವಪ್ರತಿಷ್ಠೆ, ಸ್ವಾಧ್ಯಾಪರತೆ ಗಳಿಂದಲೇ ತುಂಬಿದವರಾಗಿರುವರು. ಮತ್ತೆ ಕೆಲವರು, ವಿದ್ಯಾ ಹಾಂಡಿತ್ಯ, ವಾಚಾಳತೆ, ಖಾಹಾಪೋಯ, ಸ್ವರೂಪಚಾಳಾನಗಳಾವುದೊಂದೂ ಇಲ್ಲದೆ, ಕೇವಲ ದಿನಗಳಿಯುವುದರಲ್ಲಿಯೂ, ಹೊಟ್ಟಿಗೆ ತುಂಬುವುದರಲ್ಲಿಯೂ ಅಷ್ಟೇ ನಿಪುಣರಾಗಿರುವರು. ಹೀಗೆ ಎರಡು ಬಗೆಯಾಗಿರುವವರಲ್ಲ,—ಮೊದಲನೆ ವರು ಸ್ತ್ರೀವರ್ಗವನ್ನು ನಿರ್ಬಂಧದಲ್ಲಿರಿಸಿ ಅವರ ದೌರ್ಜನ್ಯ ದೌರ್ಭಾಗ್ಯ ಗಳಿಗೆ ಹೇತುಭೂತರಾಗಿ ಅದರ ಫಲಾಸುಭವವನ್ನು ತಾವೇ ಅಸುಭವಿಸುತ್ತೇ ನರಭಂತಿರುವರು. ಇವರು ಮಾಡಿ—ಮಾಡುತ್ತಿರುವ ನಿರ್ಬಂಧಗಳಲ್ಲಿ ಆವೃದ್ದಿ ಒಂದು ಬಗೆಯ ಸಾಧಕವೂ ಇಲ್ಲದೆ ಬಾಧಕವೂ ಕೂರತನವೂ ತುಂಬಿರುವವು.

ಸ್ತ್ರೀಯರು ತಮ್ಮ ಪುರುಷರ ನಿಮ್ಮಲ ನಿಷ್ಘವಟ ವಿಶ್ವಾಸಕ್ಕೆ ತಾವೇ ಒಳಪಟ್ಟು ವಿಧೀಯರಾಗಿ ವರ್ತಿಸುವಂತೆ ಮಾಡಿಕೊಳ್ಳುವುದು ಪುರುಷರ ಕೈಯಲ್ಲಿದ್ದರೂ ಅವರು ಆ ಮಾರ್ಗವನ್ನು ಬಿಟ್ಟು ಅವರನ್ನು ಕರಿನವಾದ ನಿರ್ಬಂಧಕ್ಕೆ ಗುರಿಪಡಿಸಿದರೆ ಸರಲಮನಸ್ಸಿನ ಸ್ತ್ರೀಯರ ಹೋಮಲಭಾವಕ್ಕೆ ಮುಳ್ಳು ಹತ್ತಿದಂತಾಗಿ, ಅವರು ಪ್ರಯತ್ನಪೂರ್ವಕ ವಾಗಿ ಸುಳ್ಳು, ಹೋಸ, ಬೂಟಕ, ದೊರ್ಕೆಹಚಿಂತನೆಗಳನ್ನು ಕ್ರಮವಾಗಿ ಅಭ್ಯಂಸಿಸುವರು. ಇದನ್ನು ರಿಯದೆ ಅವರನ್ನು ವಾಗ್ದಂಡಂಡಲೂ, ದುಭಾಗೆ ಗಳಿಂದಲೂ, ಪ್ರಹಾರಗಳಿಂದಲೂ, ಇನ್ನೂ ಇತರ ಕುದ್ದರ—ಅಜಾಳಾನಕ್ಕೆ ತಪ್ಪಿಗಾಗಿ—ಅಸಹನೀಯವಾಗಿ ಶಿಕ್ಕೆಗಳನ್ನು ವಿಧಿಸು ವುದರಿಂದಲೂ ನಿಷ್ಪೂರಾಗಿ ಸಡೆಯುತ್ತೆ ಬಂದರೆ, ಪಾಪ, ಅವರೇನುಮಾಡಬೇಕು? ತಮ್ಮ ತಪ್ಪಿಗಳನ್ನು ಬಯಿತುಡುವರು, ಶಿಕ್ಕೆಯನ್ನು ತಪ್ಪಿಸಿಕೊಳ್ಳಲು ಹೇಳಿ

ಹೇಳಿದಂತೆ ನಾಟಕದ ಬಾಬುಕವನ್ನೇ ತೋರುವರು.... ತಮ್ಮ ಅಭಿಪ್ರಾಯದಿಧ್ಯಾಗೆ ಸ್ತ್ರೀಯರೇ ಆಧಾರಸ್ವರೂಪಿಣಿಯರಂದೂ, ಅವರನ್ನು ಪರಿಶುದ್ಧ ಸ್ಥಿತಿಯಲ್ಲಿರಿಸಿಕೊಂಡರೆ ಅವರು ತಮ್ಮ ಇಹವರ ಸುಖಗಳಿಗೂ ಸಾಧಕರಾಗಿ ನಿಲ್ಲುವ ಶೆಂದೂ ಇವರು ತಿಳಿಯಲಾರದೆ, ಅವರು ಅವಿದ್ಯೆ-ಅವಿಚಾರಗಳಿಂದ ಆನಂದೋತ್ಸಾಹಗಳ ಲೇಕವೂ ಇಲ್ಲದೆ ಕವ್ಯಜೀವಿಗಳಾಗಿಯೇ ಇಲ್ಲಿಂಬ ಭಾವದಿಂದ ಅವರನ್ನು ಪುರಸ್ಕರಿಸುವ ಮಾತ್ರ ಹಾಗೀರಲ್ಲ, ಕೇವಲ ತುಚ್ಛ ಮೃಗಜಾತಿಗಳನ್ನು ಕಾಣುವಂತೆ ಕಡೆಗಳಿಸುತ್ತಿರುವುದರ ಫಲಾನುಭವವು ಯಾರ ಹಾಲಿಗೆ?

ಆವುದೇ ಒಂದು ಗೃಹಕಾರ್ಯವೂ ಸ್ತ್ರೀಯರನ್ನೇ ಅವಲಂಬಿಸಿರುವದು. ಸ್ತ್ರೀಯರಿಂದಲೇ ಗೃಹಕಾರ್ಯವು ನಿರ್ವಹಿಸಲ್ಪಡುವುದು. ಆವ ಗೃಹವು ಗೃಹಿಣಿಯಿಂದ ರಹಿತವಾಗಿ, ದಕ್ಷಿಣಾದ ಸ್ತ್ರೀಯ ವಿಚಾರಕೆಳ್ಳಳಿಪಡಿರುವುದೋ ಆ ಗೃಹಕಾರ್ಯವು ಸುಲಲಿತವಾಗಿಯಾಗಲ್, ಸಮರ್ಪಕ ರೀತಿಯಿಂದಾಗಲ್ ಸಿವಾಹವಾಗುವುದಿಲ್ಲ. ಅದರಲ್ಲಿ ಅನೇಕ ಕೌರತೆಗಳಿದ್ದೇ ಇರುತ್ತವೆ. ಹಾಗೆ ಅತ್ಯೇಗತ್ಯೇವಾಗಿ ಅವಲಂಬಿಸಲ್ಪಡಬೇಕಾದ ಸಹಕಾರೀ ಪಾತ್ರವು ಪರಿಶುದ್ಧವಾಗಿಯೂ ತನ್ನ ಪುರೋವೃದ್ಧಿಗೆ ಬೇಕಾದ ಸಲಕರಣೆಗಳನ್ನೂ ದುಸಲು ಸಮರ್ಥವಾಗಿಯೂ ಇರಬೇಕಲ್ಲವೇ? ಹಾಗಿಲ್ಲದೆ. ಅದರಲ್ಲಿ ಅಲ್ಲಾಸ್ತ್ರಲ್ಲಿ ದುಷ್ಪಿ ಕಣಗಳಿಗೆ ಅವಕಾಶಕೊಟ್ಟರೂ ವಿಷವು ಕ್ಷಣಿಕ್ಷಣಕ್ಕೂ ವ್ಯಾಪಿಸುವಂತೆ ಮಹತ್ತಾಗ್ರಿ ತನ್ನನ್ನೂ ತನ್ನನ್ನು ಸೇರಿದವರನ್ನೂ ಕೂಡಿಯೇ—ಇಂದಲ್ಲಿದ್ದರೆ, ಮುಂದೆಯಾದರೂ ಕ್ಲೇಶಕ್ಕೆ ಗುರಿಮಾಡಬಿರಾರದಲ್ಲವೇ? ಭಾರತ್ಯಗಳೇ! ವಿಚಾರಮಾಡಿರಿ? ಪುರುಷನ ಜತುವಿಧ ಪುರುಷಾರ್ಥ ಸಾಧನೆಗೂ ಸ್ತ್ರೀಯೇ ಕಾರಣವೆಂದಬಳಿಕ ಆ ನಾರಿಯರು ಅಕುಟಿಲ, ಅಚ್ಚಿಸ್ತು—ಅಕ್ಷಯವಾದ ಪ್ರೀತಿಯಿಂದಲೂ ನಮ್ಮತೆಯಿಂದಲೂ ಹಿತಚಿಂತನೆಯಿಂದಲೂ ತನಗೆ ಶಕ್ತಿಯನ್ನು ಉತ್ತೇಜಿಸಿ ಗೊಳಿಸುತ್ತಿರುವಂತೆ ಮಾಡಬೇಕಾದರೆ ಅವಳಲ್ಲಿ ಪುರುಷನು ಹೇಗೆ. ನಡೆಯಬೇಕು? ತನ್ನನ್ನೇ ನಂಬಿ ಬರುವ ನಾರಿಯರಲ್ಲಿ, ನಿಜವಾದ ಅಂತರಂಗವನ್ನೈಲ್ಲಿ ಹೀಗೆ, ಅವಳ ಬುದ್ಧಿ—ಜ್ಞಾನ—ಕೌಶಲ್ಯಗಳು ವಿಕಾಸಹೊಂದುವಂತೆ ನಯನೀತಿವಜನಗಳನ್ನು ಹೇಳುತ್ತ ಅವರನ್ನು ಪ್ರಜಾಳಾವಂತರ

ನಾನ್ಯಾಗಿ ಮಾಡಬೇಕ್ಕಲ್ಲದೆ ನಿರ್ಬಂಧಿಸುವುದು ಅನಧಿಕ್ಕೆ ಕಾರಣವೆಂದರೆ ಪುನರ್ಕ್ಷಯಲ್ಲವೇ?

ಇನ್ನು ಮೂರನೆ ವರ್ಗದ ಕನಿಷ್ಠಪಕ್ಕದವರನ್ನು ಕುರಿತು ಹೀಳುವುದೊಂದುಳಿದಿತ್ತ.. ಆದರೆ, ಇವರನ್ನು ಹೇಗೆ ಕರೆಯಬೇಕೋ ಸಮಗ್ರೇ ತಿಳಿಯಲ್ಲಿ. ಏಕೆಂದರೆ, ‘ಹೆಂಡಿತ ಹೆಗ್ಗಡಿಯಾದರೆ ಗಂಡ ಮೂಳ ನಾಯಿಗೂ ಕಡೆ’ ಎಂಬ ಗಾದೆಯಂತೆ ಹೆಂಡಿರ ದಾಸಾಸುದಾಸ ನಾಗಿ ಅವರಿಟ್ಟಿಗೆರೆಯನ್ನು (ಅದು ತನ್ನ ಪುರುಷ—ಮಾನವ—ಕರ್ತವ್ಯಕ್ಕೆ ಲೋಪವಾಗುವಂತಿದ್ದರೂ) ಏಂಬ ಏಂಬ ಭಗವತ್ಪಾದತ್ತವಾದ ಶಕ್ತಿ, ಮೇರ್ಥಾ ಇಂದಿರಿಯಗಳ ಪಟ್ಟತೆಗಳಿದ್ದ್ದ ಏಂಬಾಗಿ ಕರ್ತವ್ಯಪರಾಬ್ರಹ್ಮರಾಗಿರುವವರನ್ನು ಹೇಗೆ ಸಂಭೋಧಿಸಬೇಕೋ ತಿಳಿಯಲ್ಲ?

ಆದರೆ ಮಾಡುವುದೇನು? ಸ್ವಯಂಕೃತಾಪರಾಧದ ಫಲವು ಎಂದಿಗೂ ತಪ್ಪಾದು? ಅದೇನೇನ್ನುವರಿ? ಹಾರ್ಯಃ ಸ್ತ್ರೀಯರ ಜಿತ್ತುವೇ ಚಂಚಲವು. (ಕೆಲವು ಸಂಭರ್ಣಗಳಲ್ಲಿ ಸ್ತ್ರೀಯರ ಹೃದಯವು ಕರಿನಾತ್ ಕರಿನತರಪೇ ಆಗುವುದು.) ಅದು ಆರಂಭದಿಂದಲೂ ಎಂದರೆ ಮಾತು ಕಲಿತುದು ಮೊದಲು ತಾಯಿತಂದೆಯರ ಸ್ನೇಹಿತಕ ಶಿಕ್ಷಣಗಳಿಂದಪಡದೆ ಲಾಲನೆಯಿಂದಲೂ ಹೊಗಳಿಕೆ ಯಿಂದಲೂ ಬೆಳೆದರೆ ಒಂದು ವಿಧವಾದ ಗರ್ವವು (ಅಭಿಮಾನವು) ಹುಟ್ಟುವುದು. ಈ ಗರ್ವವು ಪತಿಗೃಹಕ್ಕೆ ಬರುವ ಮೊದಲು ತಾಯಿಯ ಬಳಿಯ ಲೀಡಾಗ ಅಪ್ಪು ಬಾಧಕವಾಗುವುದಿಲ್ಲ; ಪತಿಯ ಮನಸೆಗೆ ಬಂದಮೇಲೆ ಅದು ತನ್ನ ಗುಣವನ್ನು ಪ್ರಕಟಿಸುವುದು. ಈ ಗರ್ವವೇ ತನ್ನ ಪತಿಯ ತೇಜೋಭಂಗಮಾಡುವುದಕ್ಕೂ ತವಮಾನಸೆಯ ಸುಖವನ್ನು ಉಗ್ರಿಸಿಸುತ್ತ ಅತ್ಯೇಯ ಮನಸೆಯಲ್ಲಿ ಕೆಲಸಕ್ಕೆ ಮೈಗಳ್ಳಿತನಮಾಡುವುದು, ಅತ್ಯೇ ಮೊದಲಾದವರ ಮೇಲೆ ಧೂರುಹೀಳುವುದಕ್ಕೂ ಕಾರಣವಾಗುವುದು. ಪತಿಯು ಸುಶಿಕ್ಷಿತನೂ ದಕ್ಷನೂ ಆಗಿದ್ದರೆ ಮಾತ್ರ ಇಷ್ಟಕ್ಕೆ ಅವಕಾಶವಾಗುವುದಿಲ್ಲ; ಎಂದರೆ ಅಭಿಮಾನವು ಸಂಪೂರ್ಣವಾಗಿ ಹೋಗುವುದಿಲ್ಲವಾದರೂ ಅದರಿಂದ ಇತರರಿಗೆ ಹಾನಿಯಾಗಿದೆ ಕೇವಲ ಪತಿಯ ಮನಸ್ಸಿಗೆ ಮಾತ್ರ ಆಯಾಸ ವಾಗುವಂತೆ ಮಾಡುವುದು. ಅದು ಹೇಗೆ—ಎಂತು—ಎಂಬುದನ್ನುಲ್ಲಿ ನಿರ್ದಿಷ್ಟ

ವುದಕ್ಕಿಂತಲೂ ಅಭಿವಾಸವತ್ತಿಯರಾದ ಪತ್ತಿಯರು ತಮ್ಮ ವಿಷಯದಲ್ಲಿ ಅಡಿಗಡಿಗೆ ತೋರುತ್ತಿರುವ ಕರತೆಗಳಿಂದಲೂ ತಮ್ಮ ಅಭಿವಾಸದಿಂದ ತಮ್ಮ ವಿಷಯದಲ್ಲಿ ತಾವೇ ತೋರುವ ಕೂರತಸಗಳಿಂದಲೂ (ಉಪವಾಸ, ಚಾಗ ರಾಧಿ ಕ್ಲೀರಗಳನ್ನು ಅನುಭವಿಸುವುದು.) ಪತಿಗಳ ಮನಸ್ಸಿಗೆ ಹೇಗೆ ಆಯಾಸವಡಿಸುವರಂಬುದನ್ನು ಅಟಗಡಿಗೆ ಅನುಭವಿಸುತ್ತಿರುವವರೇ ಉಂಟಿಸಬೇಕಾಗುತ್ತದೆ.

ಹೇಗೆ ಮೊದಲೇ ಅಭಿವಾಸದಿಂದ ಬೇರಿದ ಸ್ತ್ರೀಯನ್ನು ಪತಿಯಾದ ವಸು ಮುಖಸ್ತುತಿಯಿಂದ ಮತ್ತು ಮುಖ್ಯ ಉಬ್ಜಿಸುವುದು, ಬಹುಮಾನದ ನೆವಡಿಂದ ತನ್ನ ಯೋಗ್ಯತೆಯನ್ನು ಮಾರ್ಪಿ ಪತ್ತಿಯ ಸಂತೋಷಕ್ಕಿಂದು ಅವಳು ಕೋರಿದ ವಸ್ತುಗಳನ್ನು ತಂದೊಷ್ಟಿಸುವುದು, ಪತ್ತಿಯ ಮುಖೋಲಾಲಾ ಪಕ್ಕಾಗಿ ಅವಳ ಮುಂದೆ ಅತಿಯಾದ ಹಾಸ್ಯ ಸಂಪನ್ಮೂಲಗಳನ್ನು ಪ್ರದರ್ಶಿಸುವುದು, ಕೋಮಲೀಯಾದ ಪತ್ತಿಗೆ ಆಯಾಸವಾಗದಿರಲೆಂದು ಅವಳನ್ನು ಕರ್ಜಿಲಿಸಿ, ತಾನು ಗೃಹಕಾರ್ಯಗಳನ್ನು ಮಾಡುವುದಲ್ಲದೆ ಅವಳ ಉಪಚಾರಕ್ಕೂ ತೊಡಗುವುದು—ಇವೇ ಮೊದಲಾದವುಗಳಿಂದ ಪತ್ತಿಯರನ್ನು ಮಂದಿಸುವಂತೆ ಮಾಡಿಪಟ್ಟರೆ ಮಂದಿಸುತ್ತ ಆ ಅಂಗಸೆಯರು ವಿದ್ಯಾವತಿಯ ರಾಗಿರಲು, ವಿದ್ಯೆಯಲ್ಲಿದ್ದವರಾಗಿರಲು, ಹೇಗೆದೂರೂ ಮೇಲೆ ಹೇಳಿದ ವರ್ತನೆಯಿಂದ ಮತ್ತೆಯರಾಗಿ ಪತಿಗಳನ್ನು ತಮ್ಮ ಆಜ್ಞಾಧಾರಿಗಳನ್ನಾಗಿಯೂ ಇತರರನ್ನು ತಮ್ಮ ಉಳಿಗಡವರನ್ನಾಗಿಯೂ ಭಾವಿಸುವರಾಗುವರು. ಇದರಿಂದಲೇ ಬುದ್ಧಿಕಾಲಿಗಳು, ಪತ್ತಿಯರಲ್ಲಿ ಆಂತರಿಕ ಸ್ವೀಹವಿರಿಸಿದ್ದರೂ ಅವರನ್ನು ಎಷ್ಟುಮತ್ತಿಗೆ ಆದರ-ಮಶ್ವಾಸ ಗೌರವ ಬುದ್ಧಿಗಳಿಂದ ಸೋದರಿಕೋ ಅಷ್ಟಲದೆ ತಮ್ಮ ಜೀವನದಮೇಲಿನ ಸರ್ವಸಾಪ್ತತಂತ್ರಗಳನ್ನು ಅವರಿಗೆ ಒಷ್ಟಿಸುವಷ್ಟು ಹೀಸಿಸಿತ್ತಿಗೆ ಮಾತ್ರ ಬರಬಾರದಿಸ್ತನ್ನುವರು. ಪಾರಂಭದಲ್ಲಿ ಮೇಲೆ ಹೇಳಿದಂತೆ ಮಾಡಿ, ಆ ಬಳಿಕ ಬೀಗಿ ಕುಳಿತು, ಇಲ್ಲವೇ ಇನ್ನೂ ಇತರ ವಿಧವಾದ ಹಿಂಸೆಗಳನ್ನು ಕೊಡುವ ಪತ್ತಿಯರ ವಿಷಯದಲ್ಲಿ ಕಡೆಗೆ ಕೋಪಗೊಳ್ಳುವುದಾಗಲಿ, ವಿರಕ್ತರಾಗಿ ಹೋಗುವುದಾಗಲಿ, ಅವರನ್ನು ವಾಗ್ದಂಡನಗಳಿಂದಲಾಗಲಿ, ಕೂರವಾಗಿ ದಂಡಿಸಲು ಪ್ರಯತ್ನಿಸುವುದಾಗಲಿ ಉಚಿತವಲ್ಲ. ಮೇಲೆ ಹೇಳಿದಂತೆ ಪಾರಂಭದಿಂದಲೂ

ಪತ್ತಿಯರನ್ನು ಉಪ್ಪಿಸಿ, ಅವರ ಮನಸ್ಸುಂತೋಹಕಾಂಗಾ ಬೇಕಾದ ಆಟ ವಾಟಗಳಲ್ಲಿ ಬೆರೆದು, ಅವರು ಕೇಳಿದುದನ್ನು ತಮ್ಮ ದೇಹವನ್ನು ಒತ್ತೆಯಿಂಟಾದೂ ತಂದಿತ್ತು, ಅವರ ಮನೋಲಾಳಸಕಾಂಗಾ ತಮ್ಮ ತಾಯಿ ತಂದೆ ಬಡಹುಟ್ಟಿದವರನ್ನು ತೊರೆದು, ಕಡೆಗೆ, ಎಂದರೆ, ತಮ್ಮ ವರ್ತನದ ನಿಷಯಕವಾಗಿ ಚಾಲ್ನಸೋರ್ಡಯವಾದಮೇಲೆ ಪತ್ತಿಯರನ್ನು ಕುರಿತು ಸಿಷ್ಟುರವಾಡುತ್ತಲೂ, ತಮ್ಮ ಕರ್ತವ್ಯವರಾಜುವಿಶೇಗಾಗಿ ಹಳ್ಳಾತ್ಮಕ ಸದುತ್ತಲೂ ಇರುವುದನ್ನು ನಾವು ಅಶ್ಲಗ್ಗಿಗೆ ಸೋರಿಟಯೂ ಸೋರಿಡುತ್ತಲೂ ಇರುವೆನ್ನ.

VI

ಅಶೀಕ್ಷೆಯ ಅಲಂಖ್ಯ ಘಲ.

ಖರುವರ ಇವೇಕ್ಕೆ ಮತ್ತು ಅಶೀಕ್ಷೆಗಳ ಘಲವ್ಯ ಇಷ್ಟಕ್ಕೆ ಮುಗ್ಗಾ ದಂತಾಗಲಿಲ್ಲ. ಹಲವುಕಡೆ ನಂತರ ರೂಪುಗಳನ್ನು ಧರಿಸಿ, ತಮ್ಮ ತಮ್ಮ ಸಮಾಜದ, ಕಡೆಗೆ ತಮ್ಮ ದೇಶಕ್ಕೂ ಲಾಂಭನಾಸ್ತಿದವಾಗಿ ತಿರುಗುವುದು. ಉದಾಹರಣೆಗೆಂದರೆ:—

ಪತ್ತಿಯು ಓದು ಬರಹ ಕಲತವಳಿಂದು ಹಿಗ್ಗಿ, ಮೂದಮೂದಲು ಅವಳ ವಾಸನಂಗಕ್ಕೆ ಏಷ್ಟು ಬಾರದಂತೆ ಸಹಾಯಕನಾಗುತ್ತಿದ್ದು, ಒರುಒರುತ್ತೆ ಪತ್ತಿಯು ವಿದ್ಯಾವತಿಯೆಂಬ ಆಸಂದದಿಂದ ಹಿಗ್ಗಿ ಅವಳನ್ನು ಪ್ರಯಾಸ ಕಾರ್ಯಕ್ಕೆ ಕೈಹಾಕಡಂತೆ ಮಾಡಿ ತಾನೇ ಅವಳಿಗೆ ಪರಿಷಯ್ಯಯನ್ನು ಮಾಡುತ್ತೆ ಪತ್ತಿಯು ವಿದ್ಯಾಪರಿಶ್ರಮ ಹೊಂದಿ, ವೇತನವನ್ನು ಪಡೆದು ಸಂಸಾರಕ್ಕೆ ತಂದುಹಾಕುತ್ತಿದ್ದರೆ ತಾನು ಅಡುವಳನೂ ಹುಡುಗರನ್ನು ಅಡಿಸುವನೂ ಆಗಿ ಪತ್ತಿಯ ರೀವಿಯನ್ನು ಸೋರಿಡಿಸೋರಿಡಿ ಹಿಗ್ಗಿತ್ತಿರುವ, ಸ್ವರೂಪ ಚಾಲ್ನಸವಿಲ್ಲದ ಪುರುಷರೂ ಪತಿಯನ್ನು ಜನ ನಿಂದೆಗೆ ಗುರಿಮಾಡಿ ಮೇಲೆ ಹೇಳಿದಂತೆ ವರ್ತನವ ಮಾನಿಸಿಯರೂ ನಮ್ಮವರಲ್ಲಿ ಎಷ್ಟೋ ಮಂದಿ ಇರುವರಲ್ಲವೇ? ಇಂತಹ ದೇವಿದಾಸರಾಗಿ, ದೇವಿಯು ಆವ ಕಾಲಕ್ಕೆ ಆವ

ರೀತಿ ಆಗ್ರಹಮಾಡುವಳೋ ಎಂಬ ಭೀತಿಯಿಂದ ತದೇಕಚಿತ್ತರಾಗಿ ಭಗವಾಜ್ಞೆ—ಸೃಷ್ಟಿ ನಿಯಮಗಳನ್ನು ಉಲ್ಲಂಘಿಸಿ, ದೇವಿಯ ಮನೋನುಸಾರವಾಗಿ ಸಹಿಪುದೇ ಒನ್ನುಸಾರ್ಥಕತೆಯೆಂದೂ, ಇದನ್ನು ಚಿಟ್ಟರೆ ಅಧ್ಯೋಗತಿಯೆಂದೂ ಸನೇದು ಸರ್ವದಾ ದೇವ್ಯಪಾಸನೆಯಲ್ಲಿಯೇ ಇರುವ ಪುರಷಮಹಾಶಯರೊಂದು ಕಡೆಯಿದ್ದರೆ, ಮತ್ತೊಂದು ಕಡೆ, ಪತಿಗಳನ್ನು (ಕಾರ್ಯತ್ವ) ದಾಸಾನುದಾಸರನಾಗಿ ಮಾಡಿಕೊಂಡು ಅವರ ಸಾಮಾಂತರ್ಯ, ಬುದ್ಧಿ, ಮೇಧಾ ಚಾಲ್ನನ ಬಲಗಳಲ್ಲವನ್ನೂ ಕೇವಲ ವಿಲಾಸ, ಉದರಂಭರಣ, ವಿಷಯತ್ವಪ್ರಿಗಳಲ್ಲಿಯೇ ಸಮೇಯುವಂತೆ ಮಾಡಿರುವ ಹೆಂಗಸರೂ ಇರುವರು. ಇಂಥರೆನನ್ನು ನಾವು ಆವ ಅನ್ವಯಾನಾಮದಿಂದ ಸಂಚೋಧಿಸಿ ಈ ಲೇಖನಿಯನ್ನು ಧನ್ಯವೆನಿಸುವ?

‘ಮಹಿಳಾ’—ಇಲ್ಲ, ಮಹಿಳೆಗೆ ಬೇಕಾದ ಮಾನ, ತಾಳೈ, ಸಲೈಗಳು ಇವರಲ್ಲಿಲ್ಲ. ಮನಸ್ಸೆಗ್ಗೆಯೆವಲ್ಲದಿವರನ್ನು ಮಹಿಳೆಯರನ್ನು ಪುದೆಂತು?

‘ಭಾಮಾ’—ಪ್ರಕಾಶಮಯವಾದ ಬುದ್ಧಿಯೂ ಭಾವಶದ್ವಯೂ ಇಲ್ಲದವರು ಭಾಮೆಯರನ್ನು ಸುವುದೆಂತು?

‘ವಧೂ’—ವಿದ್ಯಾ, ವಿನಯ ಏವೇಷನಗಳೇ ಇಲ್ಲದವರನ್ನು ವಧೂಗಳನ್ನು ಪುದೇ?

‘ಸತೀ’—ಸ್ತ್ರೀ ಧರ್ಮ, ಧ್ಯೇಯ, ಕರ್ತವ್ಯಗಳ ಚಾಲ್ನನವೇ ಇಲ್ಲದವರು ಸತೀ ಶಬ್ದಕ್ಕೆ ವಾತ್ರರಾಗುವುದಾದರೂ ಹೇಗೆ? ಇನ್ನೇನು ಮಾಡುವ? ಆವುದನ್ನು ನೋಡಿದರೂ ಸರಿಹೋಗುವುದಿಲ್ಲ. ಭಾರತ್ಯ, ಪತ್ನೀ, ಸಭೀ, ಸಹಚಾರಿಣೀ, ಕಾಂತಾ, ನಾರಿ, ಆರ್ಯ—ಇತ್ಯಾದಿ ಶಬ್ದಗಳಿಂದ ಅಲಂಕೃತಿಯರಾಗುವುದೆಂತೂ ಅವರ ಅದ್ವಷ್ಟಕ್ಕೆ ಬಹುದೂರದಲ್ಲಿರುವುದೆಂದು ಭಾವಿಸಬೇಕಾಗಿದೆ. ಅಂತಹ ‘ಪ್ರಬಲೆ’—‘ಅತಿಬಲೆ’ಯರಾದ ಯುವತಿಯರ ವಿಷಯದಲ್ಲಿ ನಾವು ಹೇಳುವುದೇನಿದೆ? ತಮ್ಮ ಗೃಹಿಣೀ ಪದವಿಗೆ ಹಾನಿಕರವಾದ ಮೇಲಿನ ದೋಷಗಳನ್ನು ಎಂದರೆ ನ್ಯಾನಾತಿರಿಕ್ತಗಳಾದ ನಡತೆಗಳನ್ನು ಕ್ರಮವಹಿಸಿಕೊಂಡಲ್ಲದೆ, ಸ್ತ್ರೀಜಗತ್ತನ್ನೇ ನುಂಗತ್ತಿರುವ ದೌಷಣ್ಯವಾಗಲೀ—ಅದರಿಂದ ಹುಟ್ಟುವ ದೌಭಾಗ್ಯ

ವಾಗಲೀ ನಿವಾರಣವಾಗುವಂತಾಗುವುದಿಲ್ಲ. ದೌರ್ಜನ್ಯ ದೌಭಾಗ್ಯಗಳಿಗೆ ಈಡಾಗಿರುವ ಈ ನಮ್ಮ ದೇಶದಲ್ಲಿ ಶಾಂತಿ, ಸಂಪತ್ತುಗಳ, ಅಭ್ಯರ್ಥಿಗಳ ಆಶೇಯಾದರೂ ಎಲ್ಲಿರುವುದು? ಆದರೆ ಈಗ ಮಾಡುವುದಾದರೂ ಏನು? ಒಲಿತ ಪರಿಸ್ಥಿತಿ ಬಗ್ಗೆ ಸಲು ಒರುವದಿಲ್ಲ; ಎಕೆಯ ಬಿದಿರನ್ನೇ ಬಗ್ಗೆ ಸಿಹದಮಾಡಿಕೊಳ್ಳಬೇಕು. ಎಂದರೆ, ಈವರೆಗೆ ವಾರಿಹೋಗಿರುವ ದೌರ್ಜನ್ಯವನ್ನು ಕ್ರಮಕ್ಕೆ ತರುವುದು ದುಷ್ಪರ್ತವು. ಆದರೆ ಇನ್ನೂ ದೌರ್ಜನ್ಯದ ಲೇಪವಿಲ್ಲದಿರುವ ಮತ್ತು ಇದೇ ದೌರ್ಜನ್ಯದ ಅಂಕುರವಾಗಿರುವಂಥ ಮಹಿಳೆ-ತರಳೆಯರನ್ನು ಕ್ರಮವಲ್ಲಿರಿಸಿ, ಸುಶಿಕ್ಷಿತರನ್ನಾಗಿ ಮಾಡಿದರೆ ನಿರ್ದಿಷ್ಟ ಫಲವನ್ನು ಕಾಣಬಹುದು. ಅದು ಕೂಡ ದೇಶೀನ್ನು ತಿಯಲ್ಲಿಯೇ ಗುರಿಯನ್ನಿಲಿಸಿರುವ ಪುರುಷರ ಕರ್ತವ್ಯಕ್ಕೆ ಸೇರಿದ ವಿಚಾರವಾಗಿರುವುದು. ಅವರು ಅದರಲ್ಲಿ ತಮ್ಮ ಸಾಮಧ್ಯ-ದಕ್ಷತೆಗಳನ್ನೂ ದೇಶಕಾಲಾನು ಗುಣವಾಗಿ ವಿಸಿಯೋಗಿಸಿ, ಲೋಕ ಕ್ಷೇಮವನ್ನು ಉಟುಮಾಡುವಂತಾಗ ಲೆಂದು ನಿರೀಕ್ಷಿಸುತ್ತಿರುವೆವು.

ಶ್ರೀ:

ಉತ್ತರಾಧಿ

I

ಬಾಂಧವರಲ್ಲಿ ಭಿಕ್ಷೆ.

ಅಬಲಾ ದೌಷಿಣ್ಯ ನಿರೂಪಣ ಲೇಖನದ ಪೂರ್ವಾರ್ಥದಲ್ಲಿ ಪ್ರಥಮತೆ ಕ್ಷಮಾಪಣವನ್ನು ಕೊರಿ ಆ ಬಳಿಕ—ಗ. ದೌಷಿಣ್ಯಕ್ಕೆ ಮೂಲ ಕಾರಣ ಗಳಾದ ಆಲಸಾಗ್ನಾದಿಗಳ ಅಲಂಘ್ಯ ಫಲಗಳು, ಅ. ಆತ್ಮೋನ್ಮತಿ—ಮಾನಸಿಕೋನ್ಮತಿಗಳಿಗೆ ಆಧಾರವಾದ ಏದ್ಯಾಸ್ಪಾರೂಪವನ್ನು ತೀಯಬೇಕಾದ ಆವಶ್ಯಕತೆ, ಇ. ಪ್ರತಿಷ್ಠಾಕಾರ್ಮಿಗಳಿಗೆ ಸ್ವಜನರಲ್ಲಿ ಉಂಟಾಗುವ ಈಷಾರ್ವ ಸೂಲಿಂಗಗಳೂ ಮತ್ತು ಅವಗಳ ಪರಿಣಾಮಗಳೂ, ಉ. ಸ್ವಕೀಯರ ಮೇಲುಂಬಾದ ಈಷಾರ್ವ ಸೂಲಿಯಗಳಿಂದಾಗುವ ಪರಿಣಾಮ, ಇ. ಸ್ವಕೀಯರ ಅವದ್ಯೇಗೆ ಪುರುಷರ ಉಪೇಕ್ಷೆಯೇ ಕಾರಣ, ಈ. ಆತ್ಮಕ್ಷಯ ಅಲಂಘ್ಯ ಫಲ — ಎಂಟೇ ವಿಷಯಗಳನ್ನು ತಕ್ಕುಮಟ್ಟಿಗೆ ಉದಾಹರಣಾಪೂರ್ವಕವಾಗಿಯೂ ವಿವರವಾಗಿಯೂ ವಿವೇಚಿಸಿರುವುದನ್ನೇ? ಇನ್ನು ಅವಗಳ ಸುಧಾರಣೆಯೂ ಸಂಬಂಧವಾದ ವಿಷಯಗಳನ್ನು ಈ ಉತ್ತರಾಧಿದಲ್ಲಿ ವಿವೇಚಿಸುವುದು ಅಗತ್ಯವಾಗಿರುವುದೆಂದು ಇಲ್ಲಿ ಬೇರೆ ಹೇಳಬೇಕಾದುದಿಲ್ಲ.

ಏಕಾರಪರಾದ ಭಾರತ್ಯಗಳೇ! ಅಬಲಾ ಸಮುದಾಯವನ್ನೇ ಸುತ್ತಿ ಮುತ್ತು, ಕಾಡುತ್ತಿರುವ ಆ ದೌಷಿಣ್ಯಪವಾದದ ಭೇಕರ ರೋಗಕ್ಕೆ ಸಿಮ್ಮುವರ ಉಪೇಕ್ಷೆ ಆತ್ಮಕ್ಷಯಗಳೇ (ಮೂಲ) ಹೇತುವೆಂದೂ, ಅದರಿಂದಾಗುವ ಪರಿಣಾಮವೆಂತಹದೆಂದೂ ಹಿಂದೆ ಸಿವೇದಿಸಿರುವುದಲ್ಲದೆ, ಒನ್ನು ಸಾಫ್ತಾನವಾಗಿ ಬೀಗಿ ಬರಿದುಹೋಗುತ್ತಿರುವ ನಾರಿ(?)ಯರನ್ನು ಇನ್ನು ಸುಧಾರಿಸುವುದು ಅಶಾಧ್ಯವಾದರೂ ಅಂತಹರ ಉಪದೇಶದಿಂದ ಅಭಿಮಾನಪರಾಗಿ ವಿವೇಕ ವನ್ನು ಕಳೆದುಕೊಳ್ಳಲ್ಪಡಿರುವ ಮಹಿಳೆಯರನ್ನು ಶ್ರಮಃಪಟ್ಟಾದರೂ ಸುಧಾರಿಸಬೇಕಾದುದೂ ಮತ್ತು ಎಳಿಯರಾಗಿರುವ ಹುಡುಗಿಯರನ್ನು ಯಥಾರ್ಥವಾದ ಜಾಳ್ಳನದಿಂದ ಪ್ರಕಾಶಿಸುವಂತೆ ಸುಶಿಕ್ಷಿತೆಯರನ್ನೂ ಗಿಮಾಡಬೇಕಾದುದೂ ನಿಮ್ಮವರ ಅವಶ್ಯಕತ್ವವ್ಯವೆಂದು ಕೂಡ ಶ್ರಮಪಡಿಸಿ

ರುವುದು. ಆದರೆ ಸಿಜಸ್ಥಿತಿಯನ್ನು ಹೇಳುವಾಗ ಕೆಲವೇಚೆಗಳಲ್ಲಿ ಖತೆಯಿಂದ ಒಂದೆರಡು ಕರುನ ಶಬ್ದಗಳು ಹೊರಬಿದ್ದಿರಬಹುದಾದುದರಿಂದ ಸಿಮೃತಿಯಾರಾದರೂ ಕೋಟಿಸಿಕೊಳ್ಳುವರೋ ಹೇಗೋ? ಹಾಗೆ ಕೋಟಿಸುವ ವರೂ ಇದ್ದರೆ ಅಂತಹರಲ್ಲಿ ನಮ್ಮು ಸವಿಸು ಸಿಮೇದನವಷ್ಟೇ!

“ಬಾಂಧವರೆ, ಸಿಮ್ಮು ಪೋಣ್ಯವರ್ಗಕ್ಕೆ, ಆಶ್ರಿತವರ್ಗಕ್ಕೆ—ಶಿವ್ಯ ಕೋಟಿಗೆ ಸೇರಿದವರಾಗಿ ಸಿಮ್ಮು ಪೀಠಿ, ಏಶಾಸ್, ಗೌರವ, ದಯೆ, ಕರ್ಕಿತರ ಗಳಿಗೆ ಪಾತ್ರರಾಗಿ, ಸಿಮ್ಮಿಂದಲೇ ಮುಂದೆ ಬರುವವರಾಗಿರುವ ಆ ಮಹಿಳೆಯರನ್ನು ಆಕ್ರಮಿಸಿ ನುಂಗುವ ಈ ಭಯಂಕರ ದೌಡನ್ನು ರೋಗವನ್ನು ಸೀವು ಸವರ್ಪಾಯತ್ತು ದಂಡಲೂ ಸಿವಾರಾಣಿಮಾಡಿ, ಅವರನ್ನು ಸುಸ್ಥಿತಿಗೆ ತರುವುದು ನಿಮ್ಮ ಕರ್ತವ್ಯಕ್ಕೆ ಸೇರಿದುದಲ್ಲವೇ? ಈ ವಿಚಾರವು ಸಿಮ್ಮು ಮನಸ್ಸಿನಲ್ಲಿರಬೇಡವೇ? ಹಾಗೆ ಸೀವು ಸ್ತ್ರೀಯರ ಅಭ್ಯಾಸವನ್ನು ಕೋರುವವರಾಗಿದ್ದರೆ, ಇನ್ನೂ ಪೀಗೇಕೆ ಅಲಸರಾಗಿರುವಿರಿ? ಆದಷ್ಟು ತ್ವರಿತ್ಯಾಯಿಂದ ಪ್ರಾಯತ್ವ ಪರರಾಗಿರಿ. ಬಲೀತುಹೋಗಿರುವುದನ್ನು ಉಪಾಯಾಂತರಗಳಿಂದ, ಬಲನಾದ ಚಿಕಿತ್ಸೆಗಳಿಂದ, ಹತ್ತೋಟಿಗೆ ತಂಡು ಪ್ರಗಿಣಿಸಿದು ತ್ವರಿಸಿರಿ! ಬಲಯದಿರುವುದನ್ನು ವಿತರಣೆಯಿಂದ ಹದನಾಡಿಕೊಳ್ಳಿರಿ! ಎಳೆಯದಾಗಿರುವುದನ್ನು ಈಗಿಸಿಂದಲೇ ಸಿಮ್ಮಿವರ ಮುಂದಿನ ಉನ್ನತಿ ಮಾರ್ಗಕ್ಕೆ ಸಾಧನವಾಗುವಂತೆ ಸರಿಯಾಗಿ ಮಾಡಿಕೊಳ್ಳಿರಿ! ವಿಳಂಬಿಸದೆ ಚಿಕಿತ್ಸೆಗೆ ಪಾರಂಭಿಸಿರಿ.”

ಸುಹೃದರೆ, ಸೀವು ವಾಡಬೇಕಾದ ಚಿಕಿತ್ಸಾಕ್ರಮವು ಹೇಗೆ ಬೇಕೆಂಬುದನ್ನು ಬಲ್ಲಿರೇ? ವಿಚಾರಮಾಡಿರುವಿರೇ! ಬಾಲ್ಯದಲ್ಲಿಯೇ ಹೆಣ್ಣಿಲು ಮಕ್ಕಳ ವಿಷಯವಾಗಿ ವಿಶೇಷ ಲಕ್ಷ್ಯವಿರಿಸಿ ತಂದೆಯಾದವನು, ತಂದೆಯಿಲ್ಲದಿದ್ದರೆ, ತಂದೆಗೆ ತಂದೆ, ಕಿರಿಯ ತಂದೆ, ಅಣ್ಣಿ—ಅನಾಧೀಯರಿಗೆ ಆಶ್ರಯವಿತ್ತುವಾಲಕರು ಅಥವಾ ಗುರು—ಇವರು ಆ ಹುಡುಗಿಯರನ್ನು ಆದರದಿಂದ ಕಂಡು, ಪೀಠಿಯ ಸ್ವಭಾವವನ್ನು ಅವರು ತೀಕ್ಷಿಸಿದಂತೆ ನಯರೀತಿಯಿಂದ, ಪ್ರಕೃತಿ ಸ್ವಭಾವವನ್ನೂ ಪರಮಾತ್ಮನ ದಯೆಯನ್ನೂ ವಾಪ ಪುಣ್ಯಗಳ ಸ್ವರೂಪ ಘ್ಯತ್ವಾನಗಳನ್ನೂ ಸಂದರ್ಭಪೂರ್ವದಿಗಿದಂತೆಲ್ಲಾ ಸ್ವಲ್ಪ ಸ್ವಲ್ಪ ವಾಗಿಯೂ ಸುಲಭ ರೀತಿಯಿಂದಲೂ ವಿವರಿಸುತ್ತು ಬರಬೇಕಲ್ಲದೆ, ಅವರು

ಸತ್ಯ, ಭೂತದಯೆ, ಗುರುದೈವಭಕ್ತಿ, ವಿನಯ ಸಂಪನ್ಮೂಲೆ, ಪಾಪಭೀತಿ, ಧರ್ಮಶರ್ಥದ್ವಿಗಳಿಂಬ ಪಡ್ಗಳಿಗಳನ್ನೂ ಅನುಕ್ರಮವಾಗಿ ಪಡೆದುಕೊಳ್ಳುವ ವಂತೆ ನಮ್ಮ ಪೂರ್ವಜರ ಪವಿತ್ರ ಜರಿತೆಗಳನ್ನೂ ತಿಳಿಸಿದುದಾದರೆ ನಿರಲನ ಶೈಯೂ ವಿಚಾರ ವಿಮರ್ಶಾಜ್ಞಾನವೂ ಸತತೋದ್ವಮಶೀಲತೆಯೂ ನೇಲಿಗೊಂಡು ಅಂತದರ ಪ್ರಭಾವದಿಂದ ಅವರು ಸತಿಯರ ಧರ್ಮರಹಸ್ಯವನ್ನು —ಎಂದರೆ, ಪತಿ ಸೇವಯೇ ಪ್ರಧಾನವಾಗಿರುವ ಗೃಹರಾಜ್ಯಕಾರ್ಯಕೊಳ್ಳಳ ಪಟ್ಟ ಗೃಹಿಣೀ ಕರ್ತವ್ಯದ ಸಮಸ್ತ ಭಾವನ್ನೂ ನಿರ್ವಹಿಸುವಂತಹ ಪೌರಧಿಕಿಕ್ಷಾಖವನ್ನು ಅತ್ಯಂತ ಸುಲಭವಾಗಿ ಹೊಂದಬಹುದು.

ಈ ರೀತಿಯಾದ ಚಿಕಿತ್ಸೆಯು ಸದಸದ್ವಿಚಾರಪರವಾಗಿ, ಪರಿಪಕ್ವ ಬುದ್ಧಿಯಾಳ್ಳ ಪಂಡಿತರನ್ನಿಸಿದ ಅನುಭವಶಾಲಿಗಳಿಂದ ಮಾಡಲ್ಪಟ್ಟರೆ ಆಗುವಷ್ಟು ಘಲವು—ಪ್ರಯೋಜನವು, ಸಿದ್ಧಿಯು, ಸದ್ಯಃಸ್ಥಿತಿಯಲ್ಲಿ ಸ್ತ್ರೀಯರ ಚಿಕಿತ್ಸೆಯಿಂದ ಆಗುವುದೆಂದು ನಿರೀಕ್ಷಿಸುವಂತಿಲ್ಲ. ಕಾಲಗುಣ ವ್ಯತ್ಯಾಸ ದಿಂದಲೋ ಸಂಸರ್ಗ ದೋಷದಿಂದಲೋ ಅಥವಾ ನಮ್ಮವರ ಮೈಯ ನ್ನು ಒಂದಿರುವ ಉದಾಹಿಸಿನದ ಬಿಲದಿಂದಲೋ ಹೇಗೇ ಆಗಲಿ,—ನಮ್ಮವರು ಸದ್ಯಾದಲ್ಲಿ ಈ ಬಗೆಯ ಚಿಕಿತ್ಸೆಕಾಗಲು ಶಕ್ತರಾಗಿಲ್ಲವೆಂದು ಬಹು ದುಃಖಿ ದಿಂದ ಹೇಳಬೇಕಾಗಿದೆ! ಒಂದುವೇಳೆ, ಸಾವಿರಕ್ಕೆ ಒಬ್ಬಬ್ಬರಂತೆ ಚಿಕಿತ್ಸೆ ಕಾಗಲು ಸಮರ್ಥಯಾದ ವಾನಿನೀಮಣಿಯರು ಇರಬಹುದಾದರೂ ಒಟ್ಟಿನ್ನೇವೇಲೆ ಸೋಜುವುದಾದರೆ ನಮಗೆ ತಿಳಿದುಬರುವುದಿಷ್ಟೇ: ಮೇಲೆ ಹೇಳಿದಂತೆ ಸಮರ್ಥಯರು ಒಬ್ಬಬ್ಬರು ಮಹಿಳಾಮಣಿಯರು ತಮ್ಮ ವಿಚಾರಕ್ಕೆ ಒಳಪಟ್ಟ ಬಾಲಿಕಾನಿವಹವನ್ನೂ ಮಹಿಳಿಯರನ್ನೂ ಸಂಶೋಧಿಸಿ ಯರ್ತ್ಯಾಗಿ ಮಾಡುವರೆಂದು ಹೇಳಬೇಕಾದ ಅಗತ್ಯವಿಲ್ಲವಾದುದರಿಂದ ಅವರ ವಿಚಾರವನ್ನಿಲ್ಲ ತಿಗಿಯಂವುದಿಲ್ಲ. ಉಳಿದ ನಮ್ಮ ಸ್ತ್ರೀಯರಲ್ಲಿ—ಗ. ಶಕ್ತರಸ್ಥರಲ್ಲಿದವರು, ಅ. ಕಲಿತವರು, ಇ. ಸಾಮಾನ್ಯವಾಗಿ ಅಶ್ವರಜ್ಞಾನ ನನ್ನು ಪಡೆದವರು ಏಂದು ಮೂರು ಪಂಗಡಗಳನ್ನು ಮಾಡಿ ವಿವೇಚಿಸಿದರೆ, ಮೊದಲನೆಯವರು, ಎಂದರೆ ಅನಶ್ವರಸ್ಥರು, ಬಹುಶಃ ಆಚಾರಪರರೂ, ಗೃಹಕೃತ್ಯಗಳಲ್ಲಿ ಅವಿಕಾರಂತವಾಗಿ (ಬಿಡುವಿಲ್ಲದೆ) ದುಡಿಯತಕ್ಕವರೂ, ಸ್ವಶರೀರಾಭಿಮಾನವಿಲ್ಲದವರೂ ಆಗಿರುವರು. ಇಂಥವರಲ್ಲಿ—ಮೌಢ್ಯ

ಚಾರದೊಡನೆ ಮುಖ್ಯತನ, ಕ್ಷಾರ್ಯ, ಕಲಹಕಾರಿತ್ವ, ಪರಶ್ರೀಯೋ ಇಸಹಿಷ್ನುತ್ತೆ—ಎಂಬೀ ದುಗುಣಗಳಿಂದ ಕೂಡಿದ ಕಂಬಕ್ಷಿಯರು ಕೆಲವರಿರ ಬಹುದಾದರೂ ಅವರ ವಿಚಾರವನ್ನು ಹಿಂದೆಯೇ ಸೀವೇದಿಸಿರುವುದರಿಂದ ಈಗ ತೆಗೆಯಬೇಕಾಗಿಲ್ಲ. ಇಂಥವರಿಂದ—ಎಂದರೆ ಮೇಲೆ ಹೇಳಿದ ಅಕ್ಷರಸ್ಥರಲ್ಲ ದವರಿಂದ ನಮ್ಮ ಬಾಲಿಕಾನಿವಹವು ಪಡೆಯುವ ಶಿಕ್ಷಣವೆಷ್ಟರಮಟ್ಟಿನ ದಂದರೆ ತಕ್ಷ ಮಟ್ಟಿಗೆ ಮನಸೆಗೆಲಸಗಳನ್ನು ಕಷ್ಟಕೊಳ್ಳಲೇಗಳಿನ್ನದೆ ನಿರ್ವಹಿಸುವ ಕ್ರಮವೊಂದು ಮಾತ್ರವೇ! ಇಷ್ಟರಿಂದಲೇ ಎಂದರೆ ದುಡಿವು ದೊಂದು ಬಂದಷ್ಟರಿಂದಲೇ ಸ್ತ್ರೀಯರು ಅವಶ್ಯಕವಾಗಿ ಪಡೆಯಬೇಕಾದ ಶಿಕ್ಷಣವೆಲ್ಲಾ ದೊರೆದವೆಂದಾಗಲೀ, ಅವರಲ್ಲಿ ಅಗತ್ಯವಾಗಿ, ಸತೀನಾಮ ಸಾಧ್ಯಕತೆಗೆ ಮುಖ್ಯವಾಗಿರಬೇಕಾದ ಸದ್ಗುಣಗಳಲ್ಲವೂ ಉಂಟಾಗಿರುವ ವೆಂದಾಗಲೀ ಹೇಳುವಂತಿಲ್ಲ. ದುಡಿಮೆಗೆ ತಕ್ಷಂತಿ ಬುದ್ಧಿಕುಶಲತೆ, ಸಹಸ ಶೀಲತೆ, ನಾಯವಿಚಕ್ಷಣತೆಗಳೂ, ಗೃಹಿಣಿಯಾಗುವಳು ತನ್ನ ಪತಿಯ ಮತ್ತು ಗುರುಜನರ ವಿಷಯದಲ್ಲಿ ಹೇಗೆ ವರ್ತಿಸಬೇಕು? ಆಶೀರ್ವ— ಅನಾಧಿರ ವಿಷಯಗಳಲ್ಲಿ ಹೇಗೆ ಸಹಿಯಬೇಕು—ಎಂಬ ವಿಶರಣೆ, ತಾರತಮ್ಯ ಜಾಳಾನ, ಮರ್ಯಾದೆಗಳೇ ಮೊದಲಾದುವುಗಳೂ ಇದ್ದಹೊರತು, ಅವಳು ಪಕ್ಷಾಂ ‘ಗೃಹಿಣಿ’ (ಅನ್ವಯಾನಾವಿನ್ಯಯಾ ಸಮಧೀಯಾ ಆದವಳು) ಎಂದಾಗಲೀ ಸುಶಿಕ್ಷಿತ ಸ್ತ್ರೀಯಂದಾಗಲೀ ಹೇಳಿಸಿಕೊಳ್ಳಲಾರಳು. ಇಷ್ಟಲ್ಲವೂ—ಕೇವಲ ಅಂಥಕ್ಕಾದ್ದಿ—ಮುಳುಧಭಕ್ತಿಗಳುಳ್ಳ ಅನಂತರಸ್ಥರಿಂದಲೇ ಲಭಿಸುವುದೆಂದು ಹೇಗೆ ನಿರೀಕ್ಷಿಸಬಹುದು? ಅಲ್ಲದೆ, ಅವರಿಗೆ, ತಾಳ್ಳಿಯಿಂದಲೂ ಸಾವಕಾಶವಾಗಿಯಾ ಕಲಿಸುವಷ್ಟು, ವೇಳೆಯಾ ಇರುವುದಿಲ್ಲ. ತಮ್ಮ ಕೆಲಸಗಳನ್ನು ನೋಡಿ ಅದರಿಂತೆ ಮಾಡುವುದನ್ನು ಕಲಿತು ಕೊಳ್ಳಬೇಕಿಂಬಷ್ಟನ್ನೇ ಅವರು ಹೇಳಿಕೊಡಬಲ್ಲರು. ಅದಕ್ಕೂ ಹೆಚ್ಚಾಗಿ ಕಲಿಸಲು ಅವರಿಗೆ ಕರ್ಕುವೂ ಇಲ್ಲ, ಅವಕಾಶವೂ ಇಲ್ಲ.

ಇನ್ನು ಏರಡನೆಯ ಪಂಗಡದವರೆಂದರೆ ಅವರ ಈಗಿನ ವ್ಯಾಸಂಗ ಕ್ರಮವನ್ನೂ, ಆ ವ್ಯಾಸಂಗಕ್ಕೆ ಈವರಿಗೆ ಆಗಿರುವ ಫಲವನ್ನೂ ನೋಡಿದರೆ ನಮ್ಮ ತಲೆಯೇ ತಿರುಗುವಂತಾಗುತ್ತದೆ. ಏಕೆಂದರೆ, ಈಗಿನವರಿಗೆ ಕಲಿತವರೆನ್ನು ಸಿದವರೂ ಕಲಿಯುತ್ತಿರುವವರೂ (ಸುಧಾರಣೆಯ ಶಿಖರವನ್ನೇ ಇ

ದವರು) ಮಾಡುತ್ತಿರುವ ವ್ಯಾಸಂಗ—ಅಭ್ಯಾಸ—ಆಚರಣ—ವಿಚಾರ ಪಚಕ್ಕೆ ಇಗಳನ್ನು ಹೇಗೆ ಹೇಗೆ ನೋಡಿದರೂ ಅವುಗಳಲ್ಲಿ ಸಮ್ಮು ಆರ್ಥಿಕಾರ್ಥ ಧರ್ಮ ಕ್ಷೇತ್ರದಲ್ಲಿ ಪ್ರಾಯಃ್ಪಾತ್ಯಾಂಶು ಮಾಡುವ, ಮಹಿಳಾ ಒನ್ನು ಸಾಫಲ್ಯಕ್ಕೆ ಸಹಕಾರಿಯಾಗುವ ಶಿಕ್ಷಣ ಭಾಗವೇಳ್ಳಷಣ್ಣ ಕಂಡುಬಾರದೆ, ಅದಕ್ಕೆ ವಿಪರೀತವಾದ ಶಿಕ್ಷಣಗಳೇ ಕಂಡುಬರುತ್ತಿರುವವು. ಅಂತಿರುವುದರಿಂದ, ನವನಾಗರಿಕರನ್ನಿಂದ ಮೇರವರಿಂದ, ಸಮ್ಮು ಬಾಲಯರಿಗೆ ದೊರೆಯಬಹುದಾದ ಶಿಕ್ಷಣಗಳಿಂದರೆ, ವೇಷಭಾಷಣಗಳಲ್ಲಿ ಆಶೆ, ಸರ್ವತಂತ್ರ ಸ್ವಾತಂತ್ರ್ಯಪರಕ್ಕೆ ಗಳಿಗೆ ಸಹಕಾರಿಗಳಾಗಲು ಎಷ್ಟುಬೇಕೋ ಅಷ್ಟೇ ಶಿಕ್ಷಣವು ದೊರೆಯು ಬಹುದಲ್ಲಿದೆ, ಪರಕ್ಕತಿ ಸ್ವಾಂದರ್ಘ್ಯಕ್ಕೆ ಒಪ್ಪುವ, ಗೃಹಿಣೀ ಪದವಿಗೆ ಅರ್ಥತೀಯನ್ನಾಂಶು ಮಾಡುವ ಶಿಕ್ಷಣವು ಅವರಿಗೆ ದೊರೆಯುವುದಿಲ್ಲ. ಎಂದರೆ ವಿಚಾರಜಾಲಾನ, ವಿನಯಶೀಲಕೆಗಳು ಅವರಿಗೆ ಮೇಲ್ಮೈದಂಡವರ ಶಿಕ್ಷಣ ದಂಡ ಹೇಗೂ ದೊರೆಯಲಾರವು!

ಇನ್ನು ಮೂರನೆ ವರ್ಗಕ್ಕೆ ಸೇರಿದ—ಎಂದರೆ ಸ್ತ್ರೀ ಸಮಾಜದಲ್ಲಿ ಈಗಿನ ಮಟ್ಟಿಗೆ ಉತ್ತಮ ವರ್ಗವೇನ್ನಿಸಿರುವ, ಸಾಮಾನ್ಯವಾದ ಅಕ್ಷರಜಾಲಾನ ವಸ್ತು ಪಡೆದವರೂ ಎಂದರೆ—ಇದ್ದುದರಲ್ಲಿ ಏನಾದರೂ ಗೃಹಶಿಕ್ಷಣ ಮತ್ತು ಸ್ನೇಹಿತ ಶಿಕ್ಷಣಗಳ ಪಾಠಗಳನ್ನು ಕಲಿಸಬೇಕೆಂದರೆ ಇವರೇ! ಹೇಗೆಂದರೆ, ಕಲಿತವರನ್ನಿಂದ ದವರಲ್ಲಿರುವ ಅಭಿಮಾನ, ದರ್ಶ, ಶತತೀಗಳು ಇವರಲ್ಲಿ ಅಷ್ಟು ಉಂಟಾಗುವುದಿಲ್ಲ. ತಾವು ಅಷ್ಟು ಕಲಿತವರಲ್ಲಿವೆಂದೂ, ತಕ್ಕುಮಟ್ಟಿಗೆ ಓದು ಬರೆಹವನ್ನು ಮಾತ್ರ ಕಲಿತವರೇ ಹೊರತು ಹೌಧ ವಿದ್ಯಾಭ್ಯಾಸಮಾಡಲ್ಲಿವೆಂದೂ, ಆದುದರಿಂದ ತಮಗೂ ಹೆಚ್ಚು ಕಲಿತವರು ಬಹುಮಂದಿಯಿರುವರೆಂದೂ ಇವರು ಭಾವಿಸಿರುವುದರಿಂದ, ಇವರಲ್ಲಿ ಮೇಲಿನ ಅಭಿಮಾನಾದಿಗಳಿಗೆ ಅವಕಾಶವಿರುವುದಿಲ್ಲ; ಮತ್ತು ಯಾವು ದಾದರೂ ಹೊಸ ವಿಷಯವನ್ನು ಕೇಳಿದರೆ ಅದನ್ನು ತಿಳಿದುಕೊಳ್ಳಬೇಕಂಬ ಉತ್ಸುಕತೀಯೂ ಇವರಿಗಿರುವುದು. ಅಲ್ಲದೆ ತಮ್ಮ ಪಾಲಿನ ಮನೆಯ ಕೆಲಸ ಗಳನ್ನೂ ಅವರು ಉತ್ತರಿಸುವುದಿಲ್ಲ. ಯಥಾಮತಿ ಗೃಹಕಾರ್ಯಗಳನ್ನು ಮಾಡಿಕೊಳ್ಳತ್ತಲೂ ವಿಚಾರಜಾಲಾನವನ್ನು ಹೇಳಿ ಸಿಕೊಳ್ಳಲು ಪರಯತ್ವ ಪಡುತ್ತಲೂ ಇರುವುದರಿಂದ ಇಂಥವರಲ್ಲಿ ಸಾಧಾರಣವಾಗಿ, ಅಷ್ಟೇನೂ

ಅಲಸತೆ, ಉದಾಹಿಸಿನತೆಗಳಿರುವುದಿಲ್ಲ. ಇವರಿಂದ ನಮ್ಮ ಬಾಲಿಕಾ ನಿವಹಕ್ಕೆ ಶಿಕ್ಷಣವು ದೊರೆಯುವುದೆಂದರೆ ಸಾಮಾನ್ಯ ಚಾಲ್ನನ,—ತಕ್ಕು ಮಟ್ಟಿಗೆ ಗೃಹಕಾರ್ಯ ನಿವಾರಣವಾಡುವವು ಮಟ್ಟಿನ ಶಿಕ್ಷಣವು ಮಾತ್ರ ದೊರೆಯುವುದು. ಇಂದ್ರಿ ದೊರೆತರೂ ಸದ್ಯಃಸ್ಥಿತಿಗೆ ಎಷ್ಟೋ ಅನುಕೂಲ! ಆದರೆ, ಈ ವರ್ಗಕ್ಕೆ ಸೇರಿದ ನಮ್ಮ ಸೋದರಿಯರಲ್ಲಿ ಬಹು ಮಂದಿಗೆ ವಿರಾಮವೇ ಇರುವುದಿಲ್ಲ; ಮತ್ತು ಇತರರಿಗೆ ಕಲಿಸಲು ತಕ್ಕಿಂದ್ರಿ ಅನುಕೂಲತೆಯೂ ಸಾಪ್ತಂತ್ರ್ಯವೂ ದೊರೆಯುವುದಿಲ್ಲ. ಅನೇಕ ವಿಧಗಳಾದ ಅಡಚಣೆಗಳಿದ್ದು ಕೆಲವುವೇಳೆ ಆ ಅಡಚಣೆಗಳಿಂದ ಅವರು ತಾವೇ ಬುದ್ಧಿ ಶೂನ್ಯರಂತಾಗಿ ಕರ್ತವ್ಯತಾ ಮೂಳಧರಂತೆ ಕುಳಿತುಬೆಡುವ ಪ್ರಸಂಗಗಳೂ ಬರುವುವು. ಇಂಥ ವೇಳೆಗಳಲ್ಲಿ ಅವುಗಳಿಂದ ಪಾರಾಗಿ ಮನಸ್ಸು ಮಾಡಾನ ಹೊಂದಬೇಕಾದರೆ ಅವರಿಗೆ ಒಲವತ್ತೀಯತ್ವವೂ ಸಹಾಯವೂ ದೊರೆಯು ಬೇಕಾಗುವುದು. ಇನ್ನು ಇದ ಕೆಲವರಲ್ಲಿ ಬುದ್ಧಿಶಕ್ತಿ, ವಿಚಾರ ಭಾಷಾನಗಳು ಚೆನ್ನಾಗಿದ್ದರೂ ಸ್ಪಭಾವತೆ ಸಂಶಯ, ಭಯ, ಸಂಕೋಳಿಜಗಳು ಅವರಲ್ಲಿರು ವುದರಿಂದ ಬಾಲೆಯರಿಗೆ ಶಿಕ್ಷಣವನ್ನು ಕೊಡುವವನ್ನು ಅಹಂತೆಯನ್ನು ಹೊಂದಿರುವುದಿಲ್ಲ.

ಸಾಧಾರಣವಾಗಿ ಬಾಲೆಯರಿಗಾಗಲೇ ಬಾಲಕರಿಗಾಗಲೇ ಏದ್ಯಾ ಬುದ್ಧಿಗಳನ್ನು ಒಂಟುಮಾಡುವ ಶಿಕ್ಷಕರು ತಮ್ಮ ಸ್ಪಭಾವ, ಗುಣ, ಸಡೆ, ಸುಡಿಗಳು ಹೇಗೆವಯೋ ಅವುಗಳಿಂತೆಯೇ ತಮ್ಮ ಶಿಷ್ಯವರ್ಗಕ್ಕಾಗಿ ಕಲಿಸುವರು. ಹೇಗೆಂದರೆ ಶಿಕ್ಷಕರು ಅಲಸಗಾರರಾಗಿದ್ದರೆ ಶಿಷ್ಯರೂ ಅವರನ್ನು ಸೋಧಿಯೂ ಅವರ ಸಹವಾಸ ಮಾಡಿಯೂ ಅವರಂತೆಯೇ ಅಲಸರಾಗುವರು. ಅವರು ಕೊಂಡ, ಕಾಳಿನ್ಯ, ನಿರ್ದಯೆಗಳುಳ್ಳವರಾಗಿದ್ದರೆ ಅವರ ಅಧಿನದಲ್ಲಿರುವ ಶಿಷ್ಯರೂ ಅದೇ ಗುಣವನ್ನೇ ಕಲಿತುಕೊಳ್ಳುವರಲ್ಲದೆ, ಕಪಟ ನಟನೆ, ಅಸ್ಯತ, ವಂಚನೆ ಇವುಗಳನ್ನು ಅಭ್ಯಾಸಮಾಡುವರು. ಆದುದರಿಂದಲೇ ಸಿಕ್ಕಿದವರ ಬಳಯಲ್ಲಿ ಹುಡುಗರಿಗೆ ಶಿಕ್ಷಣವನ್ನು ಕೊಡಿಸ ಬಾರದೆನ್ನುವರು.

ಪಾತ್ರಯಕವಾಗಿ ಪ್ರಥಮತಃ ಶಿಕ್ಷಣವನ್ನು ಕೊಡುವವರೆಂದರೆ ಹುಡುಗರ—ಹುಡುಗಿಯರ ತಾಯಿಯರೇ ಎನ್ನ ಬೇಕು. ಹೇಗೆಂದರೆ,

ಹುಡುಗರಿಗೆ ಬುದ್ದಿ ತಿಳಿಯುವವರಿಗೆ ವಶೇಷವಾಗಿ ಮನೆ ಬಟ್ಟು ಬರುವು ದಿಲ್ಲ. ಆಗ ಅವರು ತಮ್ಮ ತಾಯಿತಂದೆಯರ ಸಡೆ ಸುಡಿಗಳ ಕಡೆಗೇ ವಿಶೇಷ ಲಕ್ಷ್ಯವಿರಿಸಿರುವರು. ಸಡೆ ಸುಡಿಯನ್ನು ಕಲಿಯುವ ಕಾಲವು ಅದೇ ಆಗಿರುವುದರಿಂದ ಆ ಕಾಲದಲ್ಲಿ ತಮ್ಮ ಹಿರಿಯರು ಆಡುವ ಮತ್ತು ಮಾಡುವ ಭಾಷಣ ಆಚರಣೆಗಳನ್ನು ನೋಡಿ ತಾವೂ ಅವರಂತೆಯೇ ಸಡೆಯಬೇಕೆಂದೆಣಿಸಿ, ಮೇಲ್ಮೈಲ್ಲನೆ ಅದನ್ನೇ ಅಭ್ಯಾಸಕ್ಕೆ ತರುತ್ತಾರೆ. ಆ ಕಾಲದಲ್ಲಿ, ಎಂದರೆ ಬಾಲ್ಯದಲ್ಲಿ ಹುಡುಗರ ಮನಸ್ಸಿನಲ್ಲಿ ಯಾವ ವಿಚಾರವು ಬಲವಾಗಿ ಬೇರೂರುವುದೋ ಅದೇ ಅವರು ದೊಡ್ಡವರಾದ ಮೇಲೆಯೂ ಇರುವುದಲ್ಲದೆ, ಸಂದರ್ಭವೇದಿದಂತೆಲ್ಲಾ ಅದೇ ಬೆಳಿಯುತ್ತೆ ಬರುತ್ತದೆ. ವಿಚಾರವು ಒಳ್ಳಿಯದಾಗಿದ್ದರೆ ಅವರು ಬರುತ ಬರುತ ಸದಾ ಚಾರಿಗಳಾಗಲು ಸಹಕಾರವಾಗುವುದು; ಕೆಟ್ಟಿದ್ದರೆ ಏಂಬಾಗುವು ದೆಂದು ಹೇಳುವ ಆವಶ್ಯಕತೆಯೇ ಇರುವುದಿಲ್ಲ. ಏಕ್ಕೆ ವಿಚಾರಗಳಿದ್ದರೆ ಅವರ ಆಚರಣಗಳೂ ಗುಣದೋಷಗಳ ಸಮ್ಮಿಶ್ರಣವುಳ್ಳದಾಗುತ್ತದೆ. ದೊಂಷಕ್ಕೆ ಒಮ್ಮೆ ಆಸ್ವದವುಂಟಾದರೆ ಅದು ಯಾವ ಯಾವ ಕಾಲಕ್ಕೆ ಹೇಗೆ ತಿರುಗುವುದೋ, ಯಾವ ಯಾವ ರೂಪಾಂತರಗಳನ್ನು ಹೊಂದು ವುದೋ ಹೇಳಬರುವಂತಿಲ್ಲ. ಅದಕ್ಕೆಂದೇ ಬಾಲ್ಯ ಶಿಕ್ಷಣವು ಬಹು ಬೆಲೆ ಬಾಳುವಂತಹದೆಂದೂ ಬಹು ಉತ್ತರವಾದಿತ್ವವುಳ್ಳದೂ ಜಾಗರೂಕತೆಯಿಂದ ನೋಡಿಕೊಳ್ಳುತ್ತಾಂತಹದೆಂದೂ ನಾವು ಅಡಿಗಿದಿಗೆ ಹೇಳುತ್ತಿರುವೆನು.

ಇಂತಹ ಜಾಗರೂಕತೆ ಉತ್ತರವಾದಿತ್ವ(ಜವಾಬ್ದಾರಿ)ದ ಕಾರ್ಯ ಭಾರವನ್ನು ಹೆಂಗಸರ ತಲೆಯಮೇಲೆಯೇ ಹೊರಿಸಿ ತಾವು ತಟಸ್ಥಾಗಿರುವುದು ಪುರುಷರ ಧರ್ಮಕ್ಕೆ ಕೊರತೆಯನ್ನು ಒಟ್ಟುಮಾಡುವುದೆಂದೂ, ಈ ಭಾರವನ್ನು ಹೊತ್ತು ಸರಿಯಾಗಿ ಸಡೆಯುವಂತಹ ಯೋಗ್ಯತೆಯು ನಮ್ಮ ಸ್ತ್ರೀಯರಿಗೆ ಬರಬೇಕಾದರೆ ಇನ್ನು ಕೆಲವುಕಾಲ ಹೊಗಬೇಕೆಂದೂ (ಎಂದರೆ ಕಾಲವು ಸುಮತ್ತನೆ ಕಳೆದುಹೊಂದಷ್ಟು ರಿಂದಲೇ ಆಗತಕ್ಕುದಲ್ಲ.) ಪುರುಷರ ವಿಚಾರಣಾ ಶಕ್ತಿ, ಪ್ರಯತ್ನ, ಪ್ರಯಾಸ-ಸಾಹಸಗಳು ಎಷ್ಟೇಷ್ಟು ಜಾಗ್ರತೆಯಾಗಿ ಸ್ತ್ರೀಯರಿಗೆ ಉಂಟುಮಾಡಿದರೆ ಅವು ಹೂಡಿ ಜಾಗ್ರತೆಯಿಂದ ಆ ಯೋಗ್ಯತೆಯಂಟಾಗುವುದೆಂದೂ, ಅದನ್ನು ಒಟ್ಟುಮಾಡುವವರಿಗೆ

ಪುರುಷರು ತಮ್ಮ ಕರ್ತವ್ಯವನ್ನು ಮಾಡಿದಂತಾಗುವುದಿಲ್ಲವೆಂದೂ ನಮ್ಮಭಾವದಿಂದ ನಿರ್ವಹಿಸುವೆನು.

ಈಗ ಸದ್ಯಕ್ಕೆ ನಮ್ಮ ಪುರುಷ ಬಾಂಧವರು ಮಾಡಬೇಕಾಗಿರುವ ಪ್ರಯತ್ನವೆಂತಹದೆಂದರೆ ಮುಖ್ಯವಾಗಿ ಬಾಲಿಕ್ಷಾ ಶಿಕ್ಷಣ ವಿಚಾರದಲ್ಲಿ ಅವರು ತೆಗೆದುಕೊಳ್ಳುತ್ತಕ್ಕ ಭಾಗವೆಷ್ಟೆಂದರೆ ಇಷ್ಟ ಹೇಳತಕ್ಕುದಿದೆ:— “ಬಾಲಿಯರ ನಡೆ ನುಡಿಗಳು ಯಾವ ದಾರಿಯಲ್ಲಿ ತಿರುಗುವಂತಿವೆ, ಅವರ ಗುಣಗಳು ಹೇಗೆನೇ—ಎಂಬವನ್ನು ಸೂಕ್ಷ್ಮವಾಗಿ ವಿಚಾರಮಾಡಿ ತಿಳಿಯ ಬೇಕು. ಮನೆಯಲ್ಲಿ ಅವರಿಗೆ ಹಿರಿಯರಿಂದ ಯಾವತೆರದ ಪಾಠವು ಕಲಿಸಲ್ಪಡುವುದು ಎಂಬವನ್ನೂ ಗ್ರಹಿಸಿಕೊಳ್ಳಬೇಕು. ಅವರು ಕೇವಲ ಆಟ ಪಾಟಗಳಲ್ಲಿಯೂ, ಅಲಂಕಾರ ಆಡಂಬರಗಳಲ್ಲಿಯೂ ಕಾಲಕಳಿಯುವಂತಿದ್ದರೆ. ಹಿರಿಯರ ಮಾತಿಗೆ ಕೆವಿಗುಡದೆ ಹೇಳಿದ ಮಾತಿಗೆ ಇದಿರಾಜುವ ಮತ್ತು ಚಂಡಿತನದಿಂದ ಹೋರಾಜುವಹಾಗಿದ್ದರೆ ಸರ್ವಪ್ರಯತ್ನದಿಂದಲೂ ಆ ದುಗುಣಗಳನ್ನು ಬೆಳಿಸಬೇಕು. ಇಲ್ಲದಿದ್ದರೆ ಅವರು ಮುಂದೆ ಸುಸ್ಥಿತಿಗೆ ಬರುವುದು ಕಿಂನವಾಗುವುದು. ಎಂದರೆ ಹೆಣ್ಣು ಮಕ್ಕಳ ಶಿಕ್ಷಣ ರಕ್ಷಣೆ ವಿಚಾರಗಳೆಲ್ಲವೂ ಸ್ತ್ರೀಯರಿಗೇ ಸೇರಿದುವೆಂದೂ, ತಮಗೆ ಗಂಡುಮಕ್ಕಳ ಶಿಕ್ಷಣವೊಂದೇ ಸಾಕಾಗಿರುವದೆಂದೂ ಕೆಲವರು ಹೇಳುವರು. ಮತ್ತೆ ಕೆಲವರು, ‘ಅತ್ಯೇ ಮನಿಗೆ ಹೋದಾಗ ಅಲ್ಲಿ ಅವರಿಗೆ ಶಿಕ್ಷಣವು ತಾನೇ ದೊರೆಯುವುದು, ಆವರೆಗೆ ಇಲ್ಲಿ ಆಡಿಕೊಂಡು ಬೆಳಿಯುತ್ತಿರಲಿ, ಪಾಪ, ಸ್ವಲ್ಪಾವಧಿಯೆಷಳಿಗೇ ಅತ್ಯೇ ಮನಿಗೆ ಹೊರಟುಹೋಗುವರಾಗಿರುವ ಹುಡುಗಿಯರನ್ನು ನಾವು ಇಲ್ಲಿ ಪಾಡುಪಡಿಸುವುದೇಕೆ?’ ಎಂದೂ ಹೇಳುವರು. ಇನ್ನು ಕೆಲವರು, ‘ಹೆಣ್ಣು ಮಕ್ಕಳಿಗೆ ಶಿಕ್ಷಣಕೊಡಬೇಕಾದ ಆವಶ್ಯಕತೆಯಿಲ್ಲ, ನಮಗೆ ಉತ್ತರವಾದಿಗಳಾಗುವ ಹುಡುಗರ ಶಿಕ್ಷಣವು ಮಾತ್ರ ಆವಶ್ಯಕತ್ವವು’ ಎಂದು ಕೂಡ ಹೇಳುತ್ತಿರುವರು. ಈ ಮೂರು ತರದ ಅಭಿಪೂರ್ಯವೂ ಸರಿಯಿಲ್ಲವೆಂದು ಹೇಳಬೇಕಾಗಿದೆ. ಏಕೆಂದರೆ ಹೆಣ್ಣು ಮಕ್ಕಳ ಶಿಕ್ಷಣವು ಹೆಂಗಸರ ಪಾಲಿಗೇ ಸೇರಿದುದೆಂದು ಬಿಟ್ಟರೆ, ಅವರ ಶಿಕ್ಷಣವು ಪೂರ್ಣವಾಗುವುದಿಲ್ಲ. ಗೃಹಕಾರ್ಯ ನಿವಾರಕ, ವಿನಯ ಗಾಂಧಿಯ ಇವುಗಳು ತಕ್ಕುಮಟ್ಟಿಗೆ ಇವರ ಅಭ್ಯಾಸಕ್ಕೆ ಬರ

ಬಹುದು; ಉಳಿದ ಸಾರಾಸಾರ ವಿಚಾರ, ಆತ್ಮಬೋಧ, ಭಗವತ್ಸ್ವರೂಪ ಚಾಲ್ನಾನ, ಸ್ವಕರ್ತವ್ಯ ಚಾಲ್ನಾನ, ಹಾಪಪುಣಿಗಳ ಸೂಳಲ ಸೂಕ್ಷ್ಮ ರಹಸ್ಯ ತತ್ವಗಳ ಗ್ರಹಣಶಕ್ತಿ—ಇವುಗ್ರಾ ಅವರಿಗೆ ಉಂಟಾಗಬೇಕೆಂದರೆ ಅದು ಪರಿ ಪಕ್ಷಬುದ್ಧಿಯುಳ್ಳ ಪುರುಷರ ಹಿತೋವದೇಶದಿಂದಲೇ ಲಭಿಸಬೇಕು. ಗಂಡುಮಾಕ್ಷಳಿಗೆ ಇಕ್ಕಿಳಾವನ್ನು ಕೊಡುವುದೇ ಸಾಕಾಗಿರುವದೆಂದು ಹೆಣ್ಣಾ ಮಕ್ಷಳ ವಿಚಾರಣೆಯನ್ನು ಸಿಬ್ಬು ಕುಳಿತರ ಕರ್ತವ್ಯಕ್ಕೆ ಲೋಪನನ್ನು ತಂದುಕೊಂಡಂತಾಗುವುದು ಹಾಗಿರಲ, ಆ ಹೆಣ್ಣಾ ಮಕ್ಷಳ ಮುಂದಿನ ಅಭ್ಯಾದಯಕ್ಕೆ ತಾವೇ ಏಫಾತಕರಾದಂಥ ವಂಚಕರೆಸುವರು. ‘ಹೆಣ್ಣಾ ಮಕ್ಷಳು ಜಾಗ್ರತ್ತಯಾಗಿ ಅತ್ಯೈಯ ಮನಸೆಗೆ ಹೊಗುವರು, ಅಲ್ಲಿ ಅವರು ಕಷ್ಟಪಡುವುದು ಇದ್ದೀ ಇದೆ. ಇಲ್ಲಿರುವವರೆಗಾದರೂ ಆಡಿಕೊಂಡಿರಲ’ ಹೀಗೆಂದು ಅವರನ್ನು ಅತಿಯಾಗಿ ಮುಂದುಸಿ ಮನಬಂದಂತೆ ಆಡಲು ಬಿಬ್ಬಿರ, ನಯ ಭಯಗಳೇನೊಂದನ್ನೂ ತಿಳಿಯದೆ ಕಷ್ಟ-ಕ್ಲೀಶ, ಸುಖ-ಸಂತೋಷ ಗಳ ಸ್ವಭಾವ, ತಾರತಮ್ಯ, ರೀತಿ, ವಧಾನಗಳೇನನ್ನೂ ಅಲಿಯದೆ ಕೊಟ್ಟುದ ಕುದುರೆಗಳಂತೆ ಬೆಳೆದ ಆ ಯುಡುಗಿಯರು, ಅತ್ಯೈಯ ಮನಸೆಗೆ ಹೊಡ ಕೊಡಲೇ ಅಲ್ಲಿ ತಮ್ಮ ತಲೆಯಮೇಲೆ ಪೀಠಿವ ಮನಸೆಗಳ ಹೊರಿಯನ್ನು ಅವರು ತಾಳುವ ಬಗೆ ಹೇಗೆ? ಹೊರಿಯನ್ನು ಯಾವ ಯಾವ ಕಾಲಕ್ಕೆ ಹೇಗೆ ಹೇಗೆ ಎಲ್ಲಲ್ಲಿ ಇಳಿಸಿ ಸರಿಪಡಿಸಬೇಕೆಂಬ ಏವೇಚನೆಯು ಅವರಿಗೆ ಹೇಗೆ ಉಂಟಾಗಬೇಕು. ಹೊರಿಯನ್ನು ಹೊತ್ತಾಗ ಉಂಟಾಗುವ ಪ್ರಯಾಸ ಕ್ಲೀಶಗಳನ್ನು ಸಹಿಸುವ ಸಾಮರ್ಥ್ಯವಾದರೂ ಅವರಿಗೆ ಹೇಗೆ ಬರಬೇಕು? ಅಲ್ಲಿ ಅವರೇನು ಮಾಡಬಹುದು? ‘ನಾನು ತವಮಾನಿಸೆಯಲ್ಲಿ ಹೀಗೆ ಬೆಳೆದೆವು, ಹಾಗೆ ಕುಣಿದಾಡುತ್ತಿದ್ದೆವು; ಬಂದುದಿನವಾದರೂ ನಾವಿಂತಹ ಕೆಲಸ ಗಳನ್ನು ಮಾಡಿದವರಲ್ಲ’ ಎಂದು ತವಮಾನಿಸೆಯ ಹೆಚ್ಚಿಗೆಯನ್ನು ಹೇಳಿ ಕೊಳ್ಳುವುದು, ಅತ್ಯೈಯ ಮನಸೆಯವರಮೇಲೆ ಹೋಷಗಳನ್ನು ಆರ್ಥಿಸಿ, ದೂಷಿಸಿ, ಮನಬಂದಂತೆ ಬಯ್ದು, ಅತ್ಯು, ಉಬ್ಬಿಸಪಟ್ಟು ಕ್ಲೀಶಪಡುವುದೂ, ಹೀಗಲ್ಲವೇ ಅವರು ಮಾಡಬೇಕಾಗುವುದು? ಅದರಲ್ಲಿಯೂ ಅತ್ಯೈಯ ಮನಸೆಯವರು ಬಡತನದಲ್ಲಿದ್ದ ರಂತೂ ಇವರ ದಾಂಧಳಿಯನ್ನು ಅವರು ತಡೆಯುವ ಹಾಗಿಯೇ ಇಲ್ಲ. ಹಾಗಲ್ಲದೆ ಅತ್ಯೈಯ ಮನಸೆಯವರು ಇಂತಹ

ಒರಟುತನ, ದುರಭಿಮಾನ ಮೊದಲಾದ ದುಗುರಣಗಳನ್ನು ಸಹಿಸದೆ ಮೈಮುರಿದು ಕೆಲಸಮಾಡುವ ನಿಯಮವುಳ್ಳವರಾಗಿದ್ದರೆ, ಅವರು ಸೋನೆ ಯರಿಗೆ ಮಾಡುವ ಶಾಸನಗಳನ್ನೂ ನಿಷ್ಪರ್ಗಳನ್ನೂ ಕೇಳಿದಾಗಲೀಲ್ಲಾ ಇವರಿಗಾಗುವ ಕೋಪ ತಾಪಗಳನ್ನು ವರಿಸುವುದಕ್ಕಾದರೂ ಆದಿತೆ?

ಇಂತಹ ಸ್ತ್ರೀಯರ ಕೈಪಿಡಿದವರಿಗಾಗಲ ಮನೆಗೆ ತಂಡವರಿಗಾಗಲ ಯಾವತರದ ಸುಖ ಸಂತೋಷಗಳಂಟಾಗಬಹುದು? ಪಾಪ ಪುಣ್ಯಗಳ ಜ್ಞಾನಪೂರ್ವಕರ್ತವ್ಯ ಸ್ವಧರ್ಮ ಧ್ಯೇಯಗಳ ವಿವೇಚವೂ ಇಲ್ಲದೆ ದುರಭಿಮಾನಾಂಥತೆಯಿಂದಾವರಿಸಲ್ಪಟ್ಟು, ಪ್ರೇಮ, ಆದರ, ವಿಶ್ವಾಸಗಳ ಕೋಮುಲತೆಯನ್ನೇ ಕಾಣಿದ ಮುಖ್ಯ ಸ್ವಭಾವದ ಕಲಿನಹ್ಯದಯರಾದ ಹಂಗಸರ ಕೈಪಿಡಿದವರಿಗೆ ಪುರುಷಾಧರ ಸಾಧನಗಳ ಆಸಂದಾನಭವಕ್ಷು ಅವಕಾಶವೆಲ್ಲಿಯದು? ತಮ್ಮ ಧರ್ಮ ಕರ್ಮಗಳಿಗೆ ಸಹಚಾರಿಣಿಯರಾಗಿದ್ದು, ಸಮಾಜ, ಧರ್ಮ ಖಾದ್ಯಗಳನ್ನು ಸಫಲಗೊಳಿಸಲು ಬೇಕಾಗುವ ನಾಧೀನಗಳನ್ನು ಕಲ್ಪಿಸಿಕೊಡುವರೆಂದು ಆಶಯಿಂದ ಏಷಾ ಮಿ ತರಾಗುವ ಪುರುಷರಿಗೆ ಸೀರೀಕಾಣ್ಣ ಭಂಗವಾದರೆ ಏನಾಗಬಹುದೆಂಬುದನ್ನು ಪ್ರತಿಸಿತ್ಯವೂ ಆಸುಭೇದವಿ ಸುತ್ತಿರುವ ಪುರುಷ ಬಾಂಧವರೇ ಹೇಳಬೇಕಾಗಿದೆ. ಒಂದುವೇಳೆ, ಅವರು—ಎಂದರೆ ಅಸುಭವಿಸುತ್ತಿರುವ ಪುರುಷರು ಕೇವಲ ಕ್ಷಮಾಗುಣ ದಿಂದ ಆದನ್ನು ಸಹಿಸಿಕೊಂಡಿರಬಹುದಾದರೂ ಇತರರಿಂದ ಆದನ್ನು ನೋಡಿ ಸುಮತ್ತಿಸಿರಲಾಗುವುದಿಲ್ಲ. ಇಷ್ಟಾದರೂ ಆ ಅಭಿಮಾನವತಿಯರಾದ ಹಂಗಸರು ತಾವಾದರೂ ಮನಸ್ಸುವಾಧಾನದಿಂದಿರುವರೇ ಎಂದರೆ ಸ್ವಪ್ನದಲ್ಲಿ ಕೂಡ ಅವರ ಮನಸ್ಸು ಸಮಸ್ಥತೆಯಲ್ಲಿರಲಾರದು. ಹೀಗಾಗಲು ಕಾರಣರಾರು? ಅವರನ್ನು ಪಾರ್ಪಂಚಿಕ ತತ್ತ್ವಗಳ ಕಡೆಗೆ ತಿರುಗಿ ನೋಡುವಂತೆ ಮಾಡದೆ ಅಜ್ಞಾನವನ್ನೇ ಬೆಳಿಸಿದಂಥ ಹಿರಿಯರೇ ಅಹುದಲ್ಲವೇ?

ಇನ್ನು, ‘ಹೊಣ್ಣುಮಕ್ಕಳಿಗೆ ಶಿಕ್ಷಣವನ್ನು ಕೊಡಬೇಕಾದ ಅಗತ್ಯವಿಲ್ಲ; ಉತ್ತರವಾದಿಗಳಾಗುವ ಗಂಡುಹುಕ್ಕಳಿಗೆ ಶಿಕ್ಷಣವನ್ನು ಕೊಡಬೇಕಾದುದು ಅಗತ್ಯವು’ ಎಂದು ಹೇಳುವರಿಗೆ ನಾವು ನಿವೇದಿಸುವ ದೇನು? ಕೇವಲ ಸ್ವಾಧ್ಯದೃಷ್ಟಿಯಿಂದ ಇವರು ನಮ್ಮ ನಿವೇದನದ ಕಡೆಗೆ ಕೊಣಿಯನ್ನಾದರೂ ಕೊಡುವರೋ ಇಲ್ಲವೋ ತಿಳಿಯವು. ಆದರೂ ಆದನ್ನು

ಹೇಳದೆ ಬಿಡುವುದು ನಮ್ಮ ಕೆಲಸವಲ್ಲವಾದುದರಿಂದ ಲಕ್ಷ್ಯಕೊಳಿರೆಂದು ಮತ್ತೊಮ್ಮೆ ವಾರ್ಥಿಸಿ ನಿವೇದಿಸುವೆನ್ನು. ಗಂಡುಹುಡುಗರಿಗೆ ಮಾತ್ರ ಶಿಕ್ಷಣಕೊಡಬೇಕಾದರೆ, ಪಕ್ಷ ಪಾಠಮಾಡಿದ ದೋಷ, ಅವರು ಸುಶಿಕ್ಷಿತ ರಾಗುವುದರಿಂದ ಮುಂದೆ ತಮಗೆ ಪೋಷಕರೂ ಉತ್ತರಾಧಿಕಾರಿಗಳೂ ಆಗುವರೆಂಬ ಆಶೆ—ಇವರಡಕ್ಕೆ ಈಡಾಗಬೇಕಾಗುವುದು. “ಸುಶಿಕ್ಷಿತೆಯ ರಾದ ಹೆಣ್ಣು ಹುಡುಗಿಯರಿಂದ ಹುಟ್ಟಿದ ಮನೆಗೂ ಹೊಕ್ಕು ಮನೆಗೂ ಕೀರ್ತಿಯಂಟಾಗುವುದಲ್ಲದೆ ಸುವಿನಿತೆಯಾದ ಸುತ್ಯಿಂದ ಉಭಯ ಕುಲಗಳೂ ಉದ್ದಾರವಾಗುವುವೆಂದೂ, ಅಂಥವರಿಂದ ಸಮಾಜವೂ ಧರ್ಮವೂ ದೇಶವೂ ಏಳಿಗಿಗೆ ಬರುವುವೆಂದೂ” ವಾರ್ಜ್ಞರು ಹೇಳಬರು. ಅದಕ್ಕೆ ದೃಷ್ಟಾಂತವಾಗಿ ಸಾರ್ವರಕ್ಕೆ ಒಬ್ಬಬ್ಬರಂತೆ ಪ್ರಕಾಶಿಸುತ್ತಿರುವ ನಮ್ಮ ಆರ್ಥಮಹಿಳೆಯರ ಸದ್ಯತ್ವನಗಳಿಂದ ಎಷ್ಟು ಲೋಕೋಪಕೃತಿಯಾಗುತ್ತಿರುವುದೆಂಬುದನ್ನು ನಾವೆಲ್ಲಿ ಹೇಳಬೇಕಾಗಿಲ್ಲ. ಹಾಗೆ ಅವರು ಸುಶಿಕ್ಷಿತೆಯರಾಗಿ ಅಭ್ಯಾಸದುವನ್ನು ಹೊಂದಿದಾಗ ಹೆತ್ತವರಿಗಾಗುವ ಆನಂದವನ್ನು ಸ್ಕರಣಿಗೆ ತಂದರೆ ಎಷ್ಟು ಸುಖಕರವಾಗಿ ಕಾಣುವುದು? ಅಂಥವರನ್ನು ಸೊಸೆಯಾಗಿ ಪಡೆದ ಅಶ್ರೀಯ ಮನೆಯವರಿಗೆ ಅವರಿಂದಾಗುವ ಸುಖ-ಸಂತೋಷಗಳನ್ನು ಕುರಿತು ಅದಕ್ಕೆ ಕಾರಣಾಭೂತರಾದ ಆ ವಧುವಿನ ತಾಯ್ತುಂದೆಯರ ಅವ್ಯಾಜ ವಾತ್ಸಲ್ಯ—ಧಾರ್ಮಿಕ ವಿಚಾರಗಳಿಗಾಗಿ ಎಷ್ಟು ಕೃತ್ಯಾರ್ಥಿರಾಗಿರಬಹುದು? ಅಷ್ಟೇ ಆಲ್ಲ, ಅಂಥ ನಾರೀಮಣೆಯ ರಿಂದಾಗುವ ಲೋಕಹಿತ ಕಾರ್ಯಗಳ ಪುಣ್ಯಾಂತವು ಅವರನ್ನು ಸುಶಿಕ್ಷಿತೆಯ ರ್ಣಾಗಿ ಮಾಡಿದ ತಾಯ್ತುಂದೆಯರಿಗೂ ಲಭಿಸದೆ ಹೋಗುವುದಿಲ್ಲ! ಆದುದರಿಂದಲೇ “ಪುತ್ರಾಚ್ಯತೆಗುಣಾ ಪುತ್ರೀ” ಎಂಬ ಶ್ರುತಿಯಂಟಾಗಿರುವುದು. ಹಾಗಲ್ಲದೆ, ಅವರನ್ನು ಅಶಿಕ್ಷಿತೆಯರಾಗಿ ಮಾಡಿಬಿಟ್ಟರೆ ಹಿರಿಯರು ತೋರಿಸುವ ಪಕ್ಷ ಪಾಠವನ್ನು ನೋಡಿ ಅಚ್ಚಾನಾಭಿಮಾಂಧರಿ ಯಿಂದ ಒಡಹುಟ್ಟಿದವರಲ್ಲಿ ಅಸೂಯೆಯಳ್ಳಿವರಾಗಿಯೂ, ಹಿರಿಯರಲ್ಲಿ ಅತ್ಯಪ್ರಾಗಿಯೂ, ದುರಾಗ್ರಹ, ಹಟ್ಟ, ಕಾಪಟ್ಟು, ವಂಚನೆ, ದೋಷಾ ರೋಪಣಿ, ಮನಸ್ಸಾಪಗಳನ್ನು ಹೊಂದುವರಾಗಿಯೂ, ಅದರಿಂದ ತಾವು ಸಂಕಟಪಡುವುದಲ್ಲದೆ, ಹಿರಿಯರನ್ನೂ ತಮಗೆ ಸೇರಿದವರನ್ನೂ ಸಂಕಟ

ಪಡಿಸುವರಾಗುವರು. ಎಂದರೆ, ಮೇಲೆ ಹೇಳಿದಂತೆ ಕೇವಲ ತಾಲನೆ ಯಿಂದಲೇ ಬೆಳೆದ ಹಣ್ಣುಮಕ್ಕಳ ದೆಸೆಯಿಂದಾಗುವ ವಾಸಿಗಳಿಗೂ ಇಮ್ಮುದಿಯಾದ ಸಹ್ಯ ಸಿಹಿಕ್ಕಿರಗಳನ್ನುಂಟುಮಾಡುವರು. ಆದರೆ, ಗಂಡು ಮಕ್ಕಳಿಗೆ ಶಿಕ್ಷಣವನ್ನು ಕೊಡುವ ಏನೆಂದು ಅಸಹನಯಿಂದ ಈ ಮಾತನ್ನು ಹೇಳುವೆಂದು ಮಾತ್ರ ಸಮ್ಮಿಳಿಂಧಿಸಬಾರದು! ಅವರಿಗೆ ಅವಶ್ಯಕವಾಗಿಯೂ ಸುಶಿಕ್ಷಣವನ್ನು ಕೊಡಲೇ ಬೇಕು; ಮತ್ತು ಉತ್ತಮ ಪ್ರಚಾರವ್ಯಾಪ್ತಿ, ಧರ್ಮಾಭಿವೃದ್ಧಿ, ಕ್ಷೇಮಾಭ್ಯರ್ಥಿಯ, ಸಂಪದಭಿ ವ್ಯಾಪ್ತಿಗಳಿಂಬ ಪಾರ್ಮಾಣಿಕ್ಯ ಕಾರ್ಯಗಳಲ್ಲಕ್ಕೂ ಮುಖ್ಯ ಸಾಧನ ಪಾತ್ರರಾಗ ಬೇಕಾಗುವ ಹೆಂಗಸರ ಶಿಕ್ಷಣ ಪ್ರಚಾರದಲ್ಲಿ ಅದಕ್ಕೂ ನಂದರೆ ಗಂಡಸರಿಗೆ ಕೊಡುವ ಶಿಕ್ಷಣಕ್ಕೂ ಅಧಿಕವಾದ ಜಾಗರೂಕತೆಯಿಂದ ಮನಸ್ಸು ಕೊಡ ಬೇಕೆಂಬುದಿಷ್ಟೇ ಸಮ್ಮಿಳಿಸುವ ಪಾರ್ಥನೆ!

ಆದುದರಿಂದ, ಏಕ್ಕುಸೀಯರಾದ ಬಾಂಧವರೇ! ದಯೆಯಿಂದ, ನಿಮ್ಮ ಪೋರ್ವ್ಯವರ್ಗಕ್ಕೆ ಸೇರಿದ ಬಾಲೆಯರ ಸುಶಿಕ್ಷಣದ ಕಡೆಗೆ ಉಕ್ಕು ಕೂಡಿರಿ? ಅವರಿಗೆ ಪ್ರತಿನಿತ್ಯದಲ್ಲಿ ಭಗವದ್ವಕ್ತಿಯನ್ನುಂಟುಮಾಡುವಂತೆ ಸ್ತೋತ್ರಪಾಠವನ್ನು ಅರ್ಥಸಮಿತಪಾಠಿ ಕಲಿಸಿರಿ; ಅವರ ದಿನಜರಿಯನ್ನು ಕರಿತು ಪ್ರತಿನಿತ್ಯವೂ ಸ್ತುತಿಮಾಡಿರಿ, ಅದರಲ್ಲಿ ಹೊಽಣ-ಲೋಪಗಳಿಂದ್ದರೆ ಅದನ್ನು ಅವರಿಗೆ ತೆಳಿಸಿ ಮಂದಿ ಅವರು ಹಾಗೆ ಮಾಡದಂತೆ ಎಕ್ಕೆರಿಸಿರಿ. ಸಳ್ಳು, ಕಳ್ಳುತನ, ಚಂಡಿತನ, ಹೊರಾಟಗಳಿಂದ ಕೂಡಿದವರಿಗೆ ಒಂದೊಂದು ಕೆಟ್ಟು ಗುಣಾದಿಂದಲೂ ಆಗುವ ಅಪಾಯಗಳನ್ನೂ ಪಾಪವ್ಯಾವರಣೆಯಕ ವಾದ ತಿಳಿವಳಿಕೆಯನ್ನೂ ಅವಕಾಶವಾದಂತೆ ಸ್ವಲ್ಪ ಸ್ವಲ್ಪವಾಗಿಯಾಗಿ ಸುಲಭಗಾರ್ಯವಾಗುವಂತೆಯೂ ಬೋಧಿಸಿರಿ. ಅವರಲ್ಲಿ ಒಳ್ಳಿಯ ನಡತೆಯನ್ನು ಕಂಡರೆ ಅದಕ್ಕಾಗಿ ನಿಮ್ಮ ಸಂತೋಷವನ್ನು ಪ್ರದರ್ಶಿಸಿರಿ. ಸದ್ಗುರುನಿದಿಂದಾಗುವ ಸುಖ ಸಂಪಲಾಭಗಳನ್ನು ಉದಾಹರಣಾರೂಪಕ ವಾಗಿ ನಿರಂತರಿಸಿ ಅದರಲ್ಲಿ ಅವರಿಗೆ ವಿಶೇಷ ಅದರವುಂಬಾಗಿ, ಅವರು ಮತ್ತೂ ಉತ್ತಮ ಸ್ಥಿತಿಗೆ ಬರಿದಂತೆ ಉತ್ತಮ ಸ್ತ್ರೀಯರ ಉಕ್ಕಣ, ಸಾಧ್ಯಿವರ್ತನದ ನಿಯಮ, ಸತೀಧರ್ಮದ ಸೂಕ್ಷ್ಮ (ರಹಸ್ಯ) ತತ್ವ, ಸ್ತ್ರೀಕರ್ಮವ್ಯಾ— ಮತ್ತು ಧ್ಯೇಯ ಇವುಗಳನ್ನು ಬೋಧಿಸಿರಿ. ಹೀಗೆ ಉವದೇಶಮಾಡುವಾಗೆ

ನೀವು ಸಿಮ್ಮ ಪತ್ತಿಯ ಸಮಕ್ಕಿಂದಲ್ಲಿ ಮಾಡಿದರೆ ಅದರಿಂದ ನಿಮಗೆ ಬ್ರಿಗುಣವಾದ ಲಾಭವುಂಟಾಗುವುದು. ಎಂದರೆ ಸಿಮ್ಮ ಪತ್ತಿಯರಲ್ಲಿ ಏನಾದರೂ ವ್ಯಧಾಭಿವಾನ, ಶರತೆ, ಹಟಗಳಿದ್ದರೂ, ನೀವು ಸಿಮ್ಮ ಬಾಲೆ ಯರಿಗೆ ಮಾಡುವ ಈಪದೇಶದಿಂದ ಅವರಿಗೂ ತಮ್ಮ ದೊಂಷಗಳನ್ನು ತಿದ್ದುಕೊಳ್ಳುವೇಕೆಂಬ ವಿವೇಕವೂ, ತಾವು ಮಾಡಿದ—ಮಾಡುತ್ತಿರುವ ತಪ್ಪ ಗಳಿಗಾಗಿ ಪಶ್ಚಾತ್ತಾಪ ಬುದ್ಧಿಯೂ ಉಂಟಾಗಿ, ತಮ್ಮ ಸದೆ ಸುಡಿಗಳನ್ನು ತಕ್ಷಮಂಟ್ಯಿಗೆ ಸುಧಾರಿಸಿಕೊಳ್ಳುವುದಕ್ಕೂ ಅವಕಾಶವಾಗುವದು. ಇದನ್ನು ಮಾಡುವಾಗಲೇಲ್ಲಾ ಆ ಸಮ್ಮ ಧರ್ಮಭಾಂಧವರಾಗಿ ತಮ್ಮವರ ಉಪೇಕ್ಷೆ ಯಿಂದಲೇ ಅವನತೆನ್ನಿತಿಗೆ ಬಂದಿರುವ ಸ್ತ್ರೀಯರನ್ನು ತಾವು ಸರ್ವ ಪ್ರಯತ್ನ ದಿಂದಲೂ ಉಸ್ಸುತ್ತಿರುವೇ ತರುವಂತೆ ಮಾಡಿರುವುದು ದೊಂಷವೆಂದೂ, ಅದನ್ನು ಮಾಡುವುದು ಅವಕ್ಷೇತ್ರವ್ಯವೆಂದೂ ಗಟ್ಟಿಯಾಗಿ ತಿಳಿದು, ಮನಸಾಸ್ಕಿರ್ಯಾಗಿ ಮಾಡಬೇಕೆಂದು ಆ ಸಮ್ಮ ವಿಶ್ವಸನೀಯರಾದ ಭಾರತ್ಯ ಗಳಿಲ್ಲರಲ್ಲಿಯೂ ಸಂಪಾರ್ಥಿಸುವೇನು.

II

ಅಂಗನೆಯರ ಅವಕ್ಷೇತ್ರವ್ಯ.

ಅಬಲಾ ಸಾಮಾನ್ಯವನ್ನೇ ಸುಂಗುತ್ತಿರುವ ಈ ದೌಜನಾಳಪವಾದದ ಭಯಂಕರ ರೋಗವನ್ನು ನಿವಾರಿಸಲು ಪುರುಷರು ಮುಖ್ಯ ಚಿಕಿತ್ಸಕರಾಗಿ ಸಿಲ್ಲಬೇಕಾದುದು ಅವಕ್ಷೇತ್ರವೆಂದು ಈವರಿಗೆ ನಿವೇದಿಸಲಾಯಿತು; ಇನ್ನು ಹಾಗೆ ಚಿಕಿತ್ಸಕರಾಗಿ ಸಿಲ್ಲವ ಪುರುಷರಿಗೆ ಸ್ತ್ರೀಯರು ಎಷ್ಟೆಷ್ಟು ವಿಟ್ಟಿಗೆ ಸಹಾಯಮಾಡಬೇಕಾದುದು ಧರ್ಮವೆಂಬುದನ್ನು ಇಲ್ಲಿ ಹೇಳಬೇಕಾಗಿದೆ. ಎಂದರೆ, ಸಮ್ಮ ಸೇರಿದರಿಯರಲ್ಲಿ ಅಭಿಮಾನವತ್ತಿಯರಾದವರಾಗಿ ಸಮ್ಮ ವೇರಿಲಿ ಸಿಟ್ಟಾಗಿಬಹುದು; ತಮಗಾರಿಗೂ ತಿಳಿಯದುದನ್ನು ಹೇಳುವರೇ ನೆಂದು ಆಕ್ಷೇತ್ರವೆಂದು ಬಹುದು. ಹಾಗಾದರೂ ನಾವು ಹೇದರಿ ಸಮ್ಮ ನಿರುವುದಕ್ಕಾಗಲೀ ಅವರಾರಿಗೂ ತಿಳಿಯದುದನ್ನು ನಾವಿಲ್ಲ ಹೇಳಬಂದೆ ವೆಂದು ಹೆಮ್ಮೆಪಡುವುದಕ್ಕಾಗಲೀ ಸಮಗೆ ಅವಕಾಶವಿಲ್ಲ. ಅದರಿಂದ

ಅನೇಕ ಅಪಾಯಗಳಾಗುವ ಸಂಭವವಿರುವುದೆಂದು ತಿಳಿದೆಷ್ಟುತ್ತುಕೊಂಡು, ತಿಳಿವುಳ್ಳವರಿಗೆ ಬಲಗೈಯಂತೆ ಕೆಲಸಕೊಳ್ಳಬಿಗಿ, ತಿಳಿವಿಲ್ಲದವರಿಗೆ ತಿಳಿಯ ಹೇಳಿ ಎಚ್ಚರಿಸುವುದು ಧರ್ಮವೆಂದೂ ಪಾತ್ರ ನಿವೇದಿಸುವೇವು. ಎಷ್ಟೇ ಪಾರಾಜ್ಯಾರಾಗಿದ್ದರೂ ಸ್ವತಃ ಕಷ್ಟಗಳಿಗೆ ಗುರಿಯಾದ ಕಾಲದಲ್ಲಿ ಪರಜ್ಯೆಯನ್ನು ಕಳಿದುಕೊಂಡಿರುವಂತೆ ಮಂದತ್ತದಲ್ಲಿರುವುದು ಎಷ್ಟೋ ಕಡೆ ನಿದರ್ಶನಕ್ಕೆ ಬರುತ್ತಿರುವುದು. ಈ ವೇಳೆಯಲ್ಲಿ ಒಬ್ಬರಿನೊಳ್ಳಬ್ಬರಿಗೆ, ವೇಳೆಯನ್ನು ರಿತು, ತಮ್ಮ ತಿಳಿವಿಗೆ ಬಂದುದನ್ನು ಹೇಳುವುದು, ಎಚ್ಚರಿಸುವುದು ಸಹಜವಾಗಿರುವುದರಿಂದ, ನಾವಷ್ಟನ್ನು ನಿವೇದಿಸಲೇ ಬೇಕಾಗಿರುವುದು. ತಿಳಿದವರು ನೆನಪುವಾಡಿದೆವೆಂದರಿತು ತಾಳ್ಳೆಯಿಂದ ಮನಸ್ಸಿಗೆ ತಂದುಕೊಳ್ಳಬೇಕೆಂದೂ, ಎಳೆಯರೂ—ತಿಳಿವಿಗೆ ಮರವೆಯುಂಟಾಗಿರುವವರೂ ಕೇಳಿ ತಿಳಿದೆಷ್ಟುತ್ತು ಒಲಿದೇಳಬೇಕೆಂದೂ ಬೇಡಿಕೊಳ್ಳುತ್ತಿರುವೇವು. ಸರ್ವಸಾಧಾರಣವಾಗಿ, ಮೂರ್ಖ—ಮೂರ್ಖತನಗಳಿಗೆ ಬಲಿಬ್ದ್ವಾ ಸಾಯು ತ್ತಿರುವರಿಂಬ ಅಪವಾದಕ್ಕೆ ಗುರಿಯಾಗಿರುವ ನಾವು—ಎಂದರೆ, ಸ್ತ್ರೀಯ ರಾದ ನಾವು, ನಮ್ಮ ನಮ್ಮಲ್ಲಿಯೇ ಸಹನೆಯಿಂದೆ ವಿಚಾರಮಾಡಿ, ನಮ್ಮಲ್ಲಿ ಮೊದಲನಿಂದಲೂ ನೆಲೆವಾಡಿಕೊಂಡಿರುವ ಕೆಟ್ಟ ಗುಣಗಳಾವಾವುವು, ಇವುಗಳನ್ನು ಹುಡುಕಿ ನೋಡಿ, ಅಂಥವುಗಳನ್ನು ಪ್ರಯಾಸದಿಂದ ಬಂದೊಂದಾಗಿಯೂ ಸ್ವಲ್ಪ ಸ್ವಲ್ಪವಾಗಿಯೂ ಹೊರಡೂಡಿ, ಆ ಸ್ವಲ್ಪದಲ್ಲಿ ಸದ್ಗುಣಾಳು ನೆಲೆಗೊಳ್ಳುವಂತೆ ಪ್ರಯತ್ನಿಸಬೇಕು. ಅಂಥಪರಂಪರೆಯಾಗಿ ನಮ್ಮವರಲ್ಲಿ ಮನಸ್ವಾಡಿಕೊಂಡಿರುವ ಆಲಸ್ಯ, ಉದಾಸೀನ, ದುರಭಿಮಾನ, ಕಾಡುಹರಬಿ—ಇವುಗಳನ್ನು ಸಮಾಲವಾಗಿ ಕಿತ್ತೊಗೆಯುವುದು ಅತ್ಯಾಗತ್ಯನು. ನಮ್ಮ ಶ್ರೀಯೋಭಿಮಾನಿಗಳಾದ ಪುರುಷರು ನಮ್ಮಲ್ಲಿರುವ ಈ ದೌರ್ಜನ್ಯದ ಮೂಲವನ್ನೇ ಭೇದಿಸಲು ಸಂಕಲ್ಪಿಸಿ, ಪ್ರಯತ್ನಿಸಿದಾಗ ಅವರ ಪ್ರಯತ್ನ—ಪ್ರಯಾಸಗಳಿಗೆ ಸಹಾಯವಾಗುವಂತೆಯೂ, ನಮ್ಮ ಅತ್ಯೋನ್ನತಿಗೆ ಸಾಧನವಾಗುವಂತೆಯೂ ನಾವು ಪ್ರಯತ್ನ ಪಡಬೇಕಾದುದು ನಮ್ಮ ಕೆಲಸವಲ್ಲವೇ? ಆದುದರಿಂದ ನನ್ನ ವಿಶ್ವಸನೀಯ ಸೋದರಿಯರೇ! ದಯೆಯಿಟ್ಟು ಕ್ಷಮೆಯನ್ನು ಅವಲಂಬಿಸಿ; ನಾವು ನಿಜವಾದ ಮಾನುಷರುವನ್ನು ಹೊಂದಬೇಕಾದರೆ, ಅದರಲ್ಲಿಯೂ ಸ್ತ್ರೀಜನ್ಯಾರಣಮಾಡಿದುದರ

ಕೃತಾರ್ಥತೆಯನ್ನು ಪಡೆಯಬೇಕಾದರೆ, ಸಮಗೆ ಕಾಶ್ವತ ಸುಖಾನುಭವವನ್ನು ಹೊಂದುವ ಯೋಗವು ಲಭಿಸಬೇಕಾದುದು ಮುಖ್ಯ ಧರ್ಮವೇನೇಂಬುದನ್ನು ನಾವೀಗ ಗಮನಿಸಬೇಕು. ಈಗ ಸಮ್ಮನ್ನ ನಾವೇ ಉದಾಹರಿಸಾಡಿಕೊಳ್ಳಲ್ಪಡುವ ಕಾರ್ಯಕ್ರಮಗಳಲ್ಲಿ, ಸಿಲ್ಲುವ ಪುರುಷರ ಕಾರ್ಯಸಿದ್ಧಿಗಾಗಲು, ಧರ್ಮದ ದರ್ಶಾಂಗಗಳಾದ ರ. ವಿವೇಚನೆ, ಅ. ಪಶ್ಚಾತ್ಯಾಪ, ಇ. ಕರ್ತವ್ಯಜ್ಞಾನ, ಉ. ಧರ್ಮಕ್ಷ್ಯಾರ್ಥಿ, ಇ. ಚಿತ್ತಸ್ಥಾಪನ್ಯಾಸ, ಇ. ಸತ್ಯಾಸುಸಂಧಾನ, ಇ. ಸತ್ಯಾರ್ಥತ್ಯಾಗ ಅಥವಾ ಪಾರಮಾರ್ಥಿಕ ಬುದ್ಧಿ, (ರ.) ಸರ್ವಸಮತಾಭಾವ, (ಎ.) ಅಜಲಭಕ್ತಿ, (ಗೂ.) ಸರ್ವೇಶ್ವರ ಸೇವಾ—ಎಂಬೇ ಯೋಗಗಳನ್ನು ಅನುಕ್ರಮವಾಗಿ ನಾವು ಅಭ್ಯಾಸಮಾಡಬೇಕು. ಆದುದರಿಂದ ಈ ದರ್ಶಿ ಯೋಗಗಳ ಗುಣ, ಸ್ವರೂಪ, ಘಳಗಳನ್ನು ಕುರಿತು ಕ್ರಮವಾಗಿ ವಿವರಿಸುವುದು ಅವಶ್ಯಕವಾಗಿ ವಿವೇಚನೆಯಿಂದು?

೧. ವಿವೇಚನೆ— ವಿವೇಚನೆಯೆಂಬುದೇ ಸದಸ್ವಿವೇಚ, ಸಾರಾ ಸಾರ ವಿಚಾರ ಜ್ಞಾನ—ಅಥವಾ ವಸ್ತುವಿನ ಗುಣ-ದೋಷ, ಸಾಧಕ-ಬಾಧಕ ಗಳನ್ನು ಮುಂದಿಟ್ಟು ಎಚ್ಚರಿಸುವಂತಹ ಪ್ರಜ್ಞೆ. ಇದು ಮಾನವನ ಜನ್ಮದೌಡನೆ ಉಂಟಾಗಿರುವ ಒಂದು ಶಕ್ತಿಯಾಗಿರುವುದು. ಇದರ ಪ್ರಭಾವ ದಿಂದಲೇ ಮಾನವರು—‘ಇದು ಕೆಟ್ಟುದು, ಇದು ಒಳ್ಳೆಯದು’ ಎಂಬು ದನ್ನು ತಿಳಿದು, ಒಳ್ಳೆಯದನ್ನು ಹಿಡಿದು ಕೆಟ್ಟುದನ್ನು ಬಿಡಲು ಶಕ್ತರಾಗುವರು. ಆದರೆ, ಒನ್ನು ಸಹಜ ಗುಣವಾಗಿದ್ದರೂ ಅಂತಸ್ಥವಾಗಿಯೇ ಇರುವುದಲ್ಲದೆ, ಅಭ್ಯಾಸ ಸಾಧನಗಳಿಲ್ಲದೆ ಪ್ರಕಾಶಕ್ಕೆ ಬರುವಂತಿಲ್ಲ. ಅದು ಪ್ರಕಾಶಕ್ಕೆ ಒಂದಲ್ಲದೆ ಮಾನವನ ಬುದ್ಧಿ ವಿಕಾಸಕ್ಕಾಗಲು, ಶ್ರಯಾಸಿದ್ಧಿಗಾಗಲು ಯಾವುದಕ್ಕಾಗಿ ಅವಕಾಶವಿರುವುದಿಲ್ಲ. ಕೆಲವೇಳಗಳಲ್ಲಿ ಎಂದರೆ ಮಾನವರ ಹೃದಯದಲ್ಲಿ ದುರಾಗ್ರಹ, ದುರಭಿಮಾನ, ಉದಾಹರಿಸಿನ, ಆಲಸ್ಯಾದಿಗಳ ದೋಷಗಳು ಪ್ರವೇಶಮಾಡಿದುವೆಂದರೆ ಅವುಗಳ ವಿಷಮ ಸಂಸರ್ಗ ದೋಷ ವನ್ನು ತಡೆದು, ಮುಂದೆ ನಿಲ್ಲಲರಿಯದೆ ತನ್ನಲ್ಲಿ ತಾನೇ ಲಯಸಿಹೋಗುವುದು. ಈ ವಿವೇಕವು ಲಯಹೊಂದಿದ ಮೇಲಂತೂ ಆ ಮಾನವರ ಸ್ಥಿತಿ, ವನ್ಯಪಶುಗಳಿಗಿಂತಲೂ ಕೇಳಾಗುವುದು. ಹಾಗಾಗಲು ಅವಕಾಶ

ಕೊಡದೆ ಅವಸತಿಹೊಂದುತ್ತಿರುವ ಸಮ್ಮು ಸಿಹಿಗೆ ಈ ವಿವೇಕದ ಆಚಾರ್ಯಾತ್ಮಾ ವಸ್ಥಿಯೇ ಕಾರಣವಾಗಿರುವುದೆಂಬುದನ್ನು ತಿಳಿದು, ಅದನ್ನು ಪ್ರಕಾಶಕ್ಕೆ ತರಲು ಪ್ರಯತ್ನಪಟ್ಟು ವಿಚಾರವಾಡಿದೆವಾದರೆ ಆಗ ಅದು ಮತ್ತೆ ಹೃತ್ಯೋಕ್ತದಲ್ಲಿ ಅಡಿರುವುದನ್ನು ಬಟ್ಟು ಮೆಲ್ಲಮೆಲ್ಲಿನೆ ಸಂಚಳಿಸಿ ಸಮ್ಮು ಏಂದುಖು ಬುದ್ದಿಗಳಲ್ಲಿ ಹೊಕ್ಕು ಕ್ರಮ ಕ್ರಮವಾಗಿ ತನ್ನ ಶಕ್ತಿಯನ್ನು ಪ್ರದರ್ಶಿಸುವುದು. ಇದರಿಂದ ಆಚಾರ ವಿಚಾರಗಳೇ ಮೊದಲಾದ ಕರ್ಮಕ ಕಲಾಪಗಳಲ್ಲಿ ಸೇರಿರುವ ಗುಣದೊಂಬಗಳನ್ನು ತೆಗೆದು ನಮಗೆ ಸ್ವಷ್ಟವಾಗಿ ತಿಳಿದುಬರುವಂತೆ ಮುಂದಿಟ್ಟು ವಿಮರ್ಶಮಾಡುವ ಪ್ರಜ್ಞಾತಿಕ್ತ ಯುಂಬಂಗಾಗುತ್ತದೆ. ಈ ಪ್ರಜ್ಞಿಯೇ ಮಾನವರ ಆತ್ಮೋಸ್ವಾತಿ, ಮಾನಸಿ ಕೋಸ್ತು ತಿಗಳಿಗೆ ಆಧಾರವಾಗಿದ್ದ ಸಮಸ್ತ ಸುಖಿಕ್ಕು ಸಾಧನವೇನ್ನೀ ಸುವ್ಯಾದು.

೭. ಪಶ್ಚಾತ್ತಾಪ—ಈ ಪಶ್ಚಾತ್ತಾಪವೆಂಬುದೇ ಸದಸದ್ವೇಕದ ಮೂಲಕ ತನ್ನಿಂದಾಚರಿಸಲ್ಪಟ್ಟ ಕಾರ್ಯಕಲಾಪಗಳ ಗುಣದೊಂಬಗಳನ್ನು ತಿಳಿದು ಅಡಕ್ಕಾಗಿ ಹೊಂದುವ ಪರಿತಾಪ ಅಧವಾ ಹೃದಯತಲ್ಲಿ. ಇದು ತಲೆದೊರಿತೆಂದರೆ, ಅಲ್ಲಿಂದ ಮುಂದೆ ಅಪರಾಧಕ್ಕೆ ಎಡ ಸಿಗಲಾರದ್ದು. ಏಕೆಂದರೆ, ಈ ಪಶ್ಚಾತ್ತಾಪವೆಂಬುದು ಹೃದಯದ ಒಂದು ಮೂಲೆಯಲ್ಲಿದ್ದು ತನ್ನಿಂದಾದ ಅಪರಾಧಗಳ ಸ್ವರಣೆ ಬಂದಾಗಲೆಲ್ಲಾ ಉರಿಯಾಗುತ್ತಲೂ ಹೊಗೆಯಾಡುತ್ತಲೂ ದಷಿಸುತ್ತಿರುವುದು. ‘ನಾನೇಕೆ ಈ ಅಪರಾಧವನ್ನು ಮಾಡಿದೆನು? ಈ ಅಪರಾಧದ ಫಲಾನುಭವವನ್ನು ನಾನು ಹೇಗೆ ಭೋಗಿಸಲಿ?’ ಎಂದೋ; ಇಲ್ಲವೇ ‘ಸನಗೆ ಭಗವಂತನು ವಿವೇಕ-ಜ್ಞಾನವನ್ನು ಕೊಟ್ಟಿದ್ದ ನಾನು ಹೇಗೆ ಪಶುವಿನಂತೆ ತಿರುಗಿದೆನೇಕೆ? ನನ್ನ ತಪ್ಪಿಗೆ ಪಾರಿಯಿತ್ತತವುಂಟ?’—ಎಂದೋ, ಅಧವಾ ‘ಕರಣ ಕಳೇ ಬರಗಳನ್ನೂ ಬುದ್ದಿ ಮೇಧಾಶಕ್ತಿಗಳನ್ನೂ ಹೊಂದಿ ಅನುಕೂಲವಿದ್ದ್ಯಾ ನಾನು ಈವರಗೆ ಹೇಗೆ ತಿಂದುಂಡು ಮಲಗುವುದರಲ್ಲಿಯೇ ಮನಸ್ಸಿಟ್ಟು ಯಾರಿಗೂ ಏನೊಂದೂ ಉಪಯೋಗವಾಗುವ ಕಾರ್ಯವನ್ನು ಮಾಡದೆ ವ್ಯಧಿಕಾಲಕಳಿದೆನಲ್ಲಾ. ನನಗಿಂತಲೂ ಮಾರ್ಖಿಕಾಧಿಕಾರಿ ನಾನು ಹುಟ್ಟಿದುದರ ಸಾರ್ಥಕತೆಯೇನಾಯಿತು? ಒಡನಾಗಿ ಕಾಲವಲ್ಲವನ್ನೂ ವ್ಯಧಿವಾಗಿ

ಕಳೆದುಕೊಳ್ಳುವಂತೆ ಮಾಡಿದ ಕತ್ತು ಸ್ವರೂಪವಾದ ಆ ಆಲಸ್ಯ ರೋಗಕ್ಕೆ ಎಡಿಗೊಟ್ಟಿನೇಕೆ? ದುರ್ಭ ಮಾನವ ಜನ್ಮವನ್ನೆತ್ತಿಯೂ ದುಷ್ಪ ವನ್ನೆ ಮೃಗಕ್ಕೂ ನೀಜವಾಗಿ ಚರಿಸಿದೆನಲ್ಲಾ! ನೀತಿಬಾಹಿರಣಾದ ಸನಗೆ ಶಾಶ್ವತ ಸುಖಾನಭವದ ಆಶಯಿಸ್ತುಂಟೇ? ಯಾವ ವಿಧವಾದ ಪ್ರಾಯಶ್ಚಿತ್ತದಿಂದ ಸನ್ನೀ ದೋಷಗಳನ್ನು ಕಳೆದುಕೊಂಡು ಶುದ್ಧನಾಗುವೆನು. ಎಂಬೇ ಏಧ ವಾದ ಜಿಂತಾತರಂಗಗಳು ಮೇಲೆ ಮೇಲೆ ತಲೆದೊರಿ ಅದರಿಂದ ತ್ರಿದೋಷ ಸಮೈಕ್ಯವಾದ ಮಾನವರ ಪ್ರಕೃತಿಗೆ ಸಂಸಾರವನ್ನುಂಟುಮಾಡಿ ದೋಷ ವನ್ನು ತೆಗೆದುಹಾಕುವುದು. ಈ ವಿಧವಾದ ಪಶ್ಚಾತ್ತಾಪನು ತಲೆದೊರದೆ ಬೊಹ್ಯದಲ್ಲಿ ಮತ್ತಾವ ಪ್ರಾಯಶ್ಚಿತ್ತ ಮಾಡಿಕೊಂಡರೂ ಹಾವವಿಮೋಜನ ವಾಗುವುದಿಲ್ಲ. ಅಪರಾಧನು ಯಾವುದೇ ಬಗೆಯಾಗಿರಲಿ, ಅದನ್ನು ಕುರಿತು, ಪಶ್ಚಾತ್ತಾಪ ಅಥವಾ ಪರಿತಾಪವಾಗುವವರಿಗೆ ಅಪರಾಧವು ಕರಗಿಂತಾರದು. ಪಶ್ಚಾತ್ತಾಪಕ್ಕೆ ಗುರಿಯಾಗಿ ಸಂತಪ್ತತ್ವದಯರಾದವರು ಸಮಸ್ತ ದೋಷಗಳಿಂದಲೂ ಮುಕ್ತಿರಾಗಿ ಸರ್ವೇಶ್ವರನ ಕೃಪೆಗೆ ಪಾತ್ರ ರಾಗುವರು. ಪಕೆರದರೆ ಘರ್ಗವತ್ಯಾಪಾದತ್ತವಾದ ವಿವೇಕವನ್ನು ಕಾಲಾ ಸೀರಿರದಲ್ಲಿಯಾದರೂ ಕಂಡುಹಿಡಿದು ಅದರಿಂದ ಸ್ವಯಂಕೃತಾಪರಾಧ ಗಳನ್ನು ತೆಳಿದು ಮುಂದಿನ ಕರ್ತವ್ಯದ ಕಡೆಗೆ ಕಣ್ಣರೆದರಂದು ಆತನು ಇವರಲ್ಲಿ ಕಸಿಕರವನ್ನು ತೋರಿಸಿಯೇ ತೋರಿಸುವನು.

೬. ಸ್ವಕರ್ತವ್ಯಜಾತ್ವನ—ಈ ಕರ್ತವ್ಯಜಾತ್ವನವೆಂಬುದು ಮೇಲೆ ಹೇಳಿದ ಸ್ವಯಂಕೃತ ಕರ್ಮಗಳ ವಿವೇಜನೆಯಂಬಾಗಿ ತನ್ನೂಲಕ ಉಂಟಾಗುವ ಪರಿತಾಪದಿಂದ ಮನಸ್ಸಿಗೆ ಮುಂದೆ ಮಾಡಬೇಕಾದುದೇನು? ಆವ ಪಥದಲ್ಲಿ ಕಾಲಿಡಬೇಕು? ಏನು ಮಾಡಿದರೆ ಆತ್ಮಕೃಪೀಯಾದೀತು? ಎಂಬವನ್ನು ಕುರಿತು ವಿಚಾರವುಂಟಾಗಲು, ಹಾಗೆ ವಿಚಾರಮಾಡುತ್ತ ಬಂದಂತೆಲ್ಲಾ, ತಾನು ಇಂತಹನು, ತಾನು ಅನುಸರಿಸಬೇಕಾದ ಮಾರ್ಗ ವಿದು, ಮಾಡಬೇಕಾದ ಅಗತ್ಯಗಳಿವೆ, ಹಾಲಿಸಬೇಕಾದ ಧರ್ಮವಿದು— ಎಂಬೇ ವಿಧವಾದ ಸ್ವರೂಪಜಾತ್ವನವೂ ತತ್ಸಂಬಂಧವಾದ ವಿಧಿಗಳ ಬೋಧನ್ನೂ ಉಂಟಾಗುವುವು. ಇದನ್ನೀ ಕರ್ತವ್ಯಜಾತ್ವನವೆಂದು ಹೇಳಬೇಕು. ಯಾರಿಗಾದರೂ ಸಿಜಸ್ವರೂಪದ ಜಾತ್ವನವಾಗಿ ಸ್ವಕರ್ತವ್ಯ

ಸಹಿತೆಯಾಗುವುದಿಲ್ಲ. ಹಾಗೆ ಸ್ವರೂಪಚಾಲ್ನ, ಸ್ವಕರ್ತವ್ಯ ಸಹಿತೆಗಳುಂಟಾಗುವವರೆಗೆ ನಿಜವಾದ ಮಾನುಷ ತ್ವಂಠಾಗು ವುದಿಲ್ಲ. ಮಾನವನೇನಿಸಬೇಕಾದರೆ ಇದು ಆವಶ್ಯಕವಾಗಿ ಇದ್ದೇ ಇರಬೇಕಾಗುವುದು.

೪. ಧರ್ಮಶ್ರದ್ಧೆ—ಧರ್ಮದ ಮಹತ್ವವನ್ನು ತಿಳಿದು ಅದರ ಲ್ಲಿಡುವ ಆಸಕ್ತಿಯೇ ಧರ್ಮಶ್ರದ್ಧೆಯನಿಸುವುದು. ಸ್ತ್ರೀಯರಾಗಲ ಪುರುಷರಾಗಲ ತಮ್ಮ ತಮ್ಮ ಧರ್ಮವೇನೆಂಬುದನ್ನು ಅರಿತು ಪೂರ್ವ ವಿಶ್ವಾಸದಿಂದ ಅದನ್ನು ಆಚರಿಸುವರು ಸ್ವಧರ್ಮನಿಷ್ಟ ರೆಂದೂ ಶರದಾಳ್ಳಿಗಳಿಂದೂ ಎನ್ನು ಸುವರು. ಮೇಲೆ ಹೇಳಿದ ಕರ್ತವ್ಯಚಾಲ್ನನವುಂಟಾಯಿತೆಂದರೆ ‘ಸತಿ’ಯನ್ನಿಸಬೇಕಾದ ತನಗೆ ಮಾತಾಪಿತ್ಯ ಗುರುದೈವಭಕ್ತಿ, ಸಿಷ್ಟುಲ್ಲಿಷವಾದ, ಅಜ್ಞೇಧ್ಯವಾದ ಪತಿಪ್ರೇರು, ಆಶೀರ್ವಾತ್ಸಲ್ಲಿ, ಕ್ಷಮಾ, ಧ್ಯಯ್ರ, ದಯಾ, ಕಸಿಕರ, ಶ್ರಮಸಂಹಳ್ಳಿತಾ—ಮೊದಲಾದುವು ತನ್ನ ಮುಖ್ಯ ಧರ್ಮವೇಂದೂ, ಕತಯೇ ತನ್ನ ಪರದೈವನಾದುದರಿಂದ ಆತನ ಸೇವಯೇ ತನಗೆ ಪರಮಾಗತಿ ನಾಧನವೆಂದೂ, ಆತನ ಮನಸ್ಸಂತೋಷವೇ ತನ್ನ ಸತೀಧರ್ಮದ ಶಾಫಲ್ಯವೆಂದೂ ಆತನ ಸುಪ್ರಸನ್ನಿತಯೇ ಸಮಸ್ತ ಸುಖ ಸಂಪದ್ಯೈಭವಣೆಂದೂ ಸಂಭ, ಆತನ ಸುಖ ಸಂತೋಷ ಸುಪ್ರಸನ್ನಿತೆಗಳಿಗೆ ತಕ್ಷಣತೆ ವರ್ತಿಸುವುದೇ ಸ್ತ್ರೀಯರ ಧರ್ಮವು. ಏಂದರೆ ಪತಿಯ ಧರ್ಮ ಕರ್ಮ ಕ್ರಿಯೆಗಳಿಗೆ ಸಲಕರಣೆಗಳನ್ನು ಒದಗಿಸಿ, ಆಹಾರ ವಿಹಾರ ವಿಷಯಗಳಿಗೆ ಮನಸ್ಸು ಕೊಟ್ಟ ಮಾತ್ರಕ್ಕೆ ಇವಳು ತನ್ನ ಧರ್ಮವನ್ನು ಪಾಲಿಸಿದಂತಾಗಲಿಲ್ಲ. ಆತನ ಧರ್ಮ ಕರ್ಮಗಳಿಗೆ ತಾನು ಸಹಭಾಗಿಸಿ ಯಾಗಿರುವೆನೆಂಬ ಭರವಸೆಯಿಂದ, ಶುದ್ಧಮನಸ್ಸನಿಂದ ಅವುಗಳಿಗೆ ಸಹ್ಯನೆತೆಯುಂಟಾಗದಂತೆ ನಿಂತು, ಸಕಲ ಕ್ರಿಯಾಕಲಾಪಗಳಿಗೂ ಸಹ ಕಾರಿಣಿಯಾಗಿದ್ದು ಪರಿಚಯೇ ಮಾಡುತ್ತಲೂ, ಆತನ ಗುರುದೈವವು ತನಗೂ ಪರಮಗುರು ದೈವವೆಂದೂ, ಆತನ ಭೃತ್ಯ ಪೋಣ್ಯವರ್ಗದವರ ವಿಚಾರಣೆಯೆಲ್ಲವೂ ತನಗೆ ಸೇರಿದುವೆಂದೂ ಯಾವ ಕಾಲಕ್ಕೂ ಯಾವ ರೀತಿಯಿಂದಲೂ ಆತನ ಮನಸ್ಸಿಗೆ ಬೀದವಾಗದಂತೆ, ಹಿತವೇನಿಸುವ ಕಾರ್ಯಗಳನ್ನು ಮಾಡುತ್ತಲೂ ಆವಾಯನಗೊಳಿಸುವಂತಹ, ಹಿತವೂ ವಿಹಿತವೂ ಪ್ರಿಯವೂ ಆದ ಭಾಷಣಗಳನ್ನು ಮಾಡುತ್ತಲೂ, ಉಂದುವೇಳಿ, ಪತಿಯು

ಆಗ್ರಹಿಯುಕ್ತನಾಗಿ ತನ್ನನ್ನು ದಂಡಿಸಿದರೂ ತಾನು ಖತಿಗೊಳ್ಳಿದೆ ಆತನಲ್ಲಿ ಸಮಯವರಿತು ಕ್ಷಮೆಯನ್ನು ಕೊರಿ ಪರಸ್ಪರ ತೆಯನ್ನು ಸಂಪಾರಿಸಿ ಕೊಳ್ಳಲು ಪ್ರಯತ್ನಿಸುವುದೂ, ಅವನೆ ಮನಸ್ಸನ್ನು ತೋಡು ವರ್ತಿಸುವುದೂ ಸತಿಗೆ ಧರ್ಮವು. ಇದರಿಂದಲೇ ಇವರಿಗೆ ಶಾಶ್ವತ ಸುಖವುಂಟಾಗುವುದಲ್ಲಿದೆ ಇದನ್ನು ಪಟ್ಟಿ ಕೇವಲ ವರ್ತ, ನಿಯಮ, ಉಪವಾಸ, ಚಾಗರಣಗಳಿಂದ ಶಾಶ್ವತ ಸುಖವಾಗುವುದಿಲ್ಲ. ಎಂದು ದೃಢಭಾವದಿಂದ ವರ್ತಿಸುವುದೇ ಧರ್ಮಶರ್ತರ್ಥಿ !

೩. ಜಿತ್ತಸ್ಥಿರ್ಯ—ಮೇಲೆ ಹೇಳಿದ ಧರ್ಮಶರ್ತದೇ ಯಂತಾಯಿ ತೆಂದರೆ ಅದನ್ನು ಅನುಷ್ಠಾನಿಸಲು, ಪದೇಪದೇ ಬರುವ ಏಷ್ಟುಗಳಿಂದ ಒದಿಧಿಗೆಂದೆ ಮನಸ್ಸನ್ನು ಪ್ರಿಯಿಸಿದು ಬುದ್ಧಿಯ ವರದಲ್ಲಿಡುವುದೇ ಜಿತ್ತಸ್ಥಿರ್ಯ ವೆನಿಸುವುದು. ಜಿತ್ತಸ್ಥಿರ್ಯಯರ್ಥಾದಿದ್ದರೆ ಧರ್ಮಶಕ್ತಿ. ಹಾಸಿಯನ್ನು ಅಂತು ಮಾಡಲು ಬರುವ ದುಷ್ಪಿರಷ್ಟಯಗಳ—ಅಥವಾ ಕಷ್ಟ, ದಾರಿದ್ರ್ಯ, ಕೈ ಶಗಟ್, ಮೊದಲಾದುವುಗಳ ವೇಗಕ್ಕೆ ಮನಸ್ಸನ್ನು ಚರಿ, ಧರ್ಮದಮೇಲನ ಅಭಿಮಾನವನ್ನು ಸಡಿಲಮಾಡುವುದು. ಜಿತ್ತಸ್ಥಿರ್ಯವಿದ್ದರೆ ಮೇಲಿನ ಏಷ್ಟುಗಳನ್ನು ಕಾಷಣ ಸಹಿತ್ತುತ್ತೆಗಳಿಂದ ಬಳಿಸಿ, ಧರ್ಮಕ್ಕೆ ಯಾವತರದಿಂದಲೂ ಗಾಳಿಸಿಯಂತಾಗದಂತೆ ಚಾಗರೂಕತೆಯಂದಲೂ ದಕ್ಷತೆಯಿಂದಲೂ ಪಾಲಿಸುತ್ತೇ ಬರುವುದು. ಯಾವುದೇ ಕಾರ್ಯಸಿದ್ಧಿಯಾಗಬೇಕಾದರೂ ಜಿತ್ತಸ್ಥಿರ್ಯವು ಮುಖ್ಯವಾಗಿರಬೇಕು.

೪. ಸತ್ಯಾನುಷಂಧಾನ—ಅನ್ವತ ವಂಚನೆಗಳಿಲ್ಲದೆ ನಿಜ ನಿಷ್ಠೆಯಿಂದ ವರ್ತಿಸುವುದೇ ಸತ್ಯಾನುಸಂಧಾನವೆನ್ನಿಂದು ಮೇಲೆ ಹೇಳಿದ ಧರ್ಮಶರ್ತದೇಯೂ ತತ್ತ್ವಂಬಿಂಧವಾದ ಜಿತ್ತಸ್ಥಿರ್ಯವೂ ಉಂಟಾಯಿತೆಂದರೆ ಈ ಸತ್ಯವನ್ನು ಅನುಷ್ಠಾನದಲ್ಲಿ ತರಬೇಕೆಂಬ ಕಾಢಭಾವನೆಯು ಉಷ್ಣನ್ನು ವಾಗುವುದು. ಇದರಿಂದ ಕಾರ್ಯಕ್ರಮಾನುಸಿಕ ಮತ್ತು ವಾಚಕಗಳಲ್ಲಿಯೂ ನಿಜ ನಿಷ್ಠೆ—ಎಂದರೆ ಕಾಟಿಲ ಸಟನೆ, ವಂಚನೆ, ಅನ್ವತ ಭಾವಣಗಳಾವುವು ಇಲ್ಲದೆ ತ್ರಿಕರಣಗಳಲ್ಲಿಯೂ ಒಂದೇ ವಿಧವಾದ ನಿಜವನ್ನೇ ಹೊಂದಿರುವುದು ನತ್ವಾರುವರ ಸದ್ಗುರುವಾನುಯಾಯಿಗಳ ಸಲಕ್ಷಣವೆಂದೂ, ಸತ್ಯವೇ ನಿಷ್ಠೆ

ಸುಖಕ್ಕೆ ಮಂಬ್ಯಾಸ್ತಾನವೆಂದೂ ತೆಳಿದು ಅದರಂತೆ ಅನುಷ್ಠಾನಕ್ಕೆ ತರುವ ಬುದ್ಧಿಶಕ್ತಿಯು ಹುಟ್ಟುವುದು. ಈ ಶಕ್ತಿಯು ಯಾಧಿಕರಿಸಿದರೆ ಇದು— ‘ಅನ್ವಯವನ್ನು ಮೊದಲು ನಿಗ್ರಹಿಸುವುದು; ಎಂದರೆ ಸುಳ್ಳಿಂಬ ಮುಳ್ಳು ನಾಲಗೆಯಲ್ಲಿ ನೇಡುವಂತೆ, ತಗಲುವಂತೆ ಎಂದಿಗೂ ಅವಕಾಶಕ್ಕೆಡಬಾರದು. ಈ ಮುಳ್ಳು ನಾಲಗೆಗೆ ತಗಲಿದರೆ ನಾಲಗೆಯು ದೋಷಯುಕ್ತವಾಗಿ ಧರ್ಮವನ್ನು ಕೆಡಿಸಲು ಕಾರಣವಾಗುವುದು. ‘ನಾಲಗೆಗೆ ನರವಿಲ್ಲ’ ಎಂದರೆ ನರಕಕ್ಕೆ ಹೇತುಗಳಾದ ದುರ್ವಾಷಯಗಳ ಲೇಪನವಿಲ್ಲದೆ ಶುದ್ಧವಾಗಿ ರುವುದೇ ಇದರ ಲಕ್ಷ್ಯಾಣವು! ’ ಎಂಬ ತತ್ವವನ್ನು ಮರೆತು, ‘ನರವಿಲ್ಲದ ನಾಲಗೆ ಸೂರಂಭಿ ಕಡೆಗೂ ತರುಗುವುದೆಂಬ ಅನರ್ಥಕ್ಕೆ ಅವಕಾಶವಾಗುವಂತೆ ಅದರಲ್ಲಿ ಸುಳ್ಳಿಂಬ ಮುಳ್ಳು ತಗಲಲು ಎಡಿಗೊಟ್ಟಿರ ಆ ಮುಳ್ಳಿನ ಸಂಬಂಧದಿಂದ ವಂಜನೆಯೆಂಬ ಕೇವು ತುಂಬಿ ಕುಟಿಲ ಸಟನೆಯೆಂಬ ಯಾತ ನೆಯು ಹುಟ್ಟುವುದು. ಇವು ಮೂರು ಮೂರು ಮಹಾಗುಹಗಳಂತೆ ಮೇಲನ ಯೋಗಗಳಿಗೆ ಪ್ರತಿಸ್ಥಾಧಿಕಾರಿಗಳಾಗಿ ನಿಲ್ಲಿಸುವು. (ಇವುಗಳ ಪ್ರತಾಪ ವೆಂತಹದೆಂಬುದು ಹಿಂದೆ ಪ್ರಾವಾಧಿದಲ್ಲಿ ಏಮರ್ತಿಸಿರುವುದರಿಂದಿಲ್ಲ ಹೇಳಿಲ್ಲ.) ಆದುದರಿಂದ ಈ ಕೆಟ್ಟಿಬಾತಿಯ ಮುಳ್ಳು ನೆಡದಂತೆ ನೈಋಧಿ ಕೊಳ್ಳುವುದೂ, ಪ್ರಮಾದದಿಂದ ನಾಲಗೆಗೆ ಇದೇನಾದರೂ ತಗಲಿದರೂ ಕೇವು ತುಂಬುವ ಮೊದಲೇ ಅದನ್ನು ಮೇಲೆ ಹೇಳಿದ ಶಕ್ತಿಯೆಂಬ ಸಾಜಿಯಂದ ಕಿರುತ್ತ ತೆಗೆದುಹಾಕುವುದೂ ಈ ಸತ್ಯಾಸುಸಂಧಾನದ ಕಾರ್ಯವು.

ಒ. ಸ್ತಾಂಧರತಾಗ ಮತ್ತು ಪಾರಮಾಧಿಕ ಬುದ್ಧಿ—ಕೇವಲ ಏಹಿಕ ಸುಖಾಭಿಲಾಷೆಯಿಂದ ಸ್ತಾಂಧರಾಭಿಮಾನವೇ ಪ್ರಧಾನಗುಣವಾಗಿ ಭಾವಿಸುವುದು ಸ್ತಾಂಧರವೇನ್ನಿಸುವುದು. ಶರೀರ ಸುಖವನ್ನು ಪ್ರಧಾನವಾಗಿ ಎಣಿಸದೆ, ಆತ್ಮ ಸಮಾಧಾನವನ್ನೇ ಪ್ರಧಾನವಾಗಿ ಭಾವಿಸಿ ಪಾರ ತ್ರಿಕ ಸುಖದ ಕಡೆಗೆ ವಿಶೇಷವಾದ ದೃಷ್ಟಿಯನ್ನಿಡುವುದು, ಸ್ತಾಂಧರತಾಗ ಮತ್ತು ಪಾರಮಾಧಿಕ ಬುದ್ಧಿಯನ್ನಿಸುವುದು. ಇಂತಹ ಪಾರಮಾಧಿಕ ಜ್ಞಾನವು ಸುಲಭವಾಗಿ ಸಾಧಿಸುತ್ತಕ್ಕುದಲ್ಲ. ಮೇಲೆ ಹೇಳಿದ ಆರು ಅಂಗಗಳೂ ಸಾಧಿಸಲ್ಪಟ್ಟ ಮೇಲೆ ಇದರ ಲಾಭವಾಗುವುದು ಸುಲಭ, ಅದಕ್ಕೆ ಮೊದಲು ದುರ್ಭಾಗಿ; ಏಕೆಂದರೆ ‘ಸಾಸು, ಸೆನ್ನುದು’, ಇದು ಸಂಗಾಗಿ,

ಇವರು ಕೇವಲ ಸನ್ನವರೇ! ಇದಕ್ಕೆ ಅಧಿಕಾರಿ ನಾನೇ' ಎಂಬೇ ಅಹಂಕಾರ ಮಹಕಾರಗಳು ಪ್ರತಿಯೊಬ್ಬರಲ್ಲಿಯೂ ಇರುವವು. ಇವು ಗಳಿದ್ದಲ್ಲಿ ಸ್ವಶರೀರಾಭಿಮಾನವು. ಇದೇ ಇರುವುದು. ಈ ಅಹಂಕಾರ ಮಹಕಾರಗೆ ಸ್ವಾಧ್ಯಭಾವನೆ ಇರುವವರೇಗೂ ಆತ್ಮೋದಾರಕ್ಕೆ ಮಾರ್ಗವಿಲ್ಲ. 'ನಾನಾರು, ಎಲ್ಲಿಯವನು, ಇಲ್ಲಿಗೇಕೆ ಬಂದಿ? ಕರೆತಂದವರಾರು? ಏತಕ್ಕಾಗೀ, ಏನುಮಾಡಬೇಕೆಂದು?' ಎಂಬೇ ಜೆಬ್ಜಾಜ್ಞಸಯುಂಟಾದಲ್ಲದೆ ಪರಮಾಧ್ಯ ತತ್ವ ಬೋಧಯಾಗುವುದಿಲ್ಲ. (ಅದು ಆಗದೆ ಆತ್ಮೋದಾರದ ಮಾತ್ರೀ?) ಜೆಬ್ಜಾಜ್ಞಸಯಿಂದ 'ನಾನು ಪರಮಾತ್ಮನ ಕಿಂಕರನು, ಆತನ ಕಟ್ಟಂತುಂತೆ ಈ ಒನ್ನುವನ್ನೇತ್ತಿರುವೇನು. ಆತನ ಇಚ್ಛೆಯಂತೆ ಧರ್ಮಪ್ರತಿಪಾದನರೂಪವಾದ ಆತನ ಸೇವಾಕಾರ್ಯವನ್ನು ಮಾಡುವುದಕ್ಕಾಗೀ. ಅವನಿಂದಲೇ ಸಿಯಮಿಸಲ್ಪಟ್ಟು ಸಿಂತಿರುವೇನು. ಅವನ ಕಿಂಕರನಾದ ನನಗೆ ಇನ್ನುಳಿದ ಆತನ ಕಿಂಕರರಲ್ಲರೂ ಬಂಧುವರ್ಗಕ್ಕೆ ಸೇರಿರುವರು. ಹರ ಮಾತ್ರನ ಸಿಯಮಾನಸಾರ ಒನ್ನುವತ್ತಿರುವ ಆ ನನ್ನ ಬಂಧುಗಳಿಂದನೇ ಸೌಹಾದರ್ರಿಷ್ಟಿಯಿಂದ ಸೇರಿ ಶಕ್ತ್ಯಜಿತ ಸೇವಾಕಾರ್ಯಗಳನ್ನು ಮಾಡುವುದೇ ನನ್ನ ಕರ್ತವ್ಯ. ಕರ್ತವ್ಯಸಿದ್ಧಿಯಾದಮೇಲೆ ನನಗಾತನ ಸಂಪೂರ್ಣ ಅನುಗ್ರಹವ ಲಭ್ಯಸುವುದರಿಂದ ಧನ್ಯತೆಯಾಗುವುದು' ಎಂಬ ಬಾಧ್ಯ ಯುಂಟಾಗುವುದು. ಇದೇ ಪಾರಮಾಧ್ಯಕ ಬುದ್ಧಿ. ಈ ಪಾರಮಾಧ್ಯಕ ಬುದ್ಧಿಯು ನಮ್ಮಲ್ಲ—ಎಂದರೆ ಸ್ತ್ರೀಯರಲ್ಲಿ ಅತ್ಯಂಗತ್ಯವಾಗಿ ಇರಬೇಕು. ಪಾರಮಾಧ್ಯಕ ಬುದ್ಧಿಯುಳ್ಳ ಸ್ತ್ರೀಯರಿಗೆ ತಪಸ್ಸಿದ್ದಿಯುಂಟಾಗುವುದರಲ್ಲಿ ಸಂದೇಹವೇ ಇಲ್ಲ.

೫. ಸರ್ವಸಮಾಭಾವ—ಮೇಲೆ ಹೇಳಿದ ಪಾರಮಾಧ್ಯಕ ಬುದ್ಧಿಯುತ್ಪನ್ನವಾದ ಬಳಿಕ ಸರ್ವರಲ್ಲಿಯೂ ಪರಮಾತ್ಮನಿರುವನು. ಸರ್ವರೂ ಆತನ ದೃಷ್ಟಿಗೆ ಸಮರಾಗಿಯೇ ಕಾಣುವರು. ಸರ್ವರೂ ಆತನ ಇಚ್ಛಾಧೀನರಾಗಿ ನಡೆದು ಸುಖಪಡುವುದಕ್ಕಾಗಿಯೇ ಹುಟ್ಟಿರುವರು ಎಂದು ಭಾವಿಸಿ, ಸರ್ವರಲ್ಲಿಯೂ ಆದರ, ವಿಶ್ವಾಸ, ಗೌರವಗಳನ್ನು ರಿಸಿ ಮನ್ಮಿಸುವುದು ಸರ್ವಸಮಾಭಾವವೇನಿಸುವುದು. ಈ ವಿಧವಾದ ಭಾವನಾಶಂಕ್ಷಿಯುಂಟಾದವರು ತಮಗೆ ಯಾರಾದರೂ ಬಂದುವೇಳಿಕ್ಕು

ನಷ್ಟಗಳನ್ನು ಅಂಟು ಮಾಡಿದರೂ ಅವರಲ್ಲಿ ಆಗ್ರಹವನ್ನು ಹೊಂದದೆ, ಅಹಿತ ವನ್ನು ಕೋರದೆ ಕೇವಲ ಕ್ಷಮಾಗುಣದಿಂದ ಅವರ ದೋಷಗಳನ್ನು ಮನ್ನಿಸುತ್ತಿರುತ್ತಿರು ಆತ್ಮೀಯರನ್ನು ನೋಡುವಂತೆ ಅವರಿಗೆ ವಿಹಿತವನ್ನೇ ಏಕೋಧಿಸುತ್ತು ಬರುವರು. ಅವರಲ್ಲಿ ಅವಾಷಾಜವಾದ ಸೌಭಾರ್ತ್ಯತ್ವ ಅಥವಾ ಸೌಹಾದ್ರ್ಯ ವ್ಯಳ್ಳವರಾಗಿ ತಪಸ್ಸಿಗಳೆನ್ನು ಸುವರು.

೬. ಶಿಜಲಭಕ್ತಿ—ಮೇಲಿನ ಭಾವನಾಶುದ್ಧಿಯಿಂದ ಮನಸ್ಸು ಪ್ರಸನ್ನವಾಗಿ, ತನ್ನ ನಿರುಪಮವಾದ ಆನಂದಕ್ಕೆ ಮೂಲಕಾರಣಗಳಾದ ವಸ್ತುಗಳಲ್ಲಿ ಅಜಂಚಲವೂ ಅಕ್ಕತ್ತಿರುವೂ ಅಜ್ಞೇಧ್ಯವೂ ಆದ ಸ್ರೇಮವನ್ನು ತಕ್ಷಿಯುವುದು. ಈ ಸ್ರೇಮವು ಪೂಜ್ಯಬಿಧಿಯೊಡನೆ ಕೂಡಿರುವುದರಿಂದ ‘ಭಕ್ತಿ’ಯನಿಸುವುದು. ಹಿಗೆ ಉಂಟಾದ ಭಕ್ತಿಯು, ಮೊದಲು ತನ್ನ ಒಸ್ಸುದಾತೆಯಾದ ಒನಸಿಯ ಏಷಯದಲ್ಲಿಯೂ, ಆಬಳಿಕ ಒಸ್ಸುಭೂಪು ಯಲ್ಲಿಯೂ ಉಂಟಾಗುವುದು. ಮಾತೃಭಕ್ತರಿಗೆ “ಮಾತೆಗೆ ಮಗಿಲಾದ ವಸ್ತುವಿನ್ನಿಲ್ಲ; ಸಮಸ್ತ ದೈವದಲ್ಲಿಯೂ ಮಾತೆಯೇ ಪೂಜ್ಯ ದೈವವು” ಎಂಬ ಎಕನಿಷ್ಠೆಯು ಅವರಲ್ಲಿ ಸರ್ವದಾ ಇರುವುದು. ಇದರಿಂದ ‘ಈ ಸಮಸ್ತ ಖಣಗಳನ್ನೂ ತೀರಿಸಬಹುದು, ಆದರೆ ಒಸ್ಸುದಾತೆಯ ಖಣವನ್ನು ತೀರಿಸುವದರಿದು; ಆದುದರಿಂದ ಸರ್ವ ಪ್ರಯತ್ನದಿಂದಲೂ ಆ ಮಾತೆಯ ಖಣವನ್ನು ತೀರಿಸುವ ಪ್ರಯತ್ನಮಾಡುವುದು ನನ್ನ ಕರ್ತವ್ಯವು’ ಎಂಬ ವಿಚಾರವುಂಟಾಗಿ, ಮಾತೆಗೆ ಸಂತೋಷವುಂಟಾಗುವ ಉತ್ತಮ ಕಾರ್ಯಗಳನ್ನು ಮಾಡಲು ಉತ್ಸಾಹ ಹೊಂದುವರು. ಮಾತೆಯ ಮನಸ್ಸಿಗೆ ಅಹಿತವಾಗದಂತೆ ತನ್ನ ಒಡಹುಟ್ಟಿದವರಲ್ಲಿ ಸ್ರೇಮ ಆದರಗಳುಳ್ಳವರಾಗಿ ನಡೆಯುವರು. ಮೊದಲು ತನ್ನ ನನ್ನ ಹಡೆದ ತಾಯಲ್ಲಿ ತೋರುವ ಭಕ್ತಿಯೇ ಮುಂದೆ ಬರುತ್ತ ತಾಯ್ಯಾಡಿನ (ಜನ್ಮಭೂಮಿ) ವಿಷಯದಲ್ಲಿಯೂ ಉತ್ಪನ್ನವಾಗುವುದು. ಅದರಿಂದ ದೇಶ ಮಾತೆಯ ಹಿತಕ್ಕಾಗಿ ದೇಶೀಯರನ್ನೂ, ಸ್ವಕ್ಷೇಯ-ಸೋದರಭಾವದಿಂದ ನೋಡುವ ಮನಸ್ಸಾಗಿ ಅವರೊಡನೆ ಸೇರಿ ಸೌಹಾದ್ರ್ಯದಿಂದಲೂ ಶಾಂತಭಾವದಿಂದಲೂ ಬಕಾವುತ್ಪದಿಂದಲೂ ದೇಶಹಿತ ಕಾರ್ಯಗಳನ್ನು ಮಾಡುವ ಉತ್ಸಾಹಶಕ್ತಿಯುಂಟಾಗುವುದು. ಇದು ಸಿದ್ಧಹೊಂದಿದ ಮೇಲೆ ಈ ಭಕ್ತಿಯು ಸರ್ವೇಶವನ ಸಂತುತ್ಪತ್ತಿಯಾಗಿ ಇದು

ದಯಾರಸವನ್ನು ಕುರಿತು, ಮುಂದೆ ಸಾಗಿ ಆ ದಯಿಗೆ ಪಾತ್ರವಾಗಲು ಪ್ರಯತ್ನಹೊಂದುವುದು.

೧೦ ಸರ್ವೇಶ್ವರ ಸೇವಾ—ಮೇಲೆ ವರ್ಣಿಸಲ್ಪಟ್ಟ ಪರವತತೆ ಯಿಂದ ಮನಸ್ಸು ಭಗವಂತನ ಗುಣಾನುಭವವಾಡಿಕೊಳ್ಳುವುದರಲ್ಲಿ ಸ್ತಂಭವಾಗಿರುವುದು. ಆಗ ಯಾವಾಗಲೂ ಭಗವದ್ವಾಕಫಿನ, ರೂಪಚಿಂತನ, ಮಹಿಮಾ ವಣಿನ, ಜರಿತ್ರ ಕ್ರಾಂಗಳಲ್ಲಿಯೇ ಇರುವುದರಿಂದ ನಿರತಿಶಯ ವಾದ, ಏವರಿಸಲು ಅಂತಾಧ್ಯವಾದ ಆಸಂದವನ್ನು ಅನುಭವಿಸುತ್ತು ಗೋಚರಿಸಿದ ವಸ್ತುಗಳಲ್ಲಿ ಲಾಲಾ ಪರಮಾತ್ಮನ ವ್ಯಾಪನೆಯನ್ನು ಸ್ವಾರಿಸಿ ಸಂಭಾವಿಸುತ್ತು ನಿತ್ಯಮುಕ್ತನಂತೆ ಸುಖಿಯಾಗಿರುವಂತಾಗುವನು. ಇಂತಹ ತಪಸ್ಸಿದ್ದಿಯನ್ನು ಹೊಂದಿದವರೇ ಸಿದ್ಧಪುರುಷರು, ಬ್ರಹ್ಮಚಾಲನವೇತ್ತರು ಮತ್ತು ಪರತತ್ಪರನ್ನು ತೀಳಿದ ಯೋಗಿಗಳು! ಇಂತಹ ಮಹಾತ್ಮರಿಗೆ ಮತ್ತಾವಕಾಮನೆಯೂ ಇರಲಾರದು. ಸ್ವಾರ್ಥದಿ ಸುಖಗಳು ಕೂಡ ಬೇಕಾಗುವುದಿಲ್ಲ. ಎಲ್ಲೆಲ್ಲಿ ಸೋದಿದರೂ ಇವರಿಗೆ ಆಸಂದ-ಈತ್ಯಾಹಾಭಿವರ್ಧಕಗಳಾದ ಪರಮಾತ್ಮನ ಸ್ವರೂಪವೇ ಗೋಚರಿಸುವಂತಾಗುವುದರಿಂದ ಸಚ್ಚಿದಾನಂದ ಸುಖಾನುಭವವಾಡುತ್ತಲ್ಲಿರುವಂತಾಗುವುದು. ಇಂತಹ ಸಿದ್ಧಪುರುಷರಿಗೆ ನಮ್ಮ ಆಸಂತಾನಂತ ಪ್ರಕಾಮಗಳು; ಧನ್ಯವಾದಗಳು!

ಮೇಲೆ ಹೇಳಿದ ಹತ್ತು ವಿಧ ಯೋಗಗಳಿಗೂ ಆಧಾರವಾದ ವಿದ್ಯೆಯನ್ನು ಪಡೆಯಲು ನಾವು ಸರ್ವಪ್ರಕಾರದಿಂದಲೂ ಪ್ರಯತ್ನಪಡಬೇಕು. ವಿದ್ಯೆಯಂದರೆ ಒಂದು ಬರೆಹ, ಮಾತ್ರವಲ್ಲವೆಂದೂ ಕುಶಲಕಲೆಗಳನ್ನು ಬೋಧಿಸುವ ಪುಸ್ತಕ ಪತನದಿಂದ ವಿದ್ಯಾಭ್ಯಾಸಮಾಡಿದಂತಾಗಲಿಲ್ಲವೆಂದೂ ಸ್ವರೂಪ, ಕರ್ತವ್ಯ, ಧರ್ಮ, ಧ್ಯೇಯಗಳನ್ನು ಬೋಧಿಸುವ ವಿವೇಕ-ಪ್ರಜ್ಞಿಯೇ ವಿದ್ಯೆಯಂದೂ ಹಿಂದಿ ಹೇಳಿರುವುದು. ಮತ್ತು ಈ ವಿವೇಕಲಾಭಕ್ಕೆ ಶಿಕ್ಷಣ-ಅಭ್ಯಾಸಗಳ ಕ್ರಮವೆಂತಹದೆಂಬುದನ್ನು ತಕ್ಷಮಟ್ಟಿಗೆ ಹೇಳಿರುವುದು. ದೇಶಭಕ್ತರಾದ ನಮ್ಮ ಬಾಂಧವರು ನಮ್ಮ ದೇಶಿಯನೇರಿಯರ ಚಾಲ್ನಾಭಿವೃದ್ಧಿಗಾಗಿ ಅನೇಕ ವಿಧ ಪ್ರಯತ್ನಗಳನ್ನು ಕೈಕೊಂಡಿರುವರಾದರೂ ಇನ್ನೊಂದು ಅವರ ಪ್ರಯತ್ನವು ಕ್ರಮಪಡದೆ, ಘಲರೂಪಕ್ಕೆ ಬಾರದೆ ಅನೇಕ ಅಭ್ಯಾಂತರಗಳಿಂದ ಕೆಟ್ಟುಹೊಂಗುತ್ತಲಿದುವುದು.

ನಮ್ಮ ಸೋದರಿಯರು, ಕೋಮಲ ಹೃದಯರಾದ, ಪ್ರಚಾರವಿಯರಾದ ಅಯ್ಯನಾರೀಮಣಿಯರು, ಇನ್ನಾದ್ದರೂ ತಮ್ಮ ಇತರ ಸೋದರಿಯರ ಆಚ್ಛಾದನಾಭಿಮಾನಾದಿಗಳಿಂದ ದೇಶಮಾತೆಗೆ ಉಂಟಾಗಿರುವ ದುರ್ದಶಯನ್ನು ಹೊಗಲಾಡಿಸಿ ಮಾತ್ರಾಖಣವನ್ನು ಸಾಧ್ಯವಾದನಂಬಿಗಾದರೂ ಸಲ್ಲಿಸಲು ಪ್ರಯತ್ನಪಡುವುದು ಕರ್ತವ್ಯವಹಿತವಾಗಿರುತ್ತದೆ!

III

ದೌರ್ಜನ್ಯ-ದೌಭಾಗ್ಯಗಳಿಂದ ದೇಶಕ್ಕಾಗಿರುವ ದುಃಖತಿ

ನಮ್ಮವರ ದೌರ್ಜನ್ಯದ ದೇಸಯಿಂದ ನಮ್ಮ ದೇಶಮಾತೆಗುಂಟಾಗಿರುವ ದುರ್ದಶಯನ್ನು ಹೊಗಲಾಡಿಸುವುದು ನಮ್ಮ ಧರ್ಮಕರ್ತವ್ಯವೆಂದು ಹಿಂದೆ ಹೇಳಿದೆವು. ಆದರೆ ನಾವು ಮಾಡಿದ ಅಪಚಾರವೇನು? ನಮ್ಮಿಲ್ಲಿ ಕಂಡ ದೌರ್ಜನ್ಯವೆಂತಹದು? ನಮ್ಮಿಂದ ದೇಶಕ್ಕಾಗಿರುವ ದುರ್ಗತಿಯು ತಾನೇ ಅದಾವುದು? “ಷಣಾದರೂ ಇಲ್ಲದ್ದೊಂದು ಸುಳ್ಳನ್ನು ಹೇಳಿ ಕಲ್ಪಿಸಿಯಬೇಕೆಂಬುದು ಅಲ್ಲದ-ಸಲ್ಲದ ಕೇಲಸವಲ್ಲವೇ?” ಎಂದು ನಮ್ಮ ಸೋದರಿಯರು ನಮ್ಮನ್ನು ಆಕ್ಷೇಪಿಸಬಹುದು. ಆದರೆ ಅದನ್ನಿಲ್ಲಿ ಸ್ವಲ್ಪ ಏವರಿಸಿ ಹೇಳಿದರೆ ಆಗಲಾದರೂ ಶಾಂತರಾಗುವರೋ ಅಥವಾ—“ಕಂಡುದಾಡಿದರೆ ಕಂಡದಂತಾಗುವರು” ಎಂಬಂತೆ ರೋಷಾ ವೇಶದಿಂದ ಶಪಿಸುವರೋ ತಿಳಿಯಲಾರಿವು. ಹಾಗೆ ಒಂದುವೇಳೆ ಅವರು ಶಪಿಸುವರಾದರೂ ಅದೇ ಪರಮಾಸುಗ್ರಹವೆಂದು ಭಾವಿಸಿ ನಮ್ಮ ಕೇಲಸವನ್ನು ಪೂರ್ಣಗೊಳಿಸಬೇಕಾದುದು ನಮ್ಮ ಧರ್ಮವಾಗಿದೆ.

ಪ್ರಿಯ ಸೋದರಿಯರೇ! ನಮ್ಮ ಸ್ತ್ರೀ ಚಾತಿಗೆ ಸಹಜ ಶೋಭಾರಾಶಿಯನಿಸುವಂತೆ ಸೃಷ್ಟಿಕರ್ತನಿಂದ ಅನುಗ್ರಹದತ್ತವಾಗಿರುವುವೆಂದು ಈವರೆಗೆ ಪ್ರಸಂಧಿಕೊಂಡಿದ್ದ ಏನಯೆ, ಗಾಂಧೀಯರು, ಮಾಧುಯರು, ಕ್ಷಮಾ, ಕ್ರಮಸಹಿತ್ಯುತಾ, ಕರ್ತವ್ಯಕ್ಷಮತಾ ಮೊದಲಾದ ಕೋಮಲ ಗುಣಗಳೆಲ್ಲವೂ ಈಗ ಎಲ್ಲಿಲ್ಲಿ ಹೋಗಿರುವುವು? ನಮ್ಮವರಲ್ಲಿ ಇಷ್ಟ ಗುಣಗಳೂ ಏಕತ್ರ ಶೋಭಿಸುವಂತೆ ಎಲ್ಲಿ—ಯಾರಲ್ಲಿಯಾದರೂ ಕಂಡುಬರುತ್ತಿರುವುವೇ?

ಒಬ್ಬರಲ್ಲಿ ಒಂದು ಗುಣವಿದ್ದರೆ ಮತ್ತೊಬ್ಬರಲ್ಲಿ ಮತ್ತೊಂದು ಗುಣ ವಿರುವುದು. ಹಾಗೆ ಒಂದು ಅಥವಾ ಎರಡು ಗುಣಗಳಿಗೂ ಅಥಿಕವಾದ ಕೋಮಲ ಗುಣಗಳುಳ್ಳವರು ಎತ್ತೇಷವಾಗಿದ್ದರೂ ಈ ತರದ ದೌಜನ್ಯಾಪ ವಾದದ ಭೀಕರ ಸ್ವರೂಪವು ಸರ್ವತ್ರ ವ್ಯಾಪಿಸುತ್ತಿರಲ್ಲ. ಪತಿ ಪುತ್ರರೇ ಮೂದಿಲಾದ ಸ್ವೀಯ—ಸ್ವಕೀಯರನ್ನು ಖಾವಚರಿಸುತ್ತಿದ್ದುದಲ್ಲದೆ ಆಶ್ರಿತಾ ನಾಥರನ್ನೂ ಕೇವಲ ಪುತ್ರವಾಕ್ಸಲ್ಯಾದಿಂದ ಕಾಪಾಡುತ್ತಿದ್ದ ನಮ್ಮ ಪಿರಿಯರ ಪವಿತ್ರ ಪ್ರೇಮವು, ಈಗ ನಮ್ಮವರಲ್ಲಿ ಎಷ್ಟುಮಂಟಿಗೆ ಇರಬಹುದು? ಕ್ಷೇತ್ರದಿಂದ ತಮಗಾಗಿಯೇ ದುಡಿಯುತ್ತಿರುವ ಪತಿಯ ಹಿತಸಾಧನೆಯಲ್ಲಿಯೇ ಅಲಸರಾಗಿಯೂ ಖಾದಾಸೀಸರಾಗಿಯೂ, ಅಡಿಗಡಿಗೆ ದುರಾಗ್ರಹ, ಅಸಮಾಧಾನಗಳನ್ನೂ ಹೊಂದುತ್ತಿರುವ ನಮ್ಮವರಲ್ಲಿ ದೌಜನ್ಯವಿನ್ನೆಷ್ಟು ಮಂಟಿಗೆ ಇರಬಹುದು? ಒಡಹುಟ್ಟಿದವರಲ್ಲಿಯೇ ಅಸಹನೆಯುಳ್ಳವರಾಗುವ ನಮ್ಮ ಸದ್ಗುಣಕ್ಕೆ ಮೇರಿಯುಂಟೇ? ಒಡಲೊಳಗೆ ಹುಟ್ಟಿದ ಮಕ್ಕಳ ಶಿಕ್ಷಣ ಸಂರಕ್ಷಣಗಳಲ್ಲಿ ಪರಾಬ್ರಹ್ಮರಾಗಿರುವವರು ಮನೆಗೆ ಬಂದವರಾದ ಸೈಸೆಯರನ್ನು ಹೇಗೆ ನೋಡಿಕೊಳ್ಳಬಹುದೋ ಹೇಳಲಾದೀತೇ? ಅತ್ತಿಗೆ ನಾದಿನಿ ಓರಗಿತ್ತಿಯರ ಪವಯದಲ್ಲಿಯಂತೂ ನಮ್ಮವರ ಸೌಜನ್ಯವೆಷ್ಟಿದೆ ಯೆಂದು ಹೇಳಬೇಕಾದುದೇ ಇಲ್ಲ. ಇನ್ನು ಸಪತ್ತೀ ಪುತ್ರ-ಪುತ್ರಿಯರು (ಸವತಿಯ ಮಕ್ಕಳು) ಇದ್ದರೆ ಅವರಲ್ಲಿ ಇವರಿಗೆ ಪರಿಪೂರ್ಣಕಟ್ಟಾಕ್ಷರ್ಪೇ ಸರಿ! ನಮ್ಮ ದೇಹ, ಅದಕ್ಕೆ ಹೊಂದಿದ ಅವಯವಗಳಂತೆ ನಮಗೆ ಸೇರಿದವರನ್ನೂ ಸಮಂಜಸವಾಗಿ ನೋಡಿಕೊಳ್ಳಲಾರದವರಾದ ನಾವು, ನಮ್ಮ ಧರ್ಮವನನ್ನಾಗಲೇ ಸಮಾಜವನನ್ನಾಗಲೀ ಸರಿಯಾಗಿ ನೋಡಿಕೊಳ್ಳುವುದು ಹೇಗೆ? ತಾಯಿಯರೇ! ಕಟ್ಟಾಕ್ಷರ್ಪಿಸಿರಿ? ನಮ್ಮವರ ಮಾತ್ರಾಯಿದ ವರ್ಣನೇ, ಹಟಕಶರತೆಗಳ ವರ್ಣನೇ, ದುರಾಗ್ರಹ-ದುರಭಿವಾಸಗಳ ವರ್ಣನೇ, ನಿರ್ಬಜ್ಞ-ಸಿಫ್ಯಾಣತೆಗಳ ವರ್ಣನೇ—ಇವುಗಳೇ ಎಲ್ಲೆಲ್ಲಿಯೂ ಭೋಗರೀಯುತ್ತಿವಿಗಳನ್ನು ಕಿವುಡಾಗುವಂತೆ ಮಾಡುತ್ತಿವೆ. ಒಬ್ಬರಲ್ಲಿ ಒಂದು ದುರ್ವಾಡತಿಯನ್ನು ಕೆಂಡರೆ ಆ ಕೂಡಲೇ—‘ಹಾಳು ಹಂಗಸರು—ಕೆಟ್ಟಜಾತಿಯವರು, ದುಗುರಣಕ್ಕು ತಮರ್ವಣನೇ’ ಎಂಬ ದೋಷಾರೋಪವು ಸ್ತ್ರೀವರ್ಗದ ಮೇಲೆಲ್ಲಾ ಬೇಳುವುದು. ಹೀಗಾಯಿತೇಕೆ? ನಾವು ಏವೇಜನಾಶಕ್ತಿ

ಯನ್ನು ಕಳಿದುಕೊಂಡು ಮೂರಢಬುಟ್ಟಿಯವರಾಗಿರುವುದರಿಂದಲ್ಲವೇ ನಮ್ಮೆ ಮೇಲೆ ಅಂತಹ ಸಿಡಿಲುಗಳು ಬೀಳುತ್ತಿರುವುವು. ವಿಚಾರಶಕ್ತಿಯು ನಮ್ಮಲ್ಲಿದ್ದು ನಮ್ಮ ದೇಹದರ್ಮ—ಮನಸ್ಸೋಧರ್ಮಕ್ಕೆ ವರ್ಣಾಧವಾದ ಆಚಾರ ವಿಚಾರಗಳಾವುವೆಂಬುದನ್ನು ಏವೇಳಿಸಿ, ಅಂತಹ ಅನೇತಿಕರ ವಾದ—ಅಪತವಾದ ಕಾರ್ಯಗಳನ್ನು ನಮ್ಮ ವರಾರೂ ಮಾಡದಂತೆ ಈ ಮತ್ತೆದಿಂದ ಕಟ್ಟುಮಾಡಿ ನಡೆದುಕೊಳ್ಳುವ ಶೀಲವು ನಮ್ಮಲ್ಲಿದ್ದರೆ ನಮ್ಮ ದೇಶದಲ್ಲಿ ಕಲಹ, ಪೀಡ, ಕೊಲೆ, ವಂಜನೆ, ಅತ್ಯಷ್ಟ, ಹಾಕಾಕಾರಗಳು ಇಷ್ಟ ಪರಿಯಾಗಿ, ದೇಶವು ಅಂತಸ್ತಾಪಕ್ಕೆ ಗುರಿಯಾಗುತ್ತಿರಲ್ಲ. ಇವೆ ಲ್ಲಕ್ಕೂ ಕಾರಣರಾರು? ಯಾರ ದೌರ್ಜನ್ಯದಿಂದ ದೇಶಮಾತೆ ಹಣ್ಣಾಗಿರುವಳು? ಮತ್ತಾರೂ ಅಲ್ಲ, ಕಾರಣರು ನಾವೇ. ನಮ್ಮ ದೌರ್ಜನ್ಯವೇ! ಹೇ ತಾಯಿ, ಆಯಿಭಾವಾತೆ! ನಿನ್ನ ಮೂದಲಿನ ಸಂಪತ್ತು—ವೈಭವ, ಸೌಕುಮಾರ್ಯ, ಶೋಭಾರಾಶಿ—ಇವೆಲ್ಲವೂ ಈಗ ಎಲ್ಲಿರುವುವು? ಲಾಖಣ್ಯ ಮಯವಾದ ನಿನ್ನ ವದನೇಂದು ಮಂಡಲದ ಕಾಂತ ಈಗ ಕಾಣತ್ತಲ್ಲ ವೇಕ? ಕಳಿಗುಂದಿದ ಮುಖ, ಸುಕ್ಕುಪ್ರಿಡಿದ ಹಣ್ಣ, ಸಿಸ್ತೇಜವಾದ ಕಣ್ಣಗಳು, ಕೃಶವಾದ ದೇಹ, ಸಿಂಪ್ಟಿಸ್‌ರು ಬಡುವ ವಾಗ್ಣಕು ಉಭಾವ— ಇವೆಲ್ಲಾ ಉಂಟಾಗಿರಲು ಹೇತುವೇನು? ಹೇಳಿ, ಒನ್ನಿ! ದರೂಮಯಿ, ಈ ನಿನ್ನ ಅಣುಮಾತ್ರದ ಕಂದನಲ್ಲಿ ಬಂದಿಷ್ಟು ಹೇಳಿ? ಏತಿಂದ ಹೀಗಾಗಿ ರುವೆ? ಏಕೆ ಮಾತಿಲ್ಲ? ಆಡಲೊಲ್ಲಿಯಾ? ಹೇಳಿದರೂ ಗ್ರಹಸಲಾರೆನೇಂದು ಹೇಳಿದಿರುವೆಯೋ? ಅಧವಾ ಹೇಳಿ ಘಲವೇನೇಂದು ಉದಾಸೀನದಿಂದಿರುವಿಯೋ? ಹೀಗೇಕೆ ಖಿನ್ನಿಂಳಾಗಿರುವೆಯೋ?

“ಸಂಪದವು ಸೂರ್ಯಮಾಸುತ್ತ, ವೈಭವವು ಮರಯಾಯ್ತ, ಸೌಕುಮಾರ್ಯವು ಚಿಂತಾಶೋಕಗಳಿಂದ ಗಾರಿಸವಾಯಿತು. ಶುಭ ವಿಭವಗಳಿಲ್ಲದೆ, ಶೋಭಾರಾಶಿಯೂ ಕುಂದಿಹೋಯಿತು. ಹೇಳುವುದಿನ್ನೇನು? ದಾರಿದ್ರ್ಯ ದುಃಖಗಳು ಹೆಚ್ಚಿದುವು. ಪುತ್ರರು ಗಳಿಸುವ ಶಕ್ತಿಯಿಲ್ಲದೆ ಉದ್ಯೋಗಕ್ಕಷಿಗಳನ್ನು ಬಲ್ಲದೆ, ಹಿಂದಿನವರು ಗಳಿಸಿದ್ದ ದನ್ನು ಮನಸಂದಂತೆ ವೆಚ್ಚ ಮಾಡುತ್ತ ಬಡತನಕ್ಕೆ ಗರಿಯಾದರು; ಉದ್ಯೋಗಮಾಡುವೆಂಬುವರು ಹಂಡುವಿಂದಿರಿ ನಡೆದು ದಾರಿದ್ರ್ಯ ದೇವತೆಗೆ ಅತಿಥಿಯಾದರು. ಹೆಣ್ಣು ಮಕ್ಕಳು

ಅಲಂಕಾರಪ್ರಯಾದರು. ಅಯವ್ಯಯಗಳ ಮರ್ಮವರಿಯದೆ ಮತ್ತಿಮಾರಿ ತಿಂದುಂಡು ಸೋಮಾರಿಗಳಾಗಿ ನಿದ್ರಾಲಸಾಘಾದಿಗಳಿಂದ ಕಾಲಹರಣ ಮಾಡುತ್ತಲರುವರು. ಕರ್ಕಿಕ್ಕ ಮತ್ತೆ ಕುಗಿಗೆ, ಧರ್ಮಶ್ರದ್ಧ ಮಾಯ ವಾಯ್ತು, ಕಾರ್ಯದಕ್ಕ ತೇಜಿಲ್ಲವಾಯಿತು. ಸಾಪ್ತತಂತ್ರ್ಯವನ್ನು ಕಳೆದು ಕೊಂಡು, ಅತ್ಯಗೌರವವನ್ನು ಲಿಡು ಪರಾಧೀನ ಜಕ್ಕರೇಗಕ್ಕೆ ಬಲಬಿದ್ದು, ಸನ್ನ ಸಂತಾನವೆಲ್ಲವೂ ನಿಸ್ಸತ್ತವಾಗುವ ಸ್ಥಿತಿ ಬಂದಿತು. ಕೀರ್ತಿಶೇಷ ರಾಗಾರುವ ಸನ್ನ ಪುತ್ರರಕ್ಷಣಿಚಯವನ್ನೂ ದುಹಿತಾ ಸಂತತಿಯನ್ನೂ ಸೃಷಿಸಿ, ಅವರು ನನ್ನಲ್ಲಿ ತೋರಿಸುತ್ತಲಿದ್ದ ಪೀಠಿ ಅಭಿಮಾನ ಗೌರವ ಮೊದಲಾದ ಸ್ತ್ರೀಯ ಗುಣಗಳನ್ನು ನೇನೆದು, ಜಗತ್ತಿಗೆಲ್ಲಾ ಕೂತುಕ ವಂಂಬುವಾಡುವಂತಹ ಫುತ್ತಿಗೆ ನನ್ನನ್ನು ತಂದು ನಿಲಿಸಿದ್ದ ಅವರ ಸಾಹಸ, ಸತ್ಯಂಕಲ್ಪ, ಸತತೀಂದ್ರಿಯಗಳನ್ನು ಜಾಳಿಪೆಸಿಕೊಂಡು, ಈಗಿನ ಸನ್ನ ಸಂತಾನದ ಬಡತನ, ಮೂರ್ಖತನ, ಉದಾಸೀನ, ಪರಾಧೀನ-ಮೊದಲಾದ ದುಗುಣಗಳನ್ನೂ ಅದರಿಂದ ಅವರಿಗಾಗಾರುವ ಬಹು ಏಧದರ್ಜೆಗಳನ್ನೂ ಅಯ್ಯಿಕ್ಕಿಳಿಣಿತೆಯನ್ನೂ ಈಸವರ ದುರ್ಭಲತೆಯನ್ನೂ ನೋಡಿ ಆಗುವ ಅಂತಸ್ತಾಪ, ಇವರ ಬಲಪೀನತೆಯನ್ನು ಕಂಡು ನಾನಾಕಡಿಯಂದಲೂ ದಂಡಿತಿಬಂದು ಇವರನ್ನು ಕಟ್ಟಿಹಾಕಿ, ನನ್ನ ಸರ್ವಸ್ವವನ್ನು ಸೂರೆಗೊಳ್ಳಬೇಕೆಂದು ಸಾಹಸಪಡುತ್ತಿರುವ ಅರಿಗಳ ಕುರವಾಗ್ಘಾರವನ್ನು ನೋಡಿ ಆಗುವ ದುಃಖ—ಇವೆಲ್ಲವನ್ನೂ ಹೇಗೆ ಸಹಿಸಬೇಕು?” ಎಂದು ಕೇಳುವುದೂ?

ಅವಾತ್ರಾ! ಸಿನ್ನ ಮಾತ್ರ ದಿಟ್ಟ. ಮಾತೆಯ ಕ್ಷೇಮಲಾಭವನ್ನೇ ಕುರಿತು ಅಸವರತವೂ ಜಿಂತಿಸುತ್ತು ಅವಳ ಮನಸ್ಸಂತೋಷವಾಗುವಂತೆ ನಡೆಯಬೇಕಾದುದು ಹೆಣ್ಣುಮಕ್ಕಳ ಧರ್ಮವು ಮಾತ್ರವಲ್ಲ—ಕರ್ತವ್ಯಕರ್ಮವು. ಅಂತಹ ನಿಸ್ಸೀ ಸುತೆಯರು ನಿನ್ನನ್ನು ಉಪೇಕ್ಷಿಸಿ ಕ್ಷಣಿಕ ಸುಖಕ್ಕೆ ಆಶಪಟ್ಟು ಸತ್ಯರಸಂಪದ್ಯೈಭವಗಳಲ್ಲಿ ಬೆರೆದು, ಬೇಗಿ, ಗುರು ಹಿರಿಯರನ್ನು ಸಂದಿಸಿ ಪೂರ್ವಭರ ಪವಿತ್ರಜರಿತ್ರಗಳ ಕಥನಮಾಡಿ ಕಾಡು ಕಥಿಗಳನ್ನು ಕೇಳಿ ಹಿಗೆ ಹೆರವರಂತೆ ನಡೆಯಲು ತೊಡರೀ, ರೀತಿನಿತಿಗಳನ್ನು ಮರಿತು, ಸ್ತ್ರೀಜನೋಚಿತವಾದ ಕೋಮಲಗುಣಗಳನ್ನೇ ಕಳೆದು

ಕೊಂಡು ಸರ್ವರಿಂದಲೂ ಅಪಹಾಸಮಾಡಿಸಿಕೊಳ್ಳುವಂತಹ ಹೀನಸ್ಥಿತಿಗೆ ಬಂದಿರುವರು! ಪುರುಷರು ಆಚೀಸುವುದೂ ಪುರುಷರು ಶ್ರಮವಟ್ಟು ಆಚೀಸಿದನ್ನು ಸ್ತೋಯರು ಉಚೀತಪಡಿಸುವುದೂ ತಮ್ಮ ಪಾಲಿನ ಕೆಲಸವೆಂಬುದನ್ನು ಸಿನ್ನೀ ಪ್ರತಿಯರು ಮರಕಿರುವುದರಿಂದ ಸಿನ್ನು ಕೊಳ್ಳಾ ಗಾರವೆಲ್ಲಾ ಬರಿದಾಗುವಂತಾಯಿತು. ಸತಿಯರ ಸಮಯೋಚಿತ ಸಲಹ, ಹೈತಾಹ್ಯಹ, ಸಹಾಯಗಳು ದೊರೆಯದುದರಿಂದ ನಿನ್ನ ಪ್ರತ್ಯರೂ ಆಚೀಸುವುದರಲ್ಲಿ ಅಷಾಗ್ಗಿ ಆಸಕ್ತಿಯಾಳ್ಳವರಾಗಿಲ್ಲ. ಆಚೀಸಿದ ಅಲ್ಲೂ ಸ್ವಲ್ಪವೂ ಕುಳಿಲಕ ವಿನೋದಗಳಿಗಾಗಿಯೇ ವೆಚ್ಚವಾಗಿ ಹೋಗುವುದು. ಹೀಗಾಗೆ ಸರ್ವಪರಕಾರದಿಂದಲೂ ಸಿನ್ನು ಸ್ಥಿತಿಯು, ಸಿನ್ನು ಅಂತಸ್ಥಿತಿಯು ಪರಿತಾಪಜನಕವಾಗಿಯೇ ಕಾಣುವುದು. ಸಿನ್ನೀ ಸ್ಥಿತಿಯನ್ನು ಕ್ರಮ ಪಡಿಸುವ ಮಾರ್ಗವಾವುದು? ಮಾಡುವ ಪುಣ್ಯತ್ವರಾರು? ಸಿನ್ನು ಕೊಳ್ಳಕ ಸಿವಾರಣಕಾಗ್ಗಿ, ಸಿನ್ನು ಸಾಪ್ತತಂತ್ರ್ಯ ಸಂರಕ್ಷಣಾಕಾಗ್ಗಿ, ಸಿನ್ನು ಅತುಲ್ಯಶ್ವರ್ದ್ಭೂ ಸಮನ್ವಯವಾದ ಭಂತಾರವನ್ನು ಕಾಪಾಡುವುದಕಾಗ್ಗಿ, ಸಿನ್ನು ಮಹಿಮಾ ಪ್ರಕಾಶನಕಾಗ್ಗಿ, ತಮ್ಮ ತನುಮನಸೋಧಮರ್ಗಳನ್ನು ಅರ್ಪಿಸಿ, ಉದ್ದೇಶ ಸಿದ್ಧಿಹೊಂದಲು ನಿಶ್ಚಯಬುದ್ಧಿಯಾಳ್ಳ ಮುಹಾತ್ಮರಾರಾದರೂ ಕಂಕಣ ಕಟ್ಟಿ ನಿಂತಿರುವರೇ? ಹಾಗಿದ್ದರೆ ಅವರಿಗೆ ನನ್ನ ಅಭಿವಂದನಗಳು!

IV

ದೈಸ್ಯ ಪ್ರಾರ್ಥನೆ

ಉದಾರ ಬುದ್ಧಿಯಾಳ್ಳ ಆಯ್ರ ಭಾರತ್ಯ ಬಾಂಧವರೇ! ವಿಚಾರ ಮಾಡುತ್ತಿರುವೆನು? ದೇಶಮಾತೆಯ ಸದ್ಯಕಿಸ್ಥಿತಿಯನ್ನು ಕುರಿತೋ? ಕುಳಿತಲ್ಲಿ ಕ. ಇತ್ತು ಕಳಿಗುಂದಿ, ಕಣ್ಣೀರು ಸುರಿಸುತ್ತ, ನಿಟ್ಟುಸಿರು ಬಿಡುತ್ತ ಪರಿಪರಿಯಿಂದ ಹಲುಬುತ್ತ ಎಷ್ಟುಕಾಲ ಹೀಗೆ ಕಳವಳಿಸುತ್ತಿದ್ದರೆ ಸರಿ ಯಾಡಿತು? ಉದಾತ್ಮಭಾವನೆಯಿಂದ, ಅಸಮಾನ ತೇಬಸ್ಸಿನಿಂದ, ನಿರತಿ ಶಯ ಏದ್ಯಾ ಬುದ್ಧಿಗಳಿಂದ, ಅಪರಿಮಿತ ಸಾಹಸ್ರಾದಾಯ್ರಗಳಿಂದ, ಅನೋಹವಾದ ಸತ್ಯಕೌಚಾರಿಗಳಿಂದ, ಅತುಲ್ಯಶ್ವರ್ಯಯ್ರದಿಂದ, ದಿಗಂತ

ವಿಶ್ವಾಸ ಕೇತ್ತಿಯಂದ ಪರಾಜಯಾನವಾಗಿದ್ದ ಸಮ್ಮುಖ ಆರ್ಥಿಕವಿಧಿಯು ಈವರಿ ಜೀರ್ಣಾರ್ಥವಾಸಿಗೆ ಬಂದಿರುವುದೇ ದು ಕುಳಿತು ಚಿಂತಿಸಿದರೆ ಜೀರ್ಣಾರ್ಥಾರವಾಡಿದಂತಾಗುವುದೇ? ಏಂದಿರಿ, ನೀವು ಎದ್ದು ಮುಂದೆ ಬಂದು ನಿಲ್ಲಬೇ, ನಿಮ್ಮ ಇತರ ಸಹಚಾರಜರು ಏಳುವರಲ್ಲ; ಪಕೆ ವಿಳಂಬಿಸುವಿರಿ? ನಿಮ್ಮ ಬಾಹುಗಳಲ್ಲಿ ಬಲವಿಲ್ಲವೇ? ಮನಸ್ಸಿನಲ್ಲಿ ಧ್ಯೇಯವಿಲ್ಲವೇ? ಬುದ್ಧಿಯೊಡನೆ ಕುಶಲತೆಯೂ, ಜ್ಞಾನದೊಡನೆ ಉತ್ಸಾಹವೂ ಇದೆಯೋ ಇಲ್ಲವೋ? ಹಾಗಿರುವುದಾದರೆ ಎದ್ದು ನಿಂತು, ಸಂಕಲ್ಪ ಮಾಡಿ, ಕಂಕಣವನ್ನು ಕಟ್ಟಿಕೊಂಡು ಕಾರ್ಯಕ್ರೆ ಕೈಚಾಚಿರಿ? ಏನು ಹೇಳುವಿರಿ?

“ನಾವೇನು ಮಾಡುವ? ನಿಮ್ಮ ದೇಶದ ಈಗಿನ ಪರಿಸ್ಥಿತಿಗೆ ಕಾರಣರು ಸ್ತ್ರೀಯರು! ಆದುದರಿಂದ ಅವರೇ ಮಾತೃ ಹೃತ್ಯಾಪನಿವಾರಣಕಾರ್ಯಗಿ ಮುಂದೆ ಬಂದು ನಿಲ್ಲಬೇಕು? ಹಾಗೆ ಅವರು ನಿಲ್ಲುವವರೆಗೂ ನಿಮ್ಮ ಪ್ರಯತ್ನಗಳೇನೂ ಸಾಗಲಾರವು. ನಿಮ್ಮ ಶಕ್ತಿವಿಾರಿ ಸಾಹಸಫಟ್ಟಿವು, ಯೋಗ್ಯತೆಗೆ ಏಂಬಿದ್ವಾರ್ಪಿ ವೆಚ್ಚ ಮಾಡಿದೆವು. ಆದರೂ ಸೋಧರಿಯರ ನಿರಾಜಡತೆಯಿನನ್ನೂ ಪರಿಹಾರವಾಗಿಲ್ಲ. ಮಾತೆಯ ಕ್ಷೇಮಾಭ್ಯರ್ಥಿಯು ಚಿಂತನೆಯಲ್ಲಿ ಯಾರು ವಿಶೇಷವಾಗಿ ಭಾಗವನ್ನು ವಹಿಸಬೇಕೋ ಅವರೇ— ಆ ನಿಮ್ಮ ಆಯ್ದ ಸೋಧರಿಯರೇ ಇನ್ನೂ ಗಾಢನಿದ್ರಾರಪರವಶರಾಗಿರುವರು. ಇಂಥವರನ್ನು ನಿದ್ರೆಯಿಂದಿಷ್ಟು ರಗೊಳಿಸಬೇಕೆಂದು ಬಹು ಬಗೆಯಾಗಿ ಎಚ್ಚರಿಕೆ ಕೊಟ್ಟುದಾಯಿತು. ಪತ್ತಿಕಾ ಮೂಳೆದಿಂದ ಬೋಧಿಸಿದು ದಾಯಿತು. ಹಲವು ಸೂಚನೆಗಳನ್ನು ಕೊಟ್ಟುದೂ ಆಯಿತು. ಆದರೂ ಇನ್ನೂ ಅವರು ಕಣ್ಣಿರೆದು ನೋಡುವರಾಗಿಲ್ಲ. ಕಣ್ಣಿರೆದವರೂ ಎದ್ದು ನಿಂತು ಮೈಮುರೀದು ಕೆಲಸಮಾಡುವ ಮನಸ್ಸುಳ್ಳವರಾಗಿಲ್ಲ.”

ಹಿಗೆ ಹೇಳುವರೇನು? ಬಾಂಧವರೇ! ನವಿಂತ್ಯಾ ಸ್ತ್ರೀವರಗ್ರಹಕ್ಕೆ ಉಂಟಾಗಿರುವ ಹೀನತೆಯನ್ನು ಕುರಿತು ಎಷ್ಟು ಶೋಧಿಸಿದರೂ ಸ್ವಲ್ಪವೇ! ಸೋಧರಿಯರೇ! ಎಷ್ಟುಷ್ಟು ಪರಿಯಿಂದ ಅವಹೇಳನಮಾಡಿಸಿ ಕೆಂಡರೂ ಮರುಮಾತಾಡದೆ ನಡೆಸೋಡದೆ ಕೆಲಸಕ್ಕೆ ಕೈಹಾಕಡೆ ಹಿಗೇಕೆ ಸುಮ್ಮನಿರುವಿರಿ? ‘ಅನಧಿಕ್ಕಾಲಾ ವನಿತೆಯರೇ ಕಾರಣರು’ ಎಂದು

ಅನೇಕ ಮುಖದಿಂದ ಅಪವಾದ ಹೊರಿಸುತ್ತಿರುವ ಪುರುಷರು ಮುಂದೆ ಯಾದರೂ ನಾಲಗೆಯನ್ನು ತಡೆದು ಮಾತನಾಡುವಂತೆ ನಮ್ಮ ಸೌಜನ್ಯ, ಸದಸದಿಚಾರ, ಕರ್ಮಕ್ಕು ಮತ್ತಿಗಳಿಂದ ಅವರಿಗೆ ಎಚ್ಚರಿಕೆಯನ್ನು ಕೊಡುವುದು ನಮ್ಮವರ ಕರ್ತವ್ಯವಲ್ಲವೇ? ಏಶ್ವನ್ನೀಯೆಯರಾದ ಸೋದರಿಯರೇ! ಅಪವಾದಕ್ಕಿಂತಲೂ ಭಯಂಕರವಾದ ಅಪತ್ತು ಅಬಲೆಯರಿಗೆ ಬೇರೊಂದಿದೆಯೇ? ಈ ಭೀಕರವಾದ ಅಪವಾದವು ನಮ್ಮ ನಾರೀಭನ್ನವನ್ನೇ ವ್ಯಾಧಿವೆನ್ನಿಸುವುದಲ್ಲವೇ? ಇದನ್ನು ಕುರಿತು ಇನ್ನಾದರೂ ವಿವೇಕ ಪರಿತಾಪಗಳು ಬೇಡವೇ? ಮಾತೆಗಿಂತಲೂ ಪ್ರೀತಿವಾತ್ರವಸ್ತು ಮತ್ತೊಂದಲ್ಲ. ಆದುದರಿಂದ ಪರಮ ಪ್ರೀತಾಸ್ನದೆಯಾದ ಮಾತೆಯ ಹಿತಕ್ಕಾಗಿ ವಳಿರಿ, ಮುಂದೆ ಬನ್ನಿರಿ! ಎಂದರೆ ‘ಸ್ತ್ರೀಯರಿಗೆ ಉಚಿತವಾದ ಸ್ತ್ರೀಮಿ ಸೇವೆಯನ್ನೂ, ಗೃಹಿಣಿ ಧರ್ಮಕ್ಕೊಳಪಟ್ಟ ಗೃಹಕಾರ್ಯಭಾಗ’ ವನ್ನೂ ಬಿಟ್ಟುಬರಬೇಕೆಂದು ಹೇಳಿದಂತೆ ಭಾವಿಸಬೇಡಿರಿ. ಗೃಹಕಾರ್ಯ ನಿರ್ವಹಣದಲ್ಲಿ ಏಶೀಷ ಜಾಗರೂಕತೆ, ದಕ್ಷತೆ, ಉತ್ಸಾಹಗಳೂ ಸ್ತ್ರೀಮಿ ಸೇವೆಯಲ್ಲಿ ಶ್ರದ್ಧೆ, ವಿಶ್ವಾಸ, ನಿರಲಸತೀಗಳೂ, ಪ್ರತ್ಯ ಪರಿವಾರ ಗರ್ಭಕ್ಕೆ ಸೇರಿದವರ ಪರಿಪೂರ್ಣ ವಿಚಾರಗಳಲ್ಲಿ ವಿಶರಣೆ, ಹಿತಚಿಂತನೆಗಳೂ ನಿಮ್ಮಲ್ಲಿ ಇತೋಪ್ಸೃತಿಯವಾಗಿ ಬಿಳಿಸುತ್ತ ಬರಬೇಕೆಂಬುದೇ ನಮ್ಮ ಆಶಯವು.

ಆದರೆ, ಮಾತ್ರ ಸೇವೆಯನ್ನು ಹೇಗೆ ಮಾಡಬೇಕು. ಮಾತೆಗೆ ಹೇಗೆ ಹಿತವನ್ನು ಆಚರಿಸಬೇಕು ಎಂದು ಕೇಳುವಿರಿ. ಮಾತ್ರ ಸೇವೆ—ಎಂದರೆ, ನಿಮ್ಮ ಸದಾಚರಣ ಸದ್ಗುಣಗಳಿಂದ ನೀವು ಕೇತೀಯಂತರಾಗುವುದಲ್ಲದೆ ನಿಮ್ಮ ಮಾತೆಯ ಕೇತೀಯನ್ನೂ ಪ್ರಸಾರಗೊಳಿಸುವಂತೆ ನಡೆಯುವುದೇ ನಿಷಿವಾದ ಸೇವೆ. ನೀವು ನಿಮ್ಮ ಪತಿಗೃಹದಲ್ಲಿ, ಪತಿ ಪ್ರತ್ಯ ಪರಿವಾರ ಗಳಿಂದನೆ ಏಹಿತ ಮಾರ್ಗದಲ್ಲಿ ವರ್ತಿಸುತ್ತ ತಾರತಮ್ಯವರಿತು ಸರ್ವರ್ಗೂ ಹಿತವನ್ನು ಒಟ್ಟುಮಾಡುತ್ತ ಆನಂದಚಿತ್ತರಾಗಿರುವುದೇ ಮಾತೆಗೆ ನೀವು ಮಾಡುವ ಹಿತವು. ಅವಳ ಉಪಕಾರವನ್ನು ಕುರಿತು ಕೃತಜ್ಞತಾ ಬುದ್ಧಿಯಾಳ್ಳಿವರಾಗಿರುವುದೂ, ಅವಳ ಸ್ವರ್ಗಾಯ ಕ್ಷೇತ್ರಮವನ್ನು ಸಂಭಾವಿಸಿ ಅವಳಲ್ಲಿ ಅಕ್ಷರಿಮವಾದ, ನಿಮ್ಮಲವಾದ ಪ್ರೇಮಕ್ಕಿಂತುವುದೂ ಅವಳಿಗೆ ಎಂದರೆ ತಾಯಿಗೆ ನೀವು ಮಾಡುವ ಉಪಕೃತಿ!

ಅಕ್ಕೆ ತಂಗಿಯರೇ! ಹೆಣ್ಣುಮಕ್ಕಳಲ್ಲಿ ಏನಾದರೂಂದು ಕೆಟ್ಟಿ
ನಡತೆಯು ಕಂಡುಬಂದರೆ, “ಯಾವ ಮಹಾಗುಣಸಂಪನ್ಮೈಯ ಮಗ
ಇವ್ವಾ” ಎಂದೂ, “ತಾಯಿಯಂತೆ ಮಗಳೂ” ಎಂದೂ ಅವವಾದವು
ತಾಯಿಯ ತಲೆಯಮೇಲೆ ಬೀಳಬರುವುದು. ಇದರಿಂದ ತಾಯಿಯ
ಗೌರವಕ್ಕೆ ಕೊರತೆಯೂ ಮನಸ್ಸಿಗೆ ತಾವ್ವಾ ಉಂಟಾಗುವುದರಿಂದ ಆ
ಹೆಣ್ಣು ಹುಡುಗಿಯ ರು ತಾಯಿಯರಲ್ಲಿ ಅಪಚಾರಮಾಡಿದಂತಾಗುವುದು.
ಹಾಗೆ ಮಾಡುವುದರಿಂದವರಿಗೆ ಹಾನಿಯುಂಟು. ನಮ್ಮ ಅಭ್ಯಂದಯಕ್ಕೆ
(ಪಕ್ಕಿಗೆ) ತಾಯಿಯ ಅನುಗ್ರಹವು ಮುಖ್ಯವು. ಅವಳ ಅಮೋಫವಾದ
ಆಶೀರ್ವಾದವು. ಲಭಿಸಬೇಕಾದರೆ ನಾವು ಇದ್ದಲ್ಲಿಯೇ ನಮ್ಮ ಕರ್ತವ್ಯ
ಕಾರ್ಯದಲ್ಲಿ ಸಿಂಹ್ಯಯಳ್ಳವರಾಗಿ ವರ್ತಿಸುವುದು ಪ್ರಥಮ ಕಾರ್ಯವು.
ನಮ್ಮ ತಿಳಿವಿಗೆ ಬಂದಷ್ಟು ಅನಾಥ, ಅಂಗಿಳಿನ, ಅವಿವೇಕಾಂಧರನ್ನು
ಆದರಿಸಿ, ಉಪಚರಿಸಿ, ಓಚ್ಚರಿಸಿ ಕಾಪಾಡುವುದು ದೀತೀಯ ಕಾರ್ಯವು.
ಆ ಬಳಿಕ, ನಮ್ಮ ಇತರ ಸೋಧರೀ ವರ್ಗಕ್ಕೆ ಸೇರಿದ ದುಃಖಾರ್ಥಿಯರಾದ
ನಿಭಾಗ್ಯರೆಸ್ಸಿಸಿ ಕೊರಗುತ್ತಿರುವ ಆ ದೀನೆಯರನ್ನು ಅಗೌರವದಿಂದ
ಸೋಧದೆ, ಅಪಹಾಸ ತಿರಸಾನ್ಯರಗಳನ್ನು ಮಾಡದೆ, ಮರುಕದಿಂದ-ಕನಿಕರ
ದಿಂದ ಸೋಡಿ, ಧರ್ಮಪತ್ರಿಪಾದನೆಗೆ ವಿಶೇಷ ಸಹಾಯಕರಾಗುವ
ಅವರನ್ನು ನಿಷ್ಪುಲ್ಕವ ಪ್ರೇಮದಿಂದ ಸಂಭಾವಿಸಿ, ತಕ್ಕಮಟ್ಟಿಗೆ ಆತ್ಮ
ಸ್ವರೂಪ ಚಾಲ್ನಾನವನ್ನು ಹೊಂದುವಷ್ಟು ಮಂಟಿಗೆ, ವಿಚಾರ ಸಾಪ್ತತಂತ್ರ್ಯ
ವನ್ನಿತ್ತು ಧರ್ಮಾಭಿವೃದ್ಧಿ ಕಾರ್ಯದಲ್ಲಿ ಅವರನ್ನು ಮುಂದುಮಾಡಿ
ಕೊಂಡು ಸಾದರದಿಂದ ವರ್ತಿಸುವುದು ಕೃತೀಯ ಕಾರ್ಯವು. ನಾವು ಈ
ಮೂರು ಮಹತ್ವಾರ್ಥಗಳನ್ನು ಶ್ರದ್ಧೆಯಿಂದ ನಡೆಯಿಸಿದೊಡರೆ, ಸಮಾಜ
ಧರ್ಮಗಳನ್ನು ಕೊಳ್ಳಿಬೇಕೊಳಿಸಲು ಅಲ್ಲಲ್ಲಿಗೆ ತಲೆಯೆತ್ತುತ್ತಿರುವ ದುರಾ
ಜಾರಿಗಳಲ್ಲಿರನ್ನು ಜಯಿಸಿ ಅವರಿಗೆ ಬುದ್ಧಿಗಳಿಸಿ ದೇಶಕ್ಕೆ ಅವರಿಂದ ಆಗುವ
ಕಷ್ಟವನ್ನು ಹೋಗಲಾಡಿಸಿದವರಾಗುವೆವೆ. ಆಗ ನಮ್ಮ ತಾಯಿಗೆ ನಮ್ಮಲ್ಲಿ
ಅತಿಶಯವಾದ ಪ್ರೇಮವುಂಟಾಗುವುದು.

ಹೇಗೆ-ಪಕ್ಕೆ-ಎಂದರೆ ಸೋಧರಿಯರೇ, ನೀವೇ ವಿಚಾರಮಾಡಿ
ಸೋಡಿರಿ; ಈಗ ಸೀವು ನಿಮ್ಮ ಎಲ್ಲಾ ಮಕ್ಕಳನ್ನು ಬಂದೇ ಬಗೆಯಾಗಿ

ಪ್ರೀತಿಸುವಿರಿ. ಅವರು ನಿರಂತರ ಸುಶಿಗಳಾಗಿರಬೇಕೆಂದೂ ಹಾರ್ಯಸುವಿರಿ. ಅವರಲ್ಲಿ ಅಶಕ್ತರು ಅಂಗಹಿನರು ಇದ್ದರೆ ಅವರಿಗಾಗಿ ಕನಿಕರಪಡುವಿರಿ. ಅಂತಹರಿಗೆ ಸಹಾಯವಾಡುವಂತೆ ನಿಮ್ಮ ಇತರ ಮಕ್ಕಳಿಗೆ ಹೇಳುವಿರಿ. ಅವರು ಅದರಂತೆ ನಡೆದರೆ ಆ ಮಕ್ಕಳನ್ನು ನೀವು ವಿಶೇಷವಾಗಿ ಆದರಿಂದ ಮನ್ನಿಸುವಿರಿ, ಅಹುದಷ್ಟೆ? ಹಾಗ್ಗಳ್ಲದೆ ಆ ಮಕ್ಕಳಲ್ಲಿ ಏಕಮತ್ತೊಂದು ಪರಸ್ಪರ ಪ್ರೀಮಭಾವವೂ. ಇಲ್ಲದೆ, ಪರಸ್ಪರ ದ್ವೇಷ, ಅಸೂಯೆ, ಆಶ್ಚರ್ಯಪ್ರತಿಷ್ಠಿ, ದುರಾಗ್ರಹಗಳಿಂದ ಕಲಹ ಕಡಿದಾಟಗಳಲ್ಲಿ ತೊಡಗಿದರೆ ಆಗ ನಿಮಗೆ ಎಷ್ಟು ತಾಪವಾಗಿಬಹುದು? ಅಂತಹ ಮಕ್ಕಳಲ್ಲಿ ಸಿಟ್ಟುಮಾಡಿ, ಬೈದು, ಹೊಡೆದು, ಅವರನ್ನು ವಿವಿಧವಾಗಿ ದಂಡಿಸುವಿರಾದರೂ ಅವರು ಸದೀವಿಗಳಾಗಿರಬೇಕೆಂದೂ, ಸನಾತ್ಕಗಳ್ಕೆ ಒಂದಾರೆಂದೂ ಆಶಿಸುವಿರಲ್ಲದೆ ಅವರ ನಾಶವನ್ನು ಚಿಂತಿಸುವುದಿಲ್ಲ! ನಿಮ್ಮ ಮಕ್ಕಳು ಎಷ್ಟು ಸೋವಾರಿಗಳಾಗಿರಲು, ನೀವು ಅವರಿಗೆ ಕೆಡುಕಾಗಬೇಕೆಂದು ಎಣಿಸುವವರಲ್ಲ. ಹಾಗೆಯೇ ಅಲ್ಲವೇ, ಸಮ್ಮ ಆರ್ಥಮಾತ್ರೆಯು ತನ್ನ ಮಕ್ಕಳೆಲ್ಲರೂ ಅನೇಕೋನ್ಯೇಸ್ಯ ದಿಂದ, ಉದ್ದೋಷತಕ್ತರರೂ, ಕಾರ್ಯದಕ್ಷರೂ, ಸತ್ಯನಿಷ್ಠರೂ ಆಗಿ ವರ್ತಿಸುತ್ತಿರಬೇಕೆಂದು ಹಾರ್ಯಸುವಳಳು? ನೀವು ನಿಮ್ಮ ಮಕ್ಕಳನ್ನು ಪ್ರೀತಿಸುವಂತೆ ಇತರರ ಮಕ್ಕಳನ್ನು ಪ್ರೀತಿಸಲಾರಿ! ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವಂತೆ ಅನ್ಯರ ಮಕ್ಕಳು ನಿಮ್ಮನ್ನು ಪ್ರೀತಿಸಲಾರಿ. ನೀವು ಆದರಂಸ್ಯ ತೊರಿಸಿದಾಗಷ್ಟೇ ಅನ್ಯರ ಮಕ್ಕಳು ನಿಮ್ಮ ಮುಂದೆ ಆದಿ, ಸಿಮ್ಮಿಂದಲೇನಾದರೂ ಹಡೆದು ಹೊರಟುಹೋಗುವರಲ್ಲದೆ ನಿಮ್ಮಲ್ಲಿರ ತಕ್ಕವರಲ್ಲ. ಅದರಂತೆ ನಮ್ಮ ದೇಶಮಾತೆ ನಮ್ಮನ್ನು ಪ್ರೀತಿಸುವಂತೆ ನಮಗೆ ಸುಖ, ಶುಭದಾಯಿನಿಯಾಗುವಂತೆ ಅನ್ಯರನ್ನು ಸೋಡಲು ಶಕ್ಯವಿಲ್ಲ. ಆ ಅನ್ಯರು ನಮ್ಮ ಮಾತೆಯನ್ನು ಮನಃಪೂರ್ವಕವಾಗಿ ಪ್ರೀತಿಸುವರೂ ಅಲ್ಲ, ನಮ್ಮ ಮಾತೆಯಿಂದೇನಾದರೂ ಮನ್ನಣಿ—ಶಾಭ ಹೊಂದಿಹೋಗಬೇಕೆಂಬ ಆಶಯಿಂದಷ್ಟೇ ನಿಲ್ಲುವ ಇತರರಿಂದ ನಮ್ಮ ಮಾತೆಗಾಗಲಿ, ಮಾತೆಯ ಸಂತಾನವಾದ ನಮಗಾಗಲಿ, ಆವ ಹಿತವಾದೀತು? ನಮ್ಮ ನಮ್ಮಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳಿಲ್ಲದೆ ನಾವು ನಮ್ಮ ವರಸ್ಯ ದೂರಿ, ಅನ್ಯರನ್ನು ಸೇರಿ, ಅವರನ್ನು ಆಶ್ರಯಿಸಿದರೆ ಅದರಿಂದ ನಮ್ಮ ಗೌರವ ಹಾನಿಯೂ

ನಮ್ಮ ಮಾತೆಗೆ ಮನಸ್ಸಾರ್ಥಕವೂ ಉಂಟಾಗುವುದು. ನಮ್ಮಲ್ಲಿ ಏವೇಕವು ಕಡಿಮೆಯಾಗುತ್ತ ಬಂದಂತೆಲ್ಲಾ ಇತರರ ಪಾರಬಲ್ಯಾವೂ ಹೆಚ್ಚುತ್ತ ಬಂದು ಕಡೆಗೆ ನಾವು ಮಂಜುರಾಗಾ ವ್ಯಧಿಚೆಂದಿಗಳನಿಸುವೆವು. ಹೀಗಾಗೀಯೇ ನಮ್ಮ ದೇಶವಾತೆಯ ಸ್ಥಿತಿ ಅತ್ಯಂತ ಶೋಷನೀಯವಾಗಿರುವುದು!

ಪ್ರಯ ಸೋದರಿಯರೇ! ಅಧಿಕವಾಗಾ ಹೇಳಲು ಶಕ್ತಿ ಸಾಲದು, ಮತ್ತು ನಿಮಗೆ ಹೇಳುವ ಅಧಿಕಾರವೂ ನಮಗೀಲ್ಲ. ಆದರೆ ಅಲ್ಲಲ್ಲಿಗೆ ಕಂಡು ಬಂದ ಅನಧಿಗಳಿಂದಲೂ, ಅಡಿಗಿಡಿಗೆ ಕೇಳುತ್ತಲು ವಸ್ತೀ ವರ್ಗದಮೇಲನ ದೌಜನಾಂಕವಾದಗಳಿಂದಲೂ ಪುರುಷರು ಇವ್ವಾದರೂ ಸ್ತ್ರೀಯರನ್ನ ಅವಹೇಳಿಸ ಮಾಡುವುದನ್ನು ಒಡದೆ ಅವರನ್ನು ವಿವೇಕ ಮಾರ್ಗಕ್ಕೆ ತರುವ ಪ್ರಯತ್ನ ಮಾಡದೆ ಈಪೇಕ್ಷೆ ಮಾಡುತ್ತಲೂ ವ್ಯಧಿವಾದ ವಿರಕ್ತ ಮೇಷ ಭಾಷಣಿಗಳಲ್ಲಿ ಮಾತ್ರ ಸಿರತರಾಗುತ್ತಲೂ ಇರುವುದನ್ನು ಸೋಂಡಿಯೂ ಮನಸ್ಸಿಗೆ ಉಂಟಾದ ಈದ್ವಿಗ್ರಹ ತೆಯಿಂದ ಇಲ್ಲಿಯವರೆಗೂ ಸಿನ್ಮಿ ಮುಂದೆ ಹಲ್ಲಬೆದೆವಲ್ಲದೆ ಸಿನ್ಮಿಲ್ಲ ಅಸಹಸ್ರಯಷ್ಟು ಇಲ್ಲವೆಂದು ತಿಳಿದು ಕ್ಷಮಿಸಿರಿ!

ತಾಯಿಯರೇ! ಇನ್ನಾದರೂ ಆಲಾಂಡಿ ಸಿದ್ಧಾರ್ಥ ಒಡ ರಂಗಿಗಳನ್ನು ನಾಶಕಡಿಸಿಕೊಂಡು ಸ್ವಲ್ಪಸ್ವಲ್ಪವಾಗಿಯಾದರೂ ಚಾಲ್ನಿದ್ವಂಬಿಯಿಂದ ಸೋಡಲು ಪ್ರಯತ್ನ ಪಡಿರಿ. ಸ್ತ್ರೀ ಶಿಕ್ಷಣ, ಸ್ತ್ರೀ ವಿದ್ಯಾಭಾಷಾಸಮಂದು ನಾಲ್ಕು ಕಡೆಗಳಲ್ಲಿಯೂ ಫೋಷನಾಗ್ರಹಿತದ್ದರೂ, ಅದಕಾಗ್ರಾ ಅನೇಕ ಪ್ರಯತ್ನಗಳೂ ಅನೇಕ ಸಂಸ್ಥೆಗಳ ಸ್ತಾಪನಾವೂ ಸಡೆದಿದ್ದರೂ ಸಮ್ಮಾನರಿಗೆ ಸಿಂಜವಾದ ಪ್ರಯತ್ನಾಭಿವೃದ್ಧಿಗಾಗಿ ಏದ್ದಾಭಾಷಾಸಕ್ಷಿಂದು ಸರಕಾರದವರೂ ದೇಶಭಾಂಧವರೂ ಅಪರಿ ಏತವಾದ ಧನಸ್ವರೂಪ ಮಾಡಿರುವರು. ಆದರೇನು? ನಮ್ಮವರ ಪ್ರಕೃತಿ ಮನೋಧಮಂಜುಸ್ಸು ಬಲಪಡಿಸುವಂತಹ ಶಿಕ್ಷಣ-ಅಭಾಷಾಸಗಳ ಲಾಭವು ಮಾತ್ರ ಸಮ್ಮಾನರಿಗೆ ಇನ್ನೂ ದೊರೆಯುವಂತಾಗಿಲ್ಲ. ವಿದ್ಯಾಭಾಷಾಸವು ಹೆಚ್ಚುತ್ತ ಬಂದಂತೆಲ್ಲಾ ಸಮ್ಮಿ ಸ್ತ್ರೀಯರಲ್ಲಿ ಧರ್ಮಾಭಿಮಾನವು ಕ್ಷಮಿಸುತ್ತ ಬರುವುದು ಹಾಗಿರಲಿ, ಸಮ್ಮಾನಲ್ಲಿದ್ದ ಸರಳತೆ, ಶುದ್ಧವಾದ ಆಚಾರ, ಸ್ತ್ರೇಯವಾದಉದಾತ್ತವಾದ ವಿಚಾರ—ಇವೆಲ್ಲವೂ ಮಾಯವಾಗಿ,

ನಾಳೆಕದ ವೇಷಭಾರಿಗಳಂತೆ, ಚಿತ್ರಪುತ್ತಳಿಗಳಂತೆ, ಶಿಲಾವಿಗ್ರಹಗಳಂತೆ— ಸ್ವಜ್ಞಂದವಾದ ವೇಷಭಾಷಣಗಳ ಆದಂಬರ ಅಳ್ಳಾಹಾಸಗಳೂ ಅಂತಹ ಕರಣ ರಾಹಿತ್ಯದ (ಶೂನ್ಯದಯ) ಆಕಾರ ಮಾತ್ರವೂ ಮಾಧುರ್ಯ ವಿಹಿನಿತೆಯಿಂದಾದ ಕಾರಣವೂ ತೋರುತ್ತಿರುವವು. “ಅಂಕೆಯಲ್ಲದ ಕಿಟ್ಟಿಲಂಕೆಯನ್ನೂ ಸುಟ್ಟಿತು” ಎಂಬ ಗಾದೆಗನು ಸಾರವಾಗೀ ಸಮ್ಮಾನರಲ್ಲಿ ಕೆಲವರಂತೂ ವಿದ್ಯಾ ವ್ಯಾಸಂಗದ ಸೆವಂದ ಸ್ವಜನ, ಸ್ವಗೃಹ ಪರಿವಾರ ವೆಲ್ಲವನ್ನೂ ಬಿಟ್ಟು ಪರಸ್ಥಳದಲ್ಲಿ ಸ್ವೇಚ್ಛಾಯಿಂದ ಸಡೆಯುತ್ತಿರುವ ದರಿಂದ ಮೊದಲೇ ಸುಶಿಕ್ಷಣಾದ ಅಭಾವಂದ ಕೊರತೆಹೊಂದಿದ ಈಗಿನ ವ್ಯಾಸಂಗ ವನ್ನೂ ಮತ್ತೂ ಅವವಾದ ಕಲುಷಿತವನ್ನೂಗೂ ಮಾಡುತ್ತಿರುವರು. ಇದರಿಂದ ದೇಶೋಷ್ನು ತಿಗಾಗೀ ಅಹೋರಾತ್ತಿ ಶ್ರಮಪಡುತ್ತು ಅವರಿಂದ ವಾಗೀ ವ್ಯಾಯಮಾಡುತ್ತಿರುವ ದೇಶೋದಾರ್ಥಕರ ಉದ್ದೇಶವೂ ಭಂಗ ಹೂಂದು ತ್ತಿರುವುದನ್ನೂ ಕುರಿತು ಎನ್ನು ಪ್ರಾಧಾರದ ದರಿಂದ ಹೊರ್ತಿಸೀರೆ.

ನಾಬಿಯರೇ! ತಾಯಿಯಾದವರಿಗೆ ಹೆಣ್ಣುಮಕ್ಕಳಿಲ್ಲ ಮವತ್ತೆ ಹೆಚ್ಚಿಂದು ಸಲ್ಲರೂ ಹೇಳುವರು. ಏಕೆಂದರೆ, ‘ಈ ಹೆಣ್ಣು ದೊಡ್ಡವಳಾಗೀ, ಒಂದು ಮನಸೆಗೆ ಒಡತಿಯಾಗಿ, ಸಿಂತಾಗಲೂ ತಮ್ಮಲ್ಲಿ ಪ್ರೇಮ-ಕೃತಜ್ಞತೆಗಳ್ಳಿವಳಾಗಿ, ತಮ್ಮ ಕ್ಷೇಮಲಾಭವನ್ನೂ ಕೊರುವಳಿಲ್ಲದೆ, ತನ್ನ ಅತ್ಯೇಯ ಮನಸೆಯವರ, ಸುಖ-ಸಂತೋಷಗಳಿಗೂ ಆಧಾರಳಾಗಿ ಎಲ್ಲರನ್ನೂ ಆದರಿಸಿ ಎಲ್ಲರಿಂದಲೂ ಆದರಿಸಲ್ಪಡುವಳಾದುದರಿಂದ ಉಭಯ ಕುಲಕೂಸು ಬೇಕಾದವಳಾಗುವಳು’ ಎಂದು ಅವರನ್ನೂ ವಿಶೇಷವಾಗಿ ಪ್ರೀತಿಸುವರು. ತಮ್ಮ ಕಣ್ಣಸುಖಗಳಿಗಾಗೀ ತಾನೂ ಮರುಕಗೊಂಡು ಸಮಯವೊಂದು ದಾಗ ತಮ್ಮ ಸೇವೆಗೆ ಒದಗುವಳಿಂದ ಮತ್ತೂ ಮಮತೆಯುಳ್ಳವರಾಗಿರುವರು. ಅಂತಹ ಮಾತ್ರ ಹೃದಯದ ಪರಿತ್ರ ಉದ್ದೇಶವನ್ನೂ ನಾವು ಸರ್ವ ಪ್ರಕಾರದಿಂದಲೂ ಈಡೇರಿಸಬೇಕ್ಕಾಲೇ? ನಮ್ಮ ಸುಖಕಾನ್ನೂ ತನ್ನ ಪಾರಾಳಿ ವನ್ನಾದರೂ ಸಂತೋಷದಿಂದ ಕೊಡಲ ಸಿದ್ಧಾಂತಗಾಗುವಂತಹ ಪ್ರೇಮ ಮೂರ್ತಿಯಾದ ಮಾತೆಯ ಪಿತಕಾನ್ನೂಗೂ ನಾವು ನಮ್ಮ ಶಕ್ತಿಯನ್ನೂ ನಿರ್ವಂಜನೆಯಿಂದ ವಚ್ಚಿ ಮಾಡುವುದು ವಿಹಿತವಲ್ಲವೇ?

ಆಯ್ದಭಗ್ನಿಯರೇ! ಈಗ ಸೀವು ಮಾಡಬೇಕಾದ ಕಾರ್ಯವೇನೆಂದರೆ, ಸಿಮ್ಮ ಬಾಲಿಕಾ ಸಮುದಾಯಕ್ಕೆ ಬಾಳ್ಳಾನ, ಭಕ್ತಿ, ಕರ್ಮ ಕ್ಷಮತೆ ಗಳುಂಟಾಗುವಂತೆ, ಅವರ ಶಿಕ್ಷಣ, ಅಭ್ಯಾಸಗಳ ಕಡೆಗೆ ವಶೇಷ ಗಮನ ಕೊಡಬೇಕಾದುದೂ, ಅವರಿಗೆ ಸೀವು ಕೊಡಬೇಕಾದ ಶಿಕ್ಷಣಕ್ಕಾಗಿ, ಮತ್ತು ಸಿಮ್ಮ ಸದಸದ್ವಾರ್ಥಕಾರಣ ಭಂಡಾರವನ್ನು ಬೆಳೆಯಿಸುವುದಕ್ಕಾಗಿ, ಸೀವು ಸಿರಲಸತ್ಯಿಯಂದ ನಿಮಗೆ ದೊರೆತ ಅವಕಾಶದಲ್ಲಿ ಸಿಮ್ಮ ನಿಮ್ಮ ಪತಿ, ಗುರು, ಹಿರಿಯರ ಮತ್ತು ಹಿತಚಿಂತಕರಾದ ವಿದ್ವನ್ನಾಣಿಗಳ ಬಳಿಯಲ್ಲಿ ವಿಚಾರಮಾಡುತ್ತ ತಕ್ಷಾಮಟ್ಟಿಗೆ ಧರ್ಮರಹಸ್ಯ, ಸೀತಿಶಾಸ್ತ್ರಗಳ ಪರಶ್ರಮವನ್ನು ಪಡೆಯಬೇಕಾದುದೂ ಮತ್ತು ನಿಮ್ಮ ಬಂಧುವರಗಳ್ಕೆ ಸೇರಿದ ಪತ್ರಿಪೀಠನೆಯರಾಗಿ ದುಃಖ ಶೋಕಾಶುರದಿಂದ ಜೀವಸ್ತ್ವತೆಯರಂತೆ ಭಾವಿಸಲ್ಪಡುತ್ತಲಿರುವ ಆ ದೀನದುಃಖಿ ಭಗಿನಿಯರಿಗೆ ಆತ್ಮಬಾಳ್ಳಾನ, ಭಗವತ್ಸಂಕಲ್ಪ, ಅವರು ಮಾಡಬೇಕಾದ ಕರ್ತವ್ಯಗಳ ತತ್ವಬೋಧಯಾಗಿ, ಅನರು ಮುಂದೆ ಮನೋನಿಗ್ರಹಕಕ್ಷಿಯನ್ನು ಹೊಂದಿ ಸಮಾಪ್ತಿ ಚಿತ್ರಿಸಿದಂದ ಧರ್ಮರಕ್ಷಣ ದೀಕ್ಷಾಬಧಿರಾಗಿ ತಮ್ಮ ಸೋದರಿ-ಸೋದರಿಗೆ ಕಷ್ಟಕ್ಕೇಶಗಳಂಟಾದ ಕಾಲದಲ್ಲಿ ತಾವು ಬೆಂಬಲವಾಗಿ ಸಿಂತು ಸಹಕರಿಸುವ ಸಾಮಧ್ಯ ಹೊಂದಿ ದೇಶೋನ್ನಾ ತಗೆ ಮುಖ್ಯ ಕಾಯ್ದಕತ್ತಿರುಯರನ್ನಿಸಿ ಮರಂವಂತೆ ಅವರಿಗೆ ಅವಕಾಶವನ್ನೂ ಅನುಕೂಲವನ್ನೂ ಕಲ್ಪಿಸಿಕೊಟ್ಟು, ಸದ್ಗುರಂಥ ಸಮಾಲೋಚನೆಯಂದ ಕಾಲಕ್ಕೇರವಮಾಡುವ ಪದ್ಧತಿಯನ್ನೇ ಏರಿಸಿ, ಅವರ ಸಂಗಡ ಸೀವು ಇತಿಹಾಸ, ಪುರಾಣ, ಧರ್ಮಶಾಸ್ತ್ರ, ಆರೋಗ್ಯ ನಿರ್ಧಾರಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಪರಿಸುತ್ತಲೂ, ವಿಚಾರಮಾಡುತ್ತಲೂ ಬರುವುದಲ್ಲದೆ ಸದ್ಗುರಿತಿಯನ್ನೂ ಮತ್ತು ಇದರ ಪರಿಹಾರೋಪಾಯವನ್ನೂ ಕುರಿತು ಪ್ರಸಾರ ಪಿಸುವ ಉತ್ತಮ ವೃತ್ತಪತ್ರ, ಮಾಸಿಕ ಪುಸ್ತಕ, ಪ್ರಬಂಧಗಳನ್ನೂ ತರಿಸಿ ಸಾವಧಾನದಿಂದ ಮಾಡಬೇಕಾದ ಕರ್ತವ್ಯವಿಂತೆಂಬುದನ್ನು ನಿರ್ಧರಿಸಿ, ಅಲಸ್ಯ ಉದಾಸೀನಗಳನ್ನು ಒದು ಚಾಗರೂಕತೆಯಿಂದಲೂ ಶ್ರದ್ಧೆಯಿಂದಲೂ ಪ್ರಯತ್ನವನ್ನು ಕೈಕೊಳ್ಳಬೇಕಾದುದೂ ಸಾರ್ಮುಖ್ಯ ಕಾಯ್ದಗಳಾಗಿರುವುವು.

ಸೋದರಿಯರೇ! . ಸಡಕೋಡಿರಿ, ಕಾಲಚಕ್ರವು ಸುತ್ತುತ್ತೆ ಬರುವಂತೆ ಒನರ ಪ್ರವೃತ್ತಿಮಾರ್ಗವೂ ಬದಲಾವಣಿ ಹೊಂದುವುದು. ಅದರಂತೆಯೇ ಅವರ ಆಕಾರ ವಿಚಾರಗಳಲ್ಲಿಯೂ ಪರಿಪರ್ವನವಾಗುವುದು. ಅದರಂತೆಯೇ ಸಮ್ಮು ಪೂರ್ವಜರು ಪುಣ್ಯಪ್ರಭಾವದಿಂದಲೂ ಕಾಲಮಹಿಮೇ ಯಿಂದಲೂ ಅಕ್ಕಂತ ಮೈಭವವನ್ನು ಹೊಂದಿದ್ದರು. ಕಾಲಬಲದಿಂದ ಸಮ್ಮ ವರ ಈಗಿನ ಸ್ಥಿತಿಯು ಈ ರೀತಿಯಾಗಿ ಪರಿಣಮಿಸಿರುವುದು. ಆದರೂ ಇದಕ್ಕಾಗೀ ನಾವು ಚಿಂತಿಸುತ್ತು ಕುಳಿತುಕೊಳ್ಳುವ ಕಾರಣವಿಲ್ಲ. ಧ್ವಯ ಸ್ಥಿರ್ಯದಿಂದ ಸಮ್ಮ ಪುರುಷ ಬಾಂಧವರ ಸಹಾಯವನ್ನೂ ಪಡೆದು ಪ್ರಯತ್ನತ್ವರೂಪದೇ ಮತ್ತೆ ಮಿನ್ನಿನ ಉತ್ತಮಸ್ಥಿತಿಗೆ ಬರಬಹುದಾದೇ ತಂಬ ಆಗಿ ಅವಕಾಶವಿದೆ. ಸಮ್ಮ ಪ್ರಯತ್ನಕ್ಕೆ ಇದೇ ಸಕಾಲವು! ಒಗತಿನಲ್ಲಿಲ್ಲಾಗಿ ಚಲನ ವಲಸಗಳ ಕೋಲಾಹಲವೆದ್ದಿರುವುದು. ಪ್ರತಿ ಯೊಂದು ಪಾರ್ಜಂತದವರೂ, ಪ್ರತಿ ಧರ್ಮಪಂಥದವರೂ ತಮ್ಮ ತಮ್ಮ ಪಾರ್ಖಂತದ ಮತ್ತು ಧರ್ಮಪಂಥದ ಅಭ್ಯರ್ಥಯಕ್ಕಾಗಿ ವಿಚಾರಮಾಡುತ್ತೆ ಲರುವರು. ಎಲ್ಲಾಲ್ಲಿಯೂ ದೇಶಾಭಿಮಾನವೂ, ಭಾವಾವಾತ್ಸಲ್ಯವೂ ಮೇರೆ ವರಿದು ಭೋಗರವಂತಿರುವುವು. ಸ್ವದೇಶ, ಸ್ವಭಾವಾ, ಸ್ವಧರ್ಮ, ಸಮಾಜ, ಮತಗಳ ಉದಾರಕ್ಕಾಗೀ ಸಮ್ಮ ಪುರುಷ ಬಾಂಧವರು ಆಬಾಲ ವೃದ್ಧರಾದಿಯಾಗಿ ಸರ್ವರೂ ಏಕನಿಷ್ಠೆಯಿಂದ ಉದ್ಯೋಗಮಾಡುತ್ತಿರುವರು. ಈ ಸಮಯದಲ್ಲಿಯೇ ನೀವೂ ನಿಮ್ಮ ಕಣ್ಣಾಗಳನ್ನು ಜೆನಾಂಗಿ ತೆರೆದು ಸುತ್ತಲೂ ನೋಡಿ. ನಾಲ್ಕುಕಡೆಗಳಲ್ಲಿಯೂ ಪ್ರವಾಹದಂತೆ ಭೋಗರವ ಫೋಷಗಳನ್ನು ಕಿವಿಕೊಟ್ಟು ಕೇಳಿ, ಶಾಂತಮನಸ್ಸಿನಿಂದ ವಿಚಾರಮಾಡಿ, ಸೂರ್ಯತ್ವಹೊಂದಿ, ಎದ್ದುಬಂದು, ನಿಮ್ಮ ಧರ್ಮದೇವತೆಯನ್ನು ಭಕ್ತಿಯಿಂದ ಆರಾಧಿಸಿ ಕರೆತಂದು, ಹೃದಯಮಂದಿರದಲ್ಲಿ ಸ್ಥಾಪನಗೊಳಿಸಿ, ಭಾವಾಭಿಮಾನಿದೇವಿಯನ್ನು ಆದರಿಸಿ, ನಿಮ್ಮ ತಾಯ್ಯುಡಿಗಳಿಂದ (ಮಾತೃಭಾಷಿಗಳಿಂದ) ಅಚ್ಚಿಸಿ, ದೇಶಮಾತೆಯನ್ನು ನಿರತಿಶಯ ಪ್ರೇಮಾದಿಂದ, ಅನನ್ಯಶರಣಭಾವದಿಂದ ಆರಾಧಿಸಿ, ಸಂಕೀರ್ತನಿಸಿ, ನಿಮ್ಮ ಪುರುಷರ ಕಣಾ, ನೇತ್ರ, ಹೃದಯಂಗಳು ಸ್ವರಣಹೊಂದುವಂತೆ ಮಾಡಿರೇಳಿ! ಸಮ್ಮ ಪ್ರೋತ್ಸಾಹವು ದೊರೆತಂತೆಲ್ಲಾ ನಿಮ್ಮ ಪುರುಷರಲ್ಲಿ ನವಚೈತನ್ಯ

ವುಂಟಾಗಿ, ದ್ವಿಗುಣವಾದ ಶಕ್ತಿ-ಉತ್ಸಹಗಳಿಂದ ತಾವು ಕೈಕೊಂಡ ಕಾರ್ಯಗಳನ್ನು ಸಾಧಿಸುವರು. ಆಗ ಪ್ರಜಾಭಾವತಿಯರೆಂದೂ, ಕ್ಷಮಾಗುಣ ಸಂಪನ್ಮೇಯರೆಂದೂ, ಜೈತನ್ಯದಾಯಿಸಿಯರಾದ ಆಯ್ವನಾರೀ ಮಣಿಯರೆಂದೂ, ಸರ್ವರೂ ಸಿಮ್ಮನ್ನು ಅಭಿಸಂದಿಸುವರು. ಹಾಗೆ ಅಭಿಸಂದರ್ಶಕೊಂದಿದ ಸಿಮ್ಮನ್ನು ನೋಡಿ ನಮ್ಮ ದೇಶಮಾತೆಯೂ ಆನಂದ ಪಡುವಳು. ಇಂತಹ ಸುಯೋಗವನ್ನು ವಾಕ್ಯ ಹೇಗೂ ವ್ಯಾಧಿಗೆಂಳಿಸಿ ಕೊಳ್ಳಬೇಕಿರಿ.

ಇನ್ನು ಇಹಲೋಕದ ನಶ್ವರ ಸುಖ, ಭೋಗಗಳಿಗೆ
ದೂರವಾಗಿ ದುಃಖಿಸುತ್ತಿರುವ ನಮ್ಮ ವಿಶಂತು
ಸೋದರಿಯರಲ್ಲಿ ನಮ್ಮ ವಿನಂತಿಯಾಗಿದು.

“ನಮ್ಮ ವರಾಸ್ಯ ಪಶ್ಚಾಸಣಿಯ ಸೂರ್ಯರುಯರೇ! ಇನ್ನು ಕಣ್ಣಿಲ್ಲರಿಸಿಕೊಳ್ಳಿರಿ! ಉಕ್ಕಿಬರುವ ಕಣ್ಣಿರಾಸನ್ನು ಪ್ರಯಾಸಿಸಿದಂತೆ ತಡೆಯಿರಿ, ಸಿಮ್ಮ ಸ್ವರೂಪ, ಸ್ಥಿತಿಗಳನ್ನು ಕುರಿತು, ಕಾರವಾಧಿಕ ಬುದ್ಧಿಯಿಂದ ವಿಚಾರವಾಟಾರಿ, ಆತ್ಮತತ್ವವನ್ನು ತಿಳಿದುಕೊಳ್ಳಿರಿ. ಎಂದರೆ ಆಗ ಸಿಮಗೆ ಶೋಕವಾಗ್ಯಕುಲವು ಪರಿಷಾರವಾಗಿ, ಕ್ಷಮಧಂಗಾರವೂ ಕ್ಷಮಲಕ್ಷ್ಯಾ ಆದ ವಹಿಕಸುಖ ಭೋಗ ಸಂಪದಗಳಲ್ಲಿ ಚಿಗುವೆಯಾಂಟಾಗಿ, ಶಾಶ್ವತವೂ ಅವೇಕಾಫುವೂ ಆದ ಪಾರತಿಕ ಸುಖಾಸುಭವದ ಕಡೆಗೆ ಮನಸ್ಸು ತಿರುಗಿ, ಆತ್ಮೀಯಾರದಲ್ಲಿ ಬದ್ಧ ಪ್ರವರ್ತಿಸುವುದು. ಆಗಲೇ ನೀವು ಸಿಮ್ಮ ಅಂತರ್ಗತರಾಗಿರುವ ಪತಿಗಳ ಸೆಲೆಯನ್ನು ರಿತು, ಅವರು ಸಿಮ್ಮ ಘೃದಯ ಪೀಠದಲ್ಲಿಯೇ ಸೆಲಸಿ ಸಿಮ್ಮ ಆತ್ಮಗಳೊಡನೆ ಪಕೇಭವಿಸಿ, ಸಿಮ್ಮ ಪುಣ್ಯ ಕಾರ್ಯಗಳ ಉತ್ತೀರ್ಜಕರಾಗಿ ಸಿಂತು, ಸಹಕರಿಸಿವರಂಬುದನ್ನೂ, ಅವರು ಈ ಜನ್ಮದಲ್ಲಿ ವಾಡಬೇಕಾಗಿದ್ದು. ಧರ್ಮಸಾಧನಗಳ ಕಾರ್ಯ ಭಾಗವನ್ನು ನೀವು ಮನಸ್ಸುವ್ಯವಹರ ಮಾಡುವುದರಿಂದ ಅವರನ್ನು ಇಂಧನಕ್ಕುರನ್ನಾಗಿ ಮಾಡ ಕೃತಾರ್ಥರೆನ್ನಿಸಬೇಕಂಬುದನ್ನೂ ತಿಳಿದುಕೊಳ್ಳಲ ಶಕ್ತಿರಾಗುವಿರಿ. ಆಗ ನಿಮಿಗಾಗುವ ಆನಂದವನ್ನು ಅಷ್ಟಿಷ್ಟಿಂದಾಗಲ, ಅಂತಿಂತಹ ವೆಂಬದನ್ನಾಗಲೇ ವಿವರಿಸಲು ಸಾಧ್ಯವಿಲ್ಲ. ಆದುದರಿಂದ ಪೂಜ್ಯ ಭಗಿನಿ

ಯರೇ, ಮಾಲ್ಲನಮುದ್ರೆಯನ್ನು ಕಳೆದು, ಸಮಾಧಾನದಿಂದೇಳಿ! ಗತ ವಿಷಯಗಳನ್ನು ಕುರತು ಚಿಂತಿಸುವುದನ್ನು ಬಿಟ್ಟು, ನಿಮ್ಮ ಅಕ್ಷತಂಗಿಯರ, ತಾಯಿ—ಮಕ್ಕಳ, ಸುಖ ಸೌಭಾಗ್ಯಾಭಿಪ್ರೇದ್ವಿಯ ಕಡೆಗೆ ಮನಸ್ಸು ಕೊಟ್ಟು, ಕಾಲೋಚಿತ ಸಲಹೆ—ಸಹಾಯಗಳಿಂದ ಅವರನ್ನು ಕಷ್ಟ ಸವಾಯಗಳಲ್ಲಿ ಸಂರಕ್ಷಿಸಿರಿ. ಕಷ್ಟಕಾಲಗಳಲ್ಲಿ ನಿಮ್ಮ ಸಹಾಯವು ಅವಶ್ಯ ವಾಗಿ ಬೇಕಾಗಿರುವುದು. ತಾಯಿಯರೇ! ಶಂಕೆಪಡಬೇಡಿರಿ, “ದುಡಿಯುವವರಿಗೆ ಮಾತ್ರವೇ ಒರ್ರು ನಮ್ಮನ್ನು ಕರೆವರು. ಆ ಬಳಿಕ ನಮ್ಮನ್ನು ಕಡೆಗಳ್ಲಿಂದಾದರೂ ನೋಡದೆ ಒರಿದು ಸೂಕ್ಷಮರು” ಎಂದು ದುಡಿನಿಸಬೇಡಿರಿ. ಕೃತಷ್ಟು ರು ಮಾತ್ರ ಹಾಗೆ ಮಾಡುವರೇ ಹೂರತು ಏಚಾರಪರರು ಹಾಗೆ ಮಾಡಲಾರರು. ಒಂದುವೇಳೆ ಹಾಗೆ ತಿರಸ್ತುರಿಸುವ ಕೃತಷ್ಟು ರಿಗೆ ಕೂಡ, ನಿಮ್ಮ ತಪ್ಪೋಬಲದಿಂದ, ನಿಮ್ಮ ಪುಣ್ಯಪರಿಪಾಕದಿಂದ ಪಶ್ಚಾತ್ತಾಪವಾಗಿ ಮುಂದೆ ಅವರು ನಿಮ್ಮಲ್ಲಿ ಅತ್ಯಂತ ವಿಧೀಯರೂ ಕೃತಷ್ಟು ರೂ ದಯಾಳುಗಳೂ ಸಹಾನುಭೂತಿಯುಳ್ಳವರೂ ಆಗುವರು.

ಆದುದರಿಂದ ಸನ್ನಾನ್ಯ ಭಗ್ನಿಯರೇ! ಬಿಸ್ತಿರಿ! ಧರ್ಮಾಭಿವಾಸಿ ದೇವತೆಗಳಂತೆ, ತಪಸ್ವಿಸಿಯರಂತೆ, ಆತ್ಮಪಿಚಾರ, ಪರತ್ವಜ್ಞಾನ, ಪರೋಪಕಾರ ಚಿಂತನಗಳ ಉಚ್ಚಲವಾದ ತೇಜಸ್ಸಿಸಿಂದ, ಜ್ಯೋತಿಬಂಬಗಳಂತೆ ಪ್ರಕಾಶಿಸುತ್ತ ಮಧ್ಯದಲ್ಲಿ ನಿಲ್ಲಿರಿ. ಗೃಹಿಣಿ ಪದವಿಯನ್ನು ಅಲಂಕರಿಸಿ ರುವ ನಾರೀಮಾನೀಯರಲ್ಲರೂ ಕರ್ತವ್ಯತಪ್ತರಾಗಿ ಒಂದು ಕಡೆಗೆ ನೀಲ್ಲಲ್, ದೇಶೋದಾರ ಮಹಾವೃತದಲ್ಲಿ ಬದಾದರರಾಗಿರುವ ಪುರುಷಪುಂಗವರು ಮತ್ತೊಂದು ಕಡೆಗೆ ನೀಲ್ಲಲ್, ನೀವು ಪುರುಷ ಬಾಂಧವರಿಗೆ ಉಚಿತ ಸಲಹೆಗಳನ್ನು ಕೊಡುತ್ತಲೂ ಸಾನುಭೂತಿಯನ್ನು ಪ್ರದರ್ಶಿಸುತ್ತಲೂ, ಸೋದರಿಯರಿಗೆ ಸಮಯೋಚಿತವಾಗಿ ಶ್ರಮ ಸಹಾಯ, ವಾಕ್ಯಹಾಯಗಳನ್ನು ಮಾಡುತ್ತಲೂ ಅವಲಂಬಪಾರ್ಯಾರ್ಥಿಗ್ರಾಹಿ ನಿರ್ದಿಷ್ಟವು ವಸ್ತುವನ್ನು ಸಾಧಿಸಿಕೊಳ್ಳಿರಿ! ತಾಯಿಯರೇ! ಅಬಲೆಯರ ಮೇಲೆ ಬೇಕಳಿಬರುತ್ತಿರುವ ಈ ದೌಡನ್ಯಾಪವಾದದ ಅಶಿಷಾತಪು ನಿಮ್ಮ ಸೌಜನ್ಯರೂಪವಾದ ಯೋಗದಂಡದಿಂದ ನಿವಾರಿಸಲ್ಪಟ್ಟು ಆಯ್ದವನೆಹಿಳೆಯರ ಪ್ರಾತಸ್ಯವು ಮತ್ತೆ ಪ್ರಕಾಶಕ್ಕೆ ಬರಬೇಕಾಗಿರುವುದು. ಆದುದ-

ರಿಂದ ಮತ್ತೆ ಮತ್ತೆ ಒತ್ತಿಯೊತ್ತಿ ಹೇಳುತ್ತಿರುವೆನು; ಹುರ,
ಪ್ರಯತ್ನ ಪರರಾಗಿರಿ; ಪರಾಪ್ರರಸನ್ನ ಕುರಿತು ಪ್ರಾರ್ಥಿಸಿರಿ.
ಮಾತೃದ್ವೇವವನ್ನ ಧ್ಯಾನಿಸಿರಿ, ಪತಿಯನ್ನ ಸ್ತುರಿಸಿ ಸಾಕಷ್ಟುತ್ವಾದ
ವಾಗುವಂತೆ ಮಾಡಿಕೊಳ್ಳಿರಿ, ಕಾಲಹರಣವಾಡಬೇಡಿರಿ!!

ಗೃಷ್ಣಿಯರಾಗಿರುವ ಆರ್ಥನಾರೀಮಣಿಯರೇ ಕೈಚೋಡಿಸಿ ಬೇಡು
ಉನು, ಸಿಮ್ಮೆ ಬಿಳಭಿಂಬಂತೆ ಸಹಾಯಕಾರಿಗಳಾಗಿರುವ ಈ ಯೋಗಿನಿಯು
ಮನ್ನ ಪ್ರಾಜ್ಞಭಾವದಿಂದ ಸಂಭಾವಿಸಿರಿ. ಶಾಂತಚಿತ್ರರಾಗಿ ಕಾರ್ಯದಲ್ಲಿ
ತತ್ತ್ವರರಾಗಿ ಸಿಲ್ಲಿರಿ.

ದೇಶಿಯ ಸೋದರರೇ! ಕೈಚೋಡಿಸಿ ಬೇಡಕೊಳ್ಳುವೆನು, ಮೊದ
ಶಿಂದ ತುದಿಯವರಿಗೆ ಮತ್ತೊಮ್ಮೆ ಸೋಡಿ ವಿಚಾರಮಾಡಿರಿ. ಸೋದರರು:
ಸವಿನಯ ಸಿವೇದನವನ್ನ ಚಿತ್ತಕ್ಕ ತಂದುಕೊಂಡು, ಅದನ್ನ ಆಚರಣಿಗೆ
ತರಲು ಪ್ರಯತ್ನಪರರಾಗಿರಿ.

ಆಯಾಜಾಂಧವರೇ! ನಾಲಿಯರ ಹೇಳಿಲೆ ಬರಿದೆ ದೂರು ಹೊಲಿಸು
ವ್ಯಾಪಕ ಪರಿಷ್ಠಿತಿ, ಕಾರಣ-ಕಾರ್ಯ ಪರಿಣಾಮಗಳನ್ನು ಚಿಂತಿಸಿ, ಅದನ್ನ
ಸುಧಾರಿಸಲು ಸಂಕ್ಷಿಪ್ತಮಾಡಿರಿ. ಅಬಲೆಯರನ್ನ ದೌಜನ್ಯ ರೋಗ
ಉಂದ ಬಿಡುಗಡೆಹೊಂದಿಸಿ ಸೌಜನ್ಯವಂಬ ನೂತನ ಕಾಂತಿಯಿಂದ ಪ್ರಕಾಶಿ
ಸುವಂತಿ ಚಿಕಿತ್ಸೆಮಾಡಿರಿ. ಸೀವು ವಿವೇಕಶಾಲಿಗಳನ್ನು ಸಿರುವವರು; ಆದುದ
ರಿಂದ ಅವರನ್ನ ವಿವೇಕಮಾರ್ಗದಲ್ಲಿ ಕರೆದೊಯ್ದುವುದು ಸಿಮ್ಮೆ ಕೆಲಸ
ಮಂಬಿದನ್ನ ನೆನಪಿಸಲಿಡಿರಿ. ಬಾಂಧವರೇ! ಪಾರಾರ್ಥಿಸುವೆನು, ಇತ್ತೆ
ಸಿಮ್ಮೆ ಮಹಿಳೆಯರನ್ನ ಸಾದರಿಸಿ ಸಹಕಾರಪಾತ್ರವಾಗಿ ಮಾಡಿ
ಕೊಳ್ಳಿರಿ. ಅತ್ತ ಸಿಮ್ಮೆ ಸೋದರಿಯರನ್ನ ಸಂಭಾವಿಸಿ ಪ್ರೋತ್ಸಾಹಕರ
ನಾನ್ಯಾಗಿ ಮಾಡಿಕೊಂಡು ಕೆಲಸವನ್ನ ನೆರವೇರಿಸಿರಿ. ಸತ್ಸಂಕಲ್ಪಕ್ಕ ಸಿದ್ಧಿಯು
ತನ್ನದೆಂದೂ ನಂಬಿರಿ.

ಹೂಂ ಬಿಸ್ಸಿರಿ, ತಾಯಿಯರೇ! ಅಕ್ಕತಂಗಾಯರೇ! ಅಗ್ರಜಾಸುಜರೇ
ಮೂರುವರಗಡವರೂ ಮುಂದೆ ಬಂದೂ ಒಮ್ಮೆಸನ್ನಿಸಿಂದ ಪರಮಾತ್ಮನನ್ನ
ಪಾರಾರ್ಥಿಸಿರಿ.

ಎಲ್ಲಿ, ಏನೆಂದು ಪಾರ್ಥಿವಸುವಿರಿ? ಏಕನಿಷ್ಠೆಯಿಂದ—ಪೂರ್ಣಭರವಸೆ ಯೆಂದ—ಭಕ್ತಿವಾರವಶ್ಯತೆಯಿಂದ ಸಂಪಾರ್ಥಿಸಿರಿ.

“ ಪರಾತ್ಮರಾ, ಪರಂಧಾಮ, ಪುರುಷೋತ್ತಮ, ಅಪದ್ಭೂತಂಧವಾ, ಅನಾಧನಾಧಾ! ಕೃಪಮಾಡು, ಕೃಪಮಾಡು! ದಯಾಮುಖಲವಾಣಿ ಮಾತೃರೂಪದಿಂದ ಸಮೃದ್ಧಿ ಅವ್ಯಾಃ ವಾಕ್ಸಲ್ಯವನ್ನು ತೋರಿ ಚೈತನ್ಯವನ್ನು ಅಂಟುಮಾಡು. ಕೃಮಾರೂಪದಿಂದ ಗುರುವಾಗೀ, ಸಮೃದ್ಧಿ ಅಚಾರ್ಯನಾಂಧಕಾರವನ್ನು ಹೊಗೆಲಾಡಿಸಿ ಅನಂತಾಪರಾಧಗಳನ್ನೂ ಕೃಮಿಸಿ ವಿವೇಕೋದಯದಿಂದ ಸಿಸ್ತನ್ನೂ ಸೋದುವಂತೆ ಮಾಡಿ ಉದ್ದರಿಸು. ದೇವ, ಶೈದಾಯಿ ಗುಣರೂಪದಿಂದ ಹಿತನೂ ಪತಿಯೂ ಸಮಸ್ತ ಗತಿಸ್ವರೂಪನೂ ಆಗೀ, ಸಮೃದ್ಧಿ ಸದ್ಗುಣಗಳನ್ನೂ ಅಂಟುಮಾಡಿ, ಪರತರಾಸಂದವಸ್ತು ಅಸುಗ್ರಹಿಸಿ ಕಾಪಾಡು. ಜಗಭೂಸಕಾ! ಕೃಪಮಾಡು. ಸಿಸ್ತ ಪೂರ್ಣಾಂಭವಾನಕ್ಕೆ ಪಾತ್ರರಾದ ಅಬಲೆಯರಲ್ಲಿ ಅಸುಕಂಪನವನ್ನು ತೋರಿ, ಅಪಮಾದರೂಪದ ದೌರ್ಜನ್ಯ ರೋಗವನ್ನು ಶಮನಮಾಡು. ಸಿಸ್ತ ಕೃಪಯಿಂದ ಈ ಅಬಲಾ ದೌರ್ಜನ್ಯನಾಮಕ ಲೇಖನವೂ ಉಪಯೋಗಕರವೆನ್ನುಂಟಿದ್ದು ಅದರಿಸಲ್ಪಡುವಂತೆಯೂ, ತನ್ನ ಉದ್ದೇಶವನ್ನೂ ಸಂಕಲ್ಪ ವನ್ನೂ ಅಲ್ಲ ಸ್ವಲ್ಪವಾದರೂ ಸಾಫಲ್ಯಹೊಂದುವಂತೆಯೂ ವರವನ್ನು ದಯೆವಾಲಿಸು. ಸ್ವಾಮಿ, ಸರ್ವಕಾಲ ಸರ್ವಾವಸ್ಥೆಯಲ್ಲಿಯೂ ಸಮೃದ್ಧಿ ಸ್ತುತಿಪಥದಲ್ಲಿದ್ದ ಸರ್ವಾತ್ಮಾ ಸಂಪಾರ್ಥಸೆಯನ್ನು ಲಾಲಿಸಿ ಪಾಲಿಸುತ್ತಿರು!”

“ ಅಲ್ಲಿಂಬಿಂದಸೆಕ್ಕಿನೀಯ ಸರಣಾವಾರೇಂಪ್ರತಾಂ ಮತ್ತೊತ್ತಂ ।

ಕಿಂಚಿದ್ವಾರಿಭವೇದಿದಂ ಯದಿ ಗುರೂ ಸಂಪ್ರೇಕ್ಷಮ್ಯಂತ್ರಜ್ಞತಾಂ ॥

ಯದಾಂನಸ್ತಮನಸ್ತಮಭವ ಜುಷಾ ರಂಗ ಕೃಮಾಪಳಿಭ ।

ತತ್ತ್ವ ಕಾಂನಾಲ್ಕೃಂತಿ ಅಲುಲಕ್ಷ್ಯತಾಮನಗುಣಾವಾಸೀಯತಾಂ ತತ್ತ್ವಯಾ ॥ ”

ಓಂ ಶಾಂತಿಶಾಂತಿಶಾಂತಿ

